



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೫೮ Volume 158	ಬೆಂಗಳೂರು, ಗುರುವಾರ, ೨೩, ನವೆಂಬರ್, ೨೦೨೩(ಮಾರ್ಗಶಿರ, ೦೨, ಶಕವರ್ಷ, ೧೯೪೫) BENGALURU, THURSDAY, 23, NOVEMBER, 2023(MARGASHIRA, 02, SHAKAVARSHA, 1945)	ಸಂಚಿಕೆ ೨೨೬ Issue 226
-------------------------	--	-------------------------

ಭಾಗ ೨

ಸರ್ಕಾರದ ಆಯಾ ಇಲಾಖೆಗಳ ಮುಖ್ಯಸ್ಥರ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಗೆ  
ಸಂಬಂಧಿಸಿದ ಅಧಿಸೂಚನೆಗಳು

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/107 ಇಎಪಿ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು  
ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-263 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ

ಹೆದ್ದಾರಿಯ ವಿವರ

ರಾಜ್ಯ ಹೆದ್ದಾರಿ-263

ತುಮಕೂರು (ರಾಜ್ಯ ಹೆದ್ದಾರಿ-33) ರಿಂದ ಮಾವತ್ತೂರಿಗೆ (ರಾಜ್ಯ ಹೆದ್ದಾರಿ-94) ಸಂಪರ್ಕಿಸುವ ರಸ್ತೆ.  
ಆರಕೆರೆ (ರಾಜ್ಯ ಹೆದ್ದಾರಿ-33), ಗಂಗನಾಳ, ಜೋನಿಗರಹಳ್ಳಿ, ನೇಗಿಲಾಲ, ತುಂಬಾಡಿ (ರಾಜ್ಯಹೆದ್ದಾರಿ-  
3), ಅಕ್ಕಿರಾಂಪುರ, ಲಿಂಗಾಪುರ.

ತುಮಕೂರು ವಿಭಾಗ

ತುಮಕೂರು ತಾಲ್ಲೂಕು

ಈ ರಾಜ್ಯ ಹೆದ್ದಾರಿಯು ತುಮಕೂರು ಜಿಲ್ಲೆ ತುಮಕೂರು ತಾಲ್ಲೂಕಿನ ರಾಜ್ಯ ಹೆದ್ದಾರಿ-33 ರ  
ಯಲ್ಲಾಪುರ ಗ್ರಾಮದ ಸ.ನಂ. 30ರಲ್ಲಿ ಕಿ.ಮೀ. 0.00 ರಿಂದ ಪ್ರಾರಂಭಗೊಂಡು, ಆರಕೆರೆ, ದಾಸರಹಳ್ಳಿ  
(ತಿಪ್ಪನಹಳ್ಳಿ), ಮಲ್ಲೇನಹಳ್ಳಿ, ಕುಚ್ಚಂಗಿ, ಸೀಗೇಪಾಳ್ಯ, ಮುಖಾಂತರ ರಾಮಗೊಂಡನಹಳ್ಳಿ, ತಿಪ್ಪನಹಳ್ಳಿ,  
ಆರಸಪ್ಪನಚತ್ರ, ಚಿಕ್ಕತೊಟ್ಟುಕೆರೆ, ದೇವಲಾಪುರ, ಕಾಡುಸಿದ್ದನಪಾಳ್ಯ, ಗೌರಗೊಂಡನಹಳ್ಳಿ ವೀರನಪಾಳ್ಯ  
ಸರ್ವೆ ನಂ : 08 ರ ಕಿ.ಮೀ 14.76ರಲ್ಲಿ ಮುಕ್ತಾಯಗೊಂಡು ಕೊರಟಗೆರೆ ತಾಲ್ಲೂಕಿನಲ್ಲಿ  
ಮುಂದುವರೆಯುತ್ತದೆ

ಮಧುಗಿರಿ ವಿಭಾಗ

ಕೊರಟಗೆರೆ ತಾಲ್ಲೂಕು

ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ದಾಸಲುಕುಂಟೆ ಮುಖಾಂತರ ಸರ್ವೆ ನಂ 21 ರಲ್ಲಿ ಕಿ.ಮೀ  
14.76ರಲ್ಲಿ ಪ್ರಾರಂಭಗೊಂಡು ಮರೇನಾಯಕನಹಳ್ಳಿ, ನೇಗಿಲಾಲ, ಬೂದಗವಿ, ಮಲ್ಲೇಕಾವು,  
ದೊಗ್ಗನಹಳ್ಳಿ, ತುಂಬಾಡಿಗೇಟ್, ತುಂಬಾಡಿ ಟೋಲ್ ಅಕ್ಕಿರಾಂಪುರ ಲಿಂಗಾಪುರ ಮಾರ್ಗ ಸರ್ವೆ ನಂ  
-10 ರ ಸರಪಳಿ 61.42 ಕಿ.ಮೀ ರಲ್ಲಿ ಅಂತ್ಯಗೊಂಡು ರಾಜ್ಯ ಹೆದ್ದಾರಿ-94 ಕ್ಕೆ ಸೇರುತ್ತದೆ.

ಓವರ್ ಲ್ಯಾಪ್:1) ಕಿ.ಮೀ 17.32 ರಿಂದ ಕಿ.ಮೀ 17.68 ರವರೆಗೆ - ರಾಜ್ಯ ಹೆದ್ದಾರಿ - 261 ರ ಮೇಲೆ

2) ಕಿ.ಮೀ 36.12 ರಿಂದ ಕಿ.ಮೀ 37.00 ರವರೆಗೆ - ರಾಜ್ಯ ಹೆದ್ದಾರಿ - 3 ರ ಮೇಲೆ

3) ಕಿ.ಮೀ 45.93 ರಿಂದ ಕಿ.ಮೀ 46.47 ರವರೆಗೆ - ರಾಜ್ಯ ಹೆದ್ದಾರಿ - 261 ರ ಮೇಲೆ

ರಾಜ್ಯ ಹೆದ್ದಾರಿ ಒಟ್ಟು ಉದ್ದ: 61.42 ಕಿ.ಮೀ  
 ಒಟ್ಟು ಓವರ್ ಲ್ಯಾಪ್ ಉದ್ದ: 1.78 ಕಿ.ಮೀ  
 ವಾಸ್ತವಿಕ ರಾಜ್ಯ ಹೆದ್ದಾರಿ-263 ರಸ್ತೆಯ ಒಟ್ಟು ಉದ್ದ: 59.64 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
 ಮತ್ತು ಅವರ ಹೆಸರಿನಲ್ಲಿ  
 ಸಹಿ/-  
 (ಶಾಂತಕುಮಾರ .ಕೆ)  
 ಸರ್ಕಾರದ ಅಪರ ಕಾರ್ಯದರ್ಶಿ  
 ಲೋಕೋಪಯೋಗಿ ಇಲಾಖೆ

PR-1436

ಕರ್ನಾಟಕ ಸರ್ಕಾರ  
 ಲೋಕೋಪಯೋಗಿ ಸಚಿವಾಲಯ  
 ಪ್ರಕಟಣೆ ಸಂಖ್ಯೆ: ಲೋಇ ಇ-298/108 ಇಎಪಿ 2022, ಬೆಂಗಳೂರು ದಿನಾಂಕ: 06-11-2023  
 ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ, 44) ಪ್ರಕರಣ, 3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-264 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-264	ಕುಸುಗಲ್ (ರಾಷ್ಟ್ರೀಯ ಹೆದ್ದಾರಿ-52) ನಿಂದಶಿರೋಳ (ರಾಜ್ಯ ಹೆದ್ದಾರಿ-83) ವನ್ನು ಸಂಪರ್ಕಿಸುವರಸ್ತೆ, ಮಾರ್ಗಬ್ಯಾಹಟ್ಟಿ, ತಿರ್ಲಾಪುರ, ಹಾಳಕುಸುಗಲ್, ಅಳಗವಾಡಿ, ಹುಣಶೀಕಟ್ಟಿನರಗುಂದ, ಸುರೋಡ್, ಕೊಂಗವಾಡ, ಹಾಡಲಿ ಕ್ರಾಸ್, ಹಾಡಲಿ, ಗಂಗಾಪುರ
ಧಾರವಾಡ ವಿಭಾಗ	ಹುಬ್ಬಳ್ಳಿ ತಾಲ್ಲೂಕು
	ಈ ರಾಜ್ಯ ಹೆದ್ದಾರಿಯು ಧಾರವಾಡ ಜಿಲ್ಲೆ, ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್ ಗ್ರಾಮದ ಸರ್ವೆ ನಂ.624 (ಎಡಕ್ಕೆ) ಹಾಗೂ ಸರ್ವೆ ನಂ.652 (ಬಲಕ್ಕೆ) ಸರಪಳಿ: 0.00 ಕಿ.ಮೀ. ನಿಂದ ಪ್ರಾರಂಭಗೊಂಡು ಬ್ಯಾಹಟ್ಟಿ ಗ್ರಾಮದ ಸರ್ವೆ ನಂ.220 (ಎಡಕ್ಕೆ) ಹಾಗೂ ಸರ್ವೆ ನಂ.78 (ಬಲಕ್ಕೆ) ಸರಪಳಿ: 13.50ಕಿ.ಮೀ ರಲ್ಲಿ ಅಂತ್ಯಗೊಂಡು ತದನಂತರ ನವಲಗುಂದ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ. ಓವರ್ ಲ್ಯಾಪ್: ಕಿ.ಮೀ 6.50ರಿಂದ ಕಿ.ಮೀ 6.58ರವರೆಗೆ , ರಾಜ್ಯ ಹೆದ್ದಾರಿ 28ರ ಮೇಲೆ
ಧಾರವಾಡ ವಿಭಾಗ	ನವಲಗುಂದ ತಾಲ್ಲೂಕು
	ಧಾರವಾಡ ಜಿಲ್ಲೆ, ನವಲಗುಂದ ತಾಲ್ಲೂಕಿನಲ್ಲಿ ಅಳಗವಾಡಿ ಗ್ರಾಮದ ಸರ್ವೆ ನಂ 108 (ಎಡಕ್ಕೆ) ಹಾಗೂ ಸರ್ವೆ ನಂ.107 (ಬಲಕ್ಕೆ) ಸರಪಳಿ:13.50 ಕಿ.ಮೀ. ನಿಂದ ಪ್ರಾರಂಭಗೊಂಡು ಕರ್ಲವಾಡ ಗ್ರಾಮದ ಸರ್ವೆ ನಂ 137 (ಎಡಕ್ಕೆ) ಹಾಗೂ ಸರ್ವೆ ನಂ 138 (ಬಲಕ್ಕೆ) ಸರಪಳಿ:35.70 ಕಿ.ಮೀ ರಲ್ಲಿ ಅಂತ್ಯಗೊಂಡು ತದನಂತರ ನರಗುಂದ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ. ಓವರ್ ಲ್ಯಾಪ್: ಕಿ.ಮೀ 28.60 ರಿಂದ ಕಿ.ಮೀ 28.82 ರವರೆಗೆ ರಾಜ್ಯ ಹೆದ್ದಾರಿ 56ರ ಮೇಲೆ
ಗದಗ ವಿಭಾಗ	ನರಗುಂದ ತಾಲ್ಲೂಕು
	ಗದಗ ಜಿಲ್ಲೆ, ನರಗುಂದ ತಾಲ್ಲೂಕಿನಲ್ಲಿ, ಹುಣಸಿಕಟ್ಟಿ ಗ್ರಾಮದ ಸರ್ವೆ ನಂ.254 (ಎಡಕ್ಕೆ) ಹಾಗೂ 255 (ಬಲಕ್ಕೆ) ಸರಪಳಿ: 35.70 ಕಿ.ಮೀ. ನಿಂದ ಪ್ರಾರಂಭಗೊಂಡು ಸುರಕೋಡ ಗ್ರಾಮದ ಸರ್ವೆ ನಂ.242(ಬಲಕ್ಕೆ) ಹಾಗೂ 241(ಎಡಕ್ಕೆ) ಸರಪಳಿ: 54.53 ಕಿ.ಮೀ ರಲ್ಲಿ ಅಂತ್ಯಗೊಂಡು ತದನಂತರ ನವಲಗುಂದ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ. ಓವರ್ ಲ್ಯಾಪ್: ಕಿ.ಮೀ 42.98 ರಿಂದ ಕಿ.ಮೀ 44.04 ರವರೆಗೆ , ರಾಷ್ಟ್ರೀಯ ಹೆದ್ದಾರಿ 52ರ ಮೇಲೆ
ಧಾರವಾಡ ವಿಭಾಗ	ನವಲಗುಂದ ತಾಲ್ಲೂಕು

ಧಾರವಾಡ ಜಿಲ್ಲೆ, ನವಲಗುಂದ ತಾಲ್ಲೂಕಿನಲ್ಲಿ ಕೊಂಗವಾಡ ಗ್ರಾಮದ ಸರ್ವೆ ನಂ 219(ಎಡಕ್ಕೆ) ಹಾಗೂ ಸರ್ವೆ ನಂ.210 (ಬಲಕ್ಕೆ) ಸರಪಳಿ: 54.53 ಕಿ.ಮೀ. ನಿಂದ ಪ್ರಾರಂಭಗೊಂಡು ಕೊಂಗವಾಡ ಗ್ರಾಮದ ಸರ್ವೆ ನಂ 231(ಎಡಕ್ಕೆ) ಹಾಗೂ ಸರ್ವೆ ನಂ.245 (ಬಲಕ್ಕೆ) ಸರಪಳಿ: 56.83 ಕಿ.ಮೀ ರಲ್ಲಿ ಅಂತ್ಯಗೊಂಡು ತದನಂತರ ನರಗುಂದ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

ಗದಗ ವಿಭಾಗ

ನರಗುಂದ ತಾಲ್ಲೂಕು

ಗದಗ ಜಿಲ್ಲೆ, ನರಗುಂದ ತಾಲ್ಲೂಕಿನಲ್ಲಿ ಹದ್ದಿ ಗ್ರಾಮದ ಸರ್ವೆ ನಂ 441(ಎಡಕ್ಕೆ) ಹಾಗೂ 442(ಬಲಕ್ಕೆ) ಸರಪಳಿ: 56.83 ಕಿ.ಮೀ. ನಿಂದ ಪ್ರಾರಂಭಗೊಂಡು ಶಿರೋಳ ಗ್ರಾಮದ ಸರ್ವೆ ನಂ.156(ಬಲಕ್ಕೆ) ಹಾಗೂ 157(ಎಡಕ್ಕೆ) ಸರಪಳಿ: 73.05 ಕಿ.ಮೀ ರಲ್ಲಿ ರಾಜ್ಯ ಹೆದ್ದಾರಿ-83ನ್ನು ಸೇರುವ ಮುಖಾಂತರ ಅಂತ್ಯಗೊಳುತ್ತದೆ.

ರಾಜ್ಯ ಹೆದ್ದಾರಿ ಒಟ್ಟು ಉದ್ದ: 73.05 ಕಿ.ಮೀ

ಒಟ್ಟು ಓವರ್ ಲ್ಯಾಪ್ ಉದ್ದ: 1.36 ಕಿ.ಮೀ

ವಾಸ್ತವಿಕ ರಾಜ್ಯ ಹೆದ್ದಾರಿ-264 ರಸ್ತೆಯ ಒಟ್ಟು ಉದ್ದ: 71.69 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ .ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

PR-1437

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/109 ಇವಿಪಿ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-265 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ

ಹೆದ್ದಾರಿಯ ವಿವರ

ರಾಜ್ಯ ಹೆದ್ದಾರಿ-265 ಮೈಲನಹಳ್ಳಿ (ರಾಜ್ಯ ಹೆದ್ದಾರಿ-104) ಯಿಂದ ಬೊಮ್ಮಸಂದ್ರ (ರಾಷ್ಟ್ರೀಯ ಹೆದ್ದಾರಿ-44) ಸಂಪರ್ಕಿಸುವ ರಸ್ತೆ. ಮಾರ್ಗ ಮುತುಕದಹಳ್ಳಿ, ರಾಷ್ಟ್ರೀಯ ಹೆದ್ದಾರಿ-7, ಸೊಣ್ಣಪ್ಪನಹಳ್ಳಿ, ತಿಮ್ಮಸಂದ್ರ, ರಾಜಾನುಕುಂಟೆ, ಕಾಕೋಳು, ಮಧುರೆ, ಕೋಡಿಪಾಳ್ಯ, ಚಿಕ್ಕಕುಕ್ಕನಹಳ್ಳಿ, ಗುಡ್ಡದಹಳ್ಳಿ, ಹೆಸರಘಟ್ಟ, ಬಿಳಿಜಾಜಿ, ತೊರೆನಾಗಸಂದ್ರ, ನರಸೀಪುರ, ಹೊನ್ನಸಂದ್ರ( ಏ.ಪಿ.ಎಂ.ಸಿ ಯಾರ್ಡ್), ಮಾರಕಳಿ, (ರಾಷ್ಟ್ರೀಯ ಹೆದ್ದಾರಿ-48). ಅರಿಶಿನಕುಂಟೆ, ನೆಲಮಂಗಲ, ಸೊಂಡೆಕೊಪ್ಪ, ಮಲ್ಲಸಂದ್ರ, ತಾವರೆಕೆರೆ, ರಾಜ್ಯ ಹೆದ್ದಾರಿ- 85, ಪೆದ್ದನಪಾಳ್ಯ, ಉಣ್ಣೆಗೆರೆ, ಚಂದ್ರಪ್ಪ ವೃತ್ತ, ಚಿಕ್ಕನಹಳ್ಳಿ, ಗಾಣಕಲ್ಲು, ಬಿಡಡಿ, ಬೈರಮಂಗಲ, ಹಾರೋಹಳ್ಳಿ, ಕೆರೆಮೇಗಲದೊಡ್ಡಿ, ಉರಗನದೊಡ್ಡಿ, ಕೃಷ್ಣಯ್ಯನದೊಡ್ಡಿ

ಬೆಂಗಳೂರು ವಿಭಾಗ

ಯಲಹಂಕ ತಾಲ್ಲೂಕು

ಈ ರಾಜ್ಯ ಹೆದ್ದಾರಿಯು ಬೆಂಗಳೂರು ನಗರ, ಯಲಹಂಕ ತಾಲ್ಲೂಕು, ಜಾಲ ಹೋಬಳಿ, ಮೈಲನಹಳ್ಳಿ ಗ್ರಾಮ ಸರ್ವೆ ನಂ. 105 ರಲ್ಲಿ ಸರಪಳಿ:0.00 ಕಿ.ಮೀ. ಪ್ರಾರಂಭಗೊಂಡು ಚಿಕ್ಕನಹಳ್ಳಿ, ಬೇಗೂರು, ಮುತ್ತಗದಹಳ್ಳಿ, ಶೆಟ್ಟಿಗೆರೆ, ದೊಡ್ಡಜಾಲ ಬಳಿ ಸರ್ವೆ ನಂ.15 ರಲ್ಲಿ ಸರಪಳಿ 6.89 ಕಿ.ಮೀ ನಲ್ಲಿರಾಷ್ಟ್ರೀಯ ಹೆದ್ದಾರಿ-44 (ಹಳೇ ರಾಷ್ಟ್ರೀಯ ಹೆದ್ದಾರಿ-7) ಸೇರುತ್ತದೆ. ಸೊಣ್ಣಪ್ಪನಹಳ್ಳಿ ಗ್ರಾಮದ ಸರ್ವೆ ನಂ.13 ರಲ್ಲಿ ಸರಪಳಿ 10.58 ಕಿ.ಮೀ ಪ್ರಾರಂಭವಾಗಿ, ತಿಮ್ಮಸಂದ್ರ, ಅದ್ವಿಗಾನಹಳ್ಳಿ

ಮಾರ್ಗವಾಗಿರಾಜಾನುಕುಂಟೆ ಸರ್ವೆ ನಂ. 50 ರಲ್ಲಿ ಸರಪಳಿ 17.90 ಕಿ.ಮೀ ರಲ್ಲಿ ರಾಜ್ಯ ಹೆದ್ದಾರಿ-9ಕ್ಕೆ ಸೇರುತ್ತದೆ. ರಾಜಾನುಕುಂಟೆ ಗ್ರಾಮದ ಸರ್ವೆ ನಂ.4 ರಲ್ಲಿ ಸರಪಳಿ 18.13 ಕಿ.ಮೀ ರಲ್ಲಿ ಪ್ರಾರಂಭವಾಗಿ, ದಿಬ್ಬಿರುಗೇಟ್, ಕಾಕೋಳು, ಸೊಣ್ಣೆನಹಳ್ಳಿ, ಕಾಮಾಕ್ಷಿಪುರ, ಬ್ಯಾತ ಮಾರ್ಗವಾಗಿ ಸೀರೆಸಂದ್ರ ಗ್ರಾಮದ ಸರ್ವೆ ನಂ 51ರಲ್ಲಿ ಸರಪಳಿ 30.57 ಕಿ.ಮೀ ರಲ್ಲಿ ಯಲಹಂಕ ತಾಲ್ಲೂಕು ಮುಕ್ತಾಯಗೊಂಡು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

ಓವರ್ ಲ್ಯಾಪ್: 1) ಕಿ.ಮೀ 6.89 ರಿಂದ ಕಿ.ಮೀ 10.58 ರವರೆಗೆ - ರಾಷ್ಟ್ರೀಯ ಹೆದ್ದಾರಿ 44ರ ಮೇಲೆ  
2) ಕಿ.ಮೀ 17.90 ರಿಂದ ಕಿ.ಮೀ 18.13 ರವರೆಗೆ - ರಾಜ್ಯ ಹೆದ್ದಾರಿ 9ರ ಮೇಲೆ

## ಬೆಂಗಳೂರು ವಿಭಾಗ

## ದೊಡ್ಡಬಳ್ಳಾಪುರ ತಾಲ್ಲೂಕು

ದೊಡ್ಡಬಳ್ಳಾಪುರ ತಾಲ್ಲೂಕು, ಮಧುರೆ ಹೋಬಳಿ ಜುನ್ನಸಂದ್ರ ಗ್ರಾಮದ ಸರ್ವೆ ನಂ 89 ರಲ್ಲಿ ಸರಪಳಿ 30.57ಕಿ.ಮೀರಲ್ಲಿ ಪ್ರಾರಂಭಗೊಂಡು, ಮಧುರೆ, ಕುಕ್ಕನಹಳ್ಳಿ, ಬೀರಯ್ಯನಪಾಳ್ಯ ಮಾರ್ಗವಾಗಿ ಕೋಡಿಹಳ್ಳಿ ಗ್ರಾಮದ ಸರ್ವೆ ನಂ.116 ರಲ್ಲಿ ಸರಪಳಿ 38.170 ಕಿ.ಮೀ ಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಮುಕ್ತಾಯಗೊಂಡು ಬೆಂಗಳೂರು ಉತ್ತರ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

## ಬೆಂಗಳೂರು ವಿಭಾಗ

## ಬೆಂಗಳೂರು ಉತ್ತರ ತಾಲ್ಲೂಕು

ಬೆಂಗಳೂರು ಉತ್ತರ ತಾಲ್ಲೂಕು, ದಾಸನಪುರ ಹೋಬಳಿ ಕುಕ್ಕನಹಳ್ಳಿ ಗ್ರಾಮದ ಸರ್ವೆ ನಂ 28 ರಲ್ಲಿ ಸರಪಳಿ 38.170 ಕಿ.ಮೀ ರಲ್ಲಿ ಪ್ರಾರಂಭಗೊಂಡು ತೋಟಗೆರೆ ಗ್ರಾಮದ ಸರ್ವೆ ನಂ 28 ರಲ್ಲಿ ಸರಪಳಿ 41.20 ಕಿ.ಮೀ ಯಲ್ಲಿ ಬೆಂಗಳೂರು ಉತ್ತರ ತಾಲ್ಲೂಕು ಪೂರ್ಣಗೊಂಡು ಯಲಹಂಕ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

## ಬೆಂಗಳೂರು ವಿಭಾಗ

## ಯಲಹಂಕ ತಾಲ್ಲೂಕು

ಯಲಹಂಕ ತಾಲ್ಲೂಕು, ಹೆಸರುಘಟ್ಟ ಹೋಬಳಿ ಗುಡದಹಳ್ಳಿ ಗ್ರಾಮದ ಸರ್ವೆ ನಂ 29 ರಲ್ಲಿ ಸರಪಳಿ 41.20 ಕಿ.ಮೀಯಲ್ಲಿ ಪ್ರಾರಂಭಗೊಂಡು, ಹೆಸರುಘಟ್ಟ ಮಾರ್ಗವಾಗಿ ಬಿಳಿಜಾಜಿ ಗ್ರಾಮದ ಸರ್ವೆ ನಂ 6 ರಲ್ಲಿ ಸರಪಳಿ 44.20 ಕಿ.ಮೀ ಯಲ್ಲಿ ಯಲಹಂಕ ತಾಲ್ಲೂಕು ಪೂರ್ಣಗೊಂಡು ಬೆಂಗಳೂರು ಉತ್ತರ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

## ಬೆಂಗಳೂರು ವಿಭಾಗ

## ಬೆಂಗಳೂರು ಉತ್ತರ ತಾಲ್ಲೂಕು

ಬೆಂಗಳೂರು ಉತ್ತರ ತಾಲ್ಲೂಕು, ದಾಸನಪುರ ಹೋಬಳಿ ತೊರೆ ನಾಗಸಂದ್ರ ಗ್ರಾಮದ ಸರ್ವೆ ನಂ 51 ರಲ್ಲಿ ಸರಪಳಿ 44.20 ಕಿ.ಮೀ ರಲ್ಲಿ ಪ್ರಾರಂಭಗೊಂಡು ಮಾಕಳಿ ಗ್ರಾಮದ ಸರ್ವೆ ನಂ 10 ರಲ್ಲಿ ಸರಪಳಿ 56.84 ಕಿ.ಮೀ ಯಲ್ಲಿ ರಾಷ್ಟ್ರೀಯ ಹೆದ್ದಾರಿ-48ರಲ್ಲಿ (ಹಳೆಯ ರಾಷ್ಟ್ರೀಯ ಹೆದ್ದಾರಿ-4) ಸೇರ್ಪಡೆಗೊಂಡು ತದನಂತರ, ದಾಸನಪುರ ಗ್ರಾಮದ ಸರ್ವೆ ನಂ 26 ರಲ್ಲಿ ಸರಪಳಿ 59.72 ಕಿ.ಮೀ ರಲ್ಲಿ ಬೆಂಗಳೂರು ಉತ್ತರ ತಾಲ್ಲೂಕು ಪೂರ್ಣಗೊಂಡು ನೆಲಮಂಗಲ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

ಓವರ್ ಲ್ಯಾಪ್: ಕಿ.ಮೀ 56.84 ರಿಂದ ಕಿ.ಮೀ 59.72 ರವರೆಗೆ - ರಾಷ್ಟ್ರೀಯ ಹೆದ್ದಾರಿ 48ರ ಮೇಲೆ

## ಬೆಂಗಳೂರು ವಿಭಾಗ

## ನೆಲಮಂಗಲ ತಾಲ್ಲೂಕು

ನೆಲಮಂಗಲ ತಾಲ್ಲೂಕು, ಸರ್ವೆ ನಂ. 196 ರಲ್ಲಿ ಸರಪಳಿ 63.65 ಕಿ.ಮೀರಲ್ಲಿ ಪ್ರಾರಂಭಗೊಂಡು ನೆಲಮಂಗಲ ತಾಲ್ಲೂಕು ಮಲ್ಲಾಪುರ ಸರ್ವೆ ನಂ.107ರಲ್ಲಿ ಸರಪಳಿ 66.32 ಕಿ.ಮೀ ರಲ್ಲಿ ನೆಲಮಂಗಲ ತಾಲ್ಲೂಕು ಪೂರ್ಣಗೊಂಡು ಬೆಂಗಳೂರು ಉತ್ತರ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

ಊರ್ಷ್ವರಸ್ವಿ: ರಾಷ್ಟ್ರೀಯ ಹೆದ್ದಾರಿ-48 ರಿಂದ ನೆಲಮಂಗಲ ಪಟ್ಟಣ (ಸರಪಳಿ: 0.00 ಕಿ.ಮೀರಿಂದ0.62 ಕಿ.ಮೀ. ವರೆಗೆ)

ಓವರ್ ಲ್ಯಾಪ್: ಕಿ.ಮೀ 59.72 ರಿಂದ ಕಿ.ಮೀ 63.65 ರವರೆಗೆ - ರಾಷ್ಟ್ರೀಯ ಹೆದ್ದಾರಿ 48 ರ ಮೇಲೆ

ಬೆಂಗಳೂರು ವಿಭಾಗ

ಬೆಂಗಳೂರು ಉತ್ತರ ತಾಲ್ಲೂಕು

ಬೆಂಗಳೂರು ಉತ್ತರ ತಾಲ್ಲೂಕು, ಹುಲ್ಲೇಗೌಡನಹಳ್ಳಿ ಗ್ರಾಮದ ಸರ್ವೆ ನಂ 74 ರಲ್ಲಿ ಸರಪಳಿ 66.32 ಕಿ.ಮೀರಲ್ಲಿ ಪ್ರಾರಂಭಗೊಂಡು ಮಲ್ಲಸಂದ್ರ ಗ್ರಾಮದ ಸರ್ವೆ ನಂ 35 ರಲ್ಲಿ ಸರಪಳಿ 75.80 ಕಿ.ಮೀಯಲ್ಲಿ ಬೆಂಗಳೂರು ಉತ್ತರ ತಾಲ್ಲೂಕು ಪೂರ್ಣಗೊಂಡು ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

ಕಿ.ಮೀ 68.11 ರಿಂದ ಕಿ.ಮೀ 71.29 ರವರೆಗೆ ನೆಲಮಂಗಲ ತಾಲ್ಲೂಕಿನಲ್ಲಿ ಹಾದುಹೋಗುತ್ತದೆ.

ಬೆಂಗಳೂರು ವಿಭಾಗ

ಬೆಂಗಳೂರು ದಕ್ಷಿಣ ತಾಲ್ಲೂಕು

ಬೆಂಗಳೂರು ದಕ್ಷಿಣ ತಾಲ್ಲೂಕು ತಾವರೆಕೆರೆ ಹೋಬಳಿ, ವರ್ತೂರು ಗ್ರಾಮದ ಸರ್ವೆ ನಂ.07 ರಲ್ಲಿ ಸರಪಳಿ:75.80 ಕಿ.ಮೀ ರಿಂದ ಪ್ರಾರಂಭವಾಗಿ ಮೇಟಿಪಾಳ್ಯ, ವರ್ತೂರು ಮುಖಾಂತರ ತಾವರೆಕೆರೆ ಹೋಬಳಿ, ತಾವರೆಕೆರೆ ಗ್ರಾಮದ ಸರ್ವೆ ನಂ.60 ರಲ್ಲಿ ಸರಪಳಿ: 79.34 ಕಿ.ಮೀ ಸೇರ್ಪಡೆಗೊಂಡು ನಂತರ ತಾವರೆಕೆರೆ ಹೋಬಳಿ, ಕೆ.ಜಿ. ಬೈಚಗುಪ್ಪೆ ಗ್ರಾಮದ ಎಡಭಾಗದ ಸರ್ವೆ ನಂ.32 ಮತ್ತು ಬಲಭಾಗದ ಸರ್ವೆ ನಂ:36 ರಲ್ಲಿ ಸರಪಳಿ: 80.710 ಕಿ.ಮೀ ರಿಂದ ಪ್ರಾರಂಭವಾಗಿ ಪೆದ್ದನಪಾಳ್ಯ, ಪೂರದಪಾಳ್ಯ ಮುಖಾಂತರ ಜೋಡಿ ಆಲದಮರ ತಾವರೆಕೆರೆ ಹೋಬಳಿ, ದೊಡ್ಡಮಾರನಹಳ್ಳಿ ಗ್ರಾಮದ ಸರ್ವೆ ನಂ.21 ಸರಪಳಿ: 84.22 ಕಿ.ಮೀರಲ್ಲಿ ಸೇರ್ಪಡೆಗೊಂಡು ತದನಂತರ ಕೂಡು ಸಿದ್ಧಪನಪಾಳ್ಯ ಮಾರ್ಗವಾಗಿ ಉಣ್ಣೆಗೆರೆ ವೃತ್ತ ತಾವರೆಕೆರೆ ಹೋಬಳಿ, ಹುಲ್ಲುದೇವನಹಳ್ಳಿ ಗ್ರಾಮದ ಸರ್ವೆ ನಂ.73 ಸರಪಳಿ: 86.66 ಕಿ.ಮೀರಲ್ಲಿ ಸೇರ್ಪಡೆಗೊಂಡು ತದನಂತರ ಚಂದ್ರಪ್ಪವೃತ್ತ ತಾವರೆಕೆರೆ ಹೋಬಳಿ, ಅಜ್ಜನಪಾಳ್ಯ ಗ್ರಾಮದ ಸರ್ವೆ ನಂ:58.00 ಸರಪಳಿ: 88.130 ಕಿ.ಮೀ ರಲ್ಲಿ ಸೇರ್ಪಡೆಗೊಂಡು ಸೂಲಿವಾರ, ಎಸ್ ಗೊಲ್ಲಹಳ್ಳಿ ಮುಖಾಂತರ ಚಿಕ್ಕನಹಳ್ಳಿ ಗ್ರಾಮ ತಾವರೆಕೆರೆ ಹೋಬಳಿ, ಚಿಕ್ಕನಹಳ್ಳಿ ಗ್ರಾಮದ ಸರ್ವೆ ನಂ.30 ಸರಪಳಿ: 92.130 ಕಿ.ಮೀರಲ್ಲಿ ಸೇರ್ಪಡೆಗೊಂಡು ನಂತರ ಬಸಮ್ಮನಹಳ್ಳಿ ಮುಖಾಂತರ ತಾವರೆಕೆರೆ ಹೋಬಳಿ, ಚಿಕ್ಕನಹಳ್ಳಿ ಗ್ರಾಮದ ಸರ್ವೆ ನಂ.43 ಸರಪಳಿ: 93.380 ಕಿ.ಮೀರಲ್ಲಿ ಮುಕ್ತಾಯಗೊಂಡು ತದನಂತರ ರಾಮನಗರ ಜಿಲ್ಲೆ, ರಾಮನಗರ ವಿಭಾಗ, ರಾಮನಗರ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

ಓವರ್ ಲ್ಯಾಪ್: ಕಿ.ಮೀ 79.34 ರಿಂದ ಕಿ.ಮೀ 80.71 ರವರೆಗೆ - ರಾಜ್ಯ ಹೆದ್ದಾರಿ 85 ರ ಮೇಲೆ

ರಾಮನಗರ ವಿಭಾಗ

ರಾಮನಗರ ತಾಲ್ಲೂಕು

ರಾಮನಗರ ಜಿಲ್ಲೆ, ರಾಮನಗರ ತಾಲ್ಲೂಕಿನ ಕೆಂಪದ್ಯಾಪನಹಳ್ಳಿ ಗ್ರಾಮದ ಸ.ನಂ. 3 ರಲ್ಲಿ ಸರಪಳಿ 93.380 ಕಿ.ಮೀರಿಂದ ಪ್ರಾರಂಭವಾಗಿ ಗಾಣಕಲ್ ಮಾರ್ಗವಾಗಿ ಬಿಡದಿ ಗ್ರಾಮದ ಸ.ನಂ 7 ರಲ್ಲಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಸಂದಿಸಿ, ರಾ.ಹೆ ಯೊಂದಿಗೆ ಓವರ್ಲಾಪ್ ಆಗಿ ಮುಂದುವರೆದು ಬೈರಮಂಗಲ ಕ್ರಾಸ್ ಹತ್ತಿರ ಸ.ನಂ 21 ರಲ್ಲಿ ಮರು ಪ್ರಾರಂಭಗೊಂಡು ಮೇಡನಹಳ್ಳಿ, ಬೈರವನದೊಡ್ಡಿ, ವೃಷಭಾವತಿಪುರ, ತಿಮ್ಮೇಗೌಡನದೊಡ್ಡಿ, ಬೈರಮಂಗಲ, ಕೆಂಪಶೆಟ್ಟಿದೊಡ್ಡಿ ಮಾರ್ಗವಾಗಿ ಕಂಚುಗಾರನಹಳ್ಳಿ ಗ್ರಾಮದ ಸ.ನಂ236 ರಲ್ಲಿ ಸರಪಳಿ 117.84 ಕಿ.ಮೀ ರಲ್ಲಿ ರಾಮನಗರ ತಾಲ್ಲೂಕು ಅಂತ್ಯಗೊಂಡು ಮುಂದೆ ಕನಕಪುರ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

ಓವರ್ ಲ್ಯಾಪ್: ಕಿ.ಮೀ 103.48 ರಿಂದ ಕಿ.ಮೀ 105.10 ರವರೆಗೆ - ರಾಷ್ಟ್ರೀಯ ಹೆದ್ದಾರಿ 275 ರ ಮೇಲೆ

ರಾಮನಗರ ವಿಭಾಗ

ಹಾರೋಹಳ್ಳಿ ತಾಲ್ಲೂಕು

ರಾಮನಗರಜಿಲ್ಲೆ, ಹಾರೋಹಳ್ಳಿ ತಾಲ್ಲೂಕಿನ ಮೇಡಮಾರನಹಳ್ಳಿ ಗ್ರಾಮದ ಸ.ನಂ. 26 ಸರಪಳಿ 117.84 ಕಿ.ಮೀರಿಂದ ಪ್ರಾರಂಭವಾಗಿ ಹಾರೋಹಳ್ಳಿ, ಉರುಗನದೊಡ್ಡಿ ಗ್ರಾಮಗಳ ಮುಖಾಂತರ ಹಾಯ್ದು ತಟ್ಟಿಕೆರೆ ಗ್ರಾಮದ ಸ.ನಂ. 91 ರಲ್ಲಿ ಸರಪಳಿ 139.65 ಕಿ.ಮೀ ರಲ್ಲಿ ಅಂತ್ಯಗೊಂಡು ಮುಂದೆ ಬೆಂಗಳೂರು ನಗರಜಿಲ್ಲೆ ಆನೇಕಲ್ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ

ಲೂಪ್ ರಸ್ತೆ: ರಾಜ್ಯ ಹೆದ್ದಾರಿ-265 ರಿಂದ ರಾಜ್ಯ ಹೆದ್ದಾರಿ-174 ಹಾರೋಹಳ್ಳಿ ಪಟ್ಟಣ (ಸರಪಳಿ: 0.00 ಕಿ.ಮೀ ರಿಂದ 0.29 ಕಿ.ಮೀ. ವರೆಗೆ)

ಬೆಂಗಳೂರು ವಿಭಾಗ	ಆನೇಕಲ್ ತಾಲ್ಲೂಕು
<p>ಬೆಂಗಳೂರು ನಗರ ಜಿಲ್ಲೆ, ಆನೇಕಲ್ ತಾಲ್ಲೂಕು, ಕಸಬಾ ಹೋಬಳಿ, ಬೆಗ್ಗನದೊಡ್ಡಿ ಗ್ರಾಮದ ಸರ್ವೆ ನಂ 85 ರಲ್ಲಿ ಸರಪಳಿ 139.65 ಕಿ.ಮೀ ನಲ್ಲಿ ಪ್ರಾರಂಭಗೊಂಡು ಕೃಷ್ಣಯ್ಯನದೊಡ್ಡಿ ಮಹಂತಲಿಂಗಾಪುರ, ಕಲ್ಲುಬಾಳು, ಜಿಗಣಿ ಮಾರ್ಗವಾಗಿ ಬೊಮ್ಮಸಂದ್ರ ಗ್ರಾಮದ ಸರ್ವೆ ನಂ 270 ರಲ್ಲಿ ರಾಷ್ಟ್ರೀಯ ಹೆದ್ದಾರಿ-48 ನ್ನು ಸರಪಳಿ 158.04 ಕಿ.ಮೀ ನಲ್ಲಿ ಸಂಪರ್ಕಿಸಿ ರಸ್ತೆಯು ಮುಕ್ತಾಯಗೊಳ್ಳುತ್ತದೆ.</p> <p>ಓವರ್ ಲ್ಯಾಪ್: ಕಿ.ಮೀ 149.50 ರಿಂದ ಕಿ.ಮೀ 150.94 ರವರೆಗೆ - ರಾಜ್ಯ ಹೆದ್ದಾರಿ 87 ರ ಮೇಲೆ</p> <p>ರಾಜ್ಯ ಹೆದ್ದಾರಿ ಒಟ್ಟು ಉದ್ದ: 158.95 ಕಿ.ಮೀ ಒಟ್ಟು ಓವರ್ ಲ್ಯಾಪ್ ಉದ್ದ: 15.16 ಕಿ.ಮೀ ವಾಸ್ತವಿಕ ರಾಜ್ಯ ಹೆದ್ದಾರಿ-265 ರಸ್ತೆಯ ಒಟ್ಟು ಉದ್ದ: 143.79 ಕಿ.ಮೀ ಇರುವುದು</p>	

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ  
ಸಹಿ/-  
(ಶಾಂತಕುಮಾರ .ಕೆ)  
ಸರ್ಕಾರದ ಅಪರ ಕಾರ್ಯದರ್ಶಿ  
ಲೋಕೋಪಯೋಗಿ ಇಲಾಖೆ

PR-1438

ಕರ್ನಾಟಕ ಸರ್ಕಾರ  
ಲೋಕೋಪಯೋಗಿ ಸಚಿವಾಲಯ  
ಪ್ರಕಟಣೆ ಸಂಖ್ಯೆ: ಲೋಇ ಇ-298/110 ಇಎಪಿ 2022, ಬೆಂಗಳೂರು ದಿನಾಂಕ: 06-11-2023  
ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ. 44) ಪ್ರಕರಣ, 3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-266 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-266	ನವಲಗುಂದ ದಿಂದ ಗುಡಗೇರಿ ರವರೆಗೆ ಸಂಪರ್ಕಿಸುವ ರಸ್ತೆ. ಮಾರ್ಗ ಚಿಲಕವಾಡ, ಬೆಳಹಾರ, ನಾಗರಹಳ್ಳಿ, ಶಿಶಿನಹಳ್ಳಿ, ಮಣಕವಾಡ, ನಲವಡಿ, ಉಮಚಗಿ, ಚಾಕಲಬ್ಬಿ, ಸಂತಿ.
ಧಾರವಾಡ ವಿಭಾಗ	ನವಲಗುಂದ ತಾಲ್ಲೂಕು
<p>ಈ ರಾಜ್ಯ ಹೆದ್ದಾರಿಯು ಧಾರವಾಡ ಜಿಲ್ಲೆ, ನವಲಗುಂದ ತಾಲ್ಲೂಕಿನ ನವಲಗುಂದ ನಗರದ ಹದ್ದಿನ ಸರ್ವೆ ನಂ.413 (ಎಡಕ್ಕೆ) ಹಾಗೂ ಸರ್ವೆ ನಂ.644 (ಬಲಕ್ಕೆ) ಕಿ.ಮೀ. 0.00 ರಲ್ಲಿ ಪ್ರಾರಂಭವಾಗಿ ಕುಮಾರಗೊಪ್ಪ-ಚಿಲಕವಾಡ-ಗ್ರಾಮಗಳ ಮುಖಾಂತರ ಹಾಯ್ದು ಬೆಳಹಾರ ಗ್ರಾಮದ ಹದ್ದಿನ ಸರ್ವೆ ನಂ.256 (ಎಡಕ್ಕೆ) ಹಾಗೂ ಸರ್ವೆ ನಂ.260 (ಬಲಕ್ಕೆ) ಕಿ.ಮೀ. 8.40 ರಲ್ಲಿ ಅಂತ್ಯಗೊಂಡು ಅಣ್ಣಿಗೇರಿ ತಾಲ್ಲೂಕಿನಲ್ಲಿ ಮುಂದುವರಿಯುತ್ತದೆ</p>	
ಧಾರವಾಡ ವಿಭಾಗ	ಅಣ್ಣಿಗೇರಿ ತಾಲ್ಲೂಕು
<p>ಧಾರವಾಡ ಜಿಲ್ಲೆ ಅಣ್ಣಿಗೇರಿ ತಾಲ್ಲೂಕಿನ ನಾಗರಹಳ್ಳಿ ಗ್ರಾಮದ ಸರ್ವೆ ನಂ.33 (ಎಡಕ್ಕೆ) ಹಾಗೂ ಸರ್ವೆ ನಂ.32/2(ಬಲಕ್ಕೆ) ಕಿ.ಮೀ. 8.40 ರಲ್ಲಿ ಪ್ರಾರಂಭವಾಗಿ ಬಲ್ಲರವಾಡ-ಬೆನ್ನೂರ-ದುಂದೂರ-ಶಿಶಿನಹಳ್ಳಿ-ಮಣಕವಾಡ ನಲವಡಿ ಗ್ರಾಮಗಳ ಮುಖಾಂತರ ಹಾಯ್ದು ಉಮಚಗಿ ಗ್ರಾಮದ ಸರ್ವೆ ನಂ: 140</p>	

(ಎಡಕ್ಕೆ) ಸರ್ವೆ ನಂ: 144(ಬಲಕ್ಕೆ) ಕಿ.ಮೀ. 29.36 ಕ್ಕೆ ಅಂತ್ಯಗೊಂಡು ಮುಂದೆ ಕುಂದಗೋಳ ತಾಲ್ಲೂಕನ್ನು ಪ್ರವೇಶಿಸುತ್ತದೆ.

ಓವರ್ ಲ್ಯಾಪ್: 1) ಕಿ.ಮೀ. 15.87 ರಿಂದ ಕಿ.ಮೀ. 16.11ಕಿ.ಮೀ. ವರೆಗೆ ರಾಜ್ಯ ಹೆದ್ದಾರಿ 28 ರ ಮೇಲೆ  
2) ಕಿ.ಮೀ. 23.41 ರಿಂದ ಕಿ.ಮೀ. 23.81ಕಿ.ಮೀ. ವರೆಗೆ ರಾಷ್ಟ್ರೀಯ ಹೆದ್ದಾರಿ 67 ರ ಮೇಲೆ

ಧಾರವಾಡ ವಿಭಾಗ	ಕುಂದಗೋಳ ತಾಲ್ಲೂಕು
	ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ರೊಟ್ಟಿಗವಾಡ ಗ್ರಾಮದ ಸರ್ವೆ ನಂ.4 (ಎಡಕ್ಕೆ) 158 (ಬಲಕ್ಕೆ) ಕಿ.ಮೀ. 29.36 ರಿಂದ ಪ್ರಾರಂಭವಾಗಿ ಕೊಂಕಣಕುರಹಟ್ಟಿ, ಹಿರೇನರ್ತಿ ಹದ್ದು, ಚಾಕಲಬ್ಬಿ, ಶಿರೂರ ಹದ್ದು, ಸಂಶಿ ಮುಖಾಂತರ ಹಾಯ್ದು ಗುಡಗೇರಿ ಗ್ರಾಮದ ಗಾಂವತಾಣ (ಎಡಕ್ಕೆ) ಹಾಗೂ ಸರ್ವೆ ನಂ. 195/ಕೆ (ಬಲಕ್ಕೆ) ಕಿ.ಮೀ. 57.39 ರಲ್ಲಿ ಕುಂದಗೋಳ ತಾಲ್ಲೂಕಿನಲ್ಲಿ ಮುಕ್ತಾಯವಾಗುತ್ತದೆ. ಓವರ್ ಲ್ಯಾಪ್: ಕಿ.ಮೀ. 45.15 ರಿಂದ ಕಿ.ಮೀ. 46.12 ಕಿ.ಮೀ. ವರೆಗೆ ರಾಜ್ಯ ಹೆದ್ದಾರಿ 73 ರ ಮೇಲೆ
	ರಾಜ್ಯ ಹೆದ್ದಾರಿ ಒಟ್ಟು ಉದ್ದ: 57.39 ಕಿ.ಮೀ ಒಟ್ಟು ಓವರ್ ಲ್ಯಾಪ್ ಉದ್ದ: 1.61 ಕಿ.ಮೀ ವಾಸ್ತವಿಕ ರಾಜ್ಯ ಹೆದ್ದಾರಿ-266 ರಸ್ತೆಯ ಒಟ್ಟು ಉದ್ದ: 55.78ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ  
ಸಹಿ/-  
(ಶಾಂತಕುಮಾರ .ಕೆ)  
ಸರ್ಕಾರದ ಅಪರ ಕಾರ್ಯದರ್ಶಿ  
ಲೋಕೋಪಯೋಗಿ ಇಲಾಖೆ

PR-1439

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/111 ಇವಿಸಿ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-267 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-267	ತುರುವೆಕೆರೆ (ರಾಷ್ಟ್ರೀಯ ಹೆದ್ದಾರಿ-150ಎ) ದಿಂದ ಲಕ್ಯಾಕ್ವಾಸ್(ರಾಷ್ಟ್ರೀಯ ಹೆದ್ದಾರಿ-173) ರವರೆಗೆ ಸಂಪರ್ಕಿಸುವ ರಸ್ತೆ. ಮಾರ್ಗ ಗೋಣಿ ತುಮಕೂರು, ದಬ್ಬೆಘಟ್ಟ, ಶಿಖರನಳ್ಳಿ, ಕದಬಹಳ್ಳಿ (ರಾಷ್ಟ್ರೀಯಹೆದ್ದಾರಿ-75), ಹಿರಿಸಾವೆ (ರಾಷ್ಟ್ರೀಯಹೆದ್ದಾರಿ 75), ಅಕ್ಕನಹಳ್ಳಿ, ನುಗ್ಗೆಹಳ್ಳಿ (ರಾಜ್ಯ ಹೆದ್ದಾರಿ-47), ಪಿ ದಾಸಾಪುರ, ಬಾಗೂರು, ಮೂಡನಹಳ್ಳಿ (ರಾಜ್ಯ ಹೆದ್ದಾರಿ-7), ಕುಂದೂರು, ದೊಡ್ಡಕರೇಡವು, ಕಣಿವೆ ಆಲದಹಳ್ಳಿ, ಕೆ.ಬ್ಯಾಡರಹಳ್ಳಿ, ಹೆರಗು, ಕೃಷ್ಣಾಪುರ, ಮಾಯಾಸಮುದ್ರ(ರಾಜ್ಯ ಹೆದ್ದಾರಿ-102), ದುದ್ದ, ಅನುಗವಳ್ಳಿ, ಹೊನ್ನಾವರ, ಬಿಡದರಹಳ್ಳಿ, ಸೊಪ್ಪಿನಹಳ್ಳಿ, ಐದಳ್ಳಿ ಕಾವಲು, ಗಂಗೂರು, ಸಾಣೇನಹಳ್ಳಿ, ಘಟ್ಟದಹಳ್ಳಿ, ಕೋಡಿಹಳ್ಳಿ, ಹಳೇಬೀಡು (ರಾಷ್ಟ್ರೀಯ ಹೆದ್ದಾರಿ-73), ಮಲ್ಲಾಪುರ, ಬಂಡಿಲಕ್ಕನಕೊಪ್ಪಲು, ರಾಜನಶಿರಿಯೂರು, ಅಂಚಿಹಳ್ಳಿ ಕ್ರಾಸ್
ತುಮಕೂರು ವಿಭಾಗ	ತುರುವೆಕೆರೆ ತಾಲ್ಲೂಕು

ಈ ರಾಜ್ಯ ಹೆದ್ದಾರಿಯು ತುಮಕೂರು ಜಿಲ್ಲೆಯ ತುರುವೆಕೆರೆ ಗ್ರಾಮದ ಸ.ನಂ124 ಮತ್ತು 126 ರ 0.00 ಕಿ.ಮೀ. ರಲ್ಲಿ ಪ್ರಾರಂಭಗೊಂಡು ಗೋಣಿ ತುಮಕೂರು, ದಬ್ಬೆಘಟ್ಟ, ಬೆನಕನಕೆರೆ ಮುಖಾಂತರ ಚಿಕ್ಕಬೆನಕನಕೆರೆ ಗ್ರಾಮದ ಸ.ನಂ 76 ರ 19.05 ಕಿ.ಮೀ. ರಲ್ಲಿ ಅಂತ್ಯಗೊಂಡು ನಾಗಮಂಗಲ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

ಮಂಡ್ಯ ವಿಭಾಗ	ನಾಗಮಂಗಲ ತಾಲ್ಲೂಕು
	ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಶಿಖರನಳ್ಳಿ ಗ್ರಾಮದ ಸರ್ವೆ ನಂ. 61 ಸರಪಳಿ 19.05 ಕಿ.ಮೀ ರಿಂದ ಪ್ರಾರಂಭಗೊಂಡು ದೇವರ ಮಾವಿನಕೆರೆ, ಕದಬಹಳ್ಳಿ ಮುಖಾಂತರ ಹೊನ್ನೇದೇವನಹಳ್ಳಿ ಗ್ರಾಮದ ಸರ್ವೆ ನಂ. ಎಡಭಾಗ 10 ಮತ್ತು ಬಲ ಭಾಗ 8ರ ಸ: 27.70 ಕಿ.ಮೀ. ರಲ್ಲಿ ಅಂತ್ಯಗೊಂಡು ತದನಂತರ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ. ಓವರ್ ಲ್ಯಾಪ್: ಕಿ.ಮೀ 24.56 ರಿಂದ ಕಿ.ಮೀ 27.70ರವರೆಗೆ - ರಾಷ್ಟ್ರೀಯ ಹೆದ್ದಾರಿ 75ರ ಮೇಲೆ
ಹಾಸನ ವಿಭಾಗ	ಚನ್ನರಾಯಪಟ್ಟಣ ತಾಲ್ಲೂಕು
	ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆ (ರಾಷ್ಟ್ರೀಯ ಹೆದ್ದಾರಿ-75) ಗ್ರಾಮದ ಸ.ನಂ. 34 ರ 32.61 ಕಿ.ಮೀ. ರಿಂದ ಪ್ರಾರಂಭವಾಗಿ ಅಕ್ಕನಹಳ್ಳಿ, ನುಗ್ಗೆಹಳ್ಳಿ, (ರಾಜ್ಯ ಹೆದ್ದಾರಿ-47), ಪಿ ದಾಸಾಪುರ, ಬಾಗೂರು, ಮೂಡನಹಳ್ಳಿ, ಕುಂದೂರು, ದೊಡ್ಡಕರೇಡವು ಗ್ರಾಮಗಳ ಮುಖಾಂತರ ಹಾಯ್ದು ಚಿಕ್ಕಕರೇಡವು ಗ್ರಾಮದ ಸ.ನಂ. 46ರ ಸರಪಳಿ 68.97 ಕಿ.ಮೀ. ರಲ್ಲಿ ಅಂತ್ಯಗೊಂಡು ಮುಂದೆ ಹಾಸನ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ. ಓವರ್ ಲ್ಯಾಪ್: 1)ಕಿ.ಮೀ 27.70 ರಿಂದ ಕಿ.ಮೀ 32.61 ರವರೆಗೆ - ರಾಷ್ಟ್ರೀಯ ಹೆದ್ದಾರಿ 75 ರ ಮೇಲೆ 2)ಕಿ.ಮೀ 45.97 ರಿಂದ ಕಿ.ಮೀ 46.21 ರವರೆಗೆ - ರಾಜ್ಯ ಹೆದ್ದಾರಿ 47 ರ ಮೇಲೆ 3)ಕಿ.ಮೀ 46.21 ರಿಂದ ಕಿ.ಮೀ 46.37 ರವರೆಗೆ - ರಾಜ್ಯ ಹೆದ್ದಾರಿ 147 ರ ಮೇಲೆ
ಹಾಸನ ವಿಭಾಗ	ಹಾಸನ ತಾಲ್ಲೂಕು
	ಹಾಸನ ತಾಲ್ಲೂಕು ಸ.ನಂ:28 ರಲ್ಲಿ 68.97 ಕಿ.ಮೀ. ರಕಣಿವೆ ಆಲದಹಳ್ಳಿ ಗ್ರಾಮದಿಂದ ಪ್ರಾರಂಭವಾಗಿ ಕೆ.ಬ್ಯಾಡರಹಳ್ಳಿ, ಹೆರಗು, ಕೃಷ್ಣಾಪುರ, ಮಾಯಾಸಮುದ್ರ, ದುದ್ದ, ಅನುಗವಳ್ಳಿ, ಹೊನ್ನಾವರ, ಬಿಡದರಹಳ್ಳಿ, ಸೊಪ್ಪಿನಹಳ್ಳಿ ಮುಖಾಂತರ ಸ.ನಂ:36 ರಲ್ಲಿ 109.40 ಕಿ.ಮೀರ ಐದಳ್ಳಿ ಕಾವಲು ಗ್ರಾಮದಲ್ಲಿಅಂತ್ಯಗೊಂಡು ಮುಂದೆ ಬೇಲೂರು ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ. ಓವರ್ ಲ್ಯಾಪ್: 1)ಕಿ.ಮೀ 85.69 ರಿಂದ ಕಿ.ಮೀ 90.26 ರವರೆಗೆ - ರಾಜ್ಯ ಹೆದ್ದಾರಿ 102 ರ ಮೇಲೆ 2)ಕಿ.ಮೀ 90.26 ರಿಂದ ಕಿ.ಮೀ 90.36 ರವರೆಗೆ - ರಾಜ್ಯ ಹೆದ್ದಾರಿ 71 ರ ಮೇಲೆ 3)ಕಿ.ಮೀ 99.84 ರಿಂದ ಕಿ.ಮೀ 102.91 ರವರೆಗೆ - ರಾಜ್ಯ ಹೆದ್ದಾರಿ 275 ರ ಮೇಲೆ
ಹಾಸನ ವಿಭಾಗ	ಬೇಲೂರು ತಾಲ್ಲೂಕು
	ಬೇಲೂರು ತಾಲ್ಲೂಕು ಐದಳ್ಳಿ ಗ್ರಾಮದ ಸರ್ವೆ ನಂ.279 ರ 109.40 ಕಿ.ಮೀ. ರಿಂದ ಪ್ರಾರಂಭವಾಗಿ ಗಂಗೂರು, ಸಾಣೇನಹಳ್ಳಿ, ಘಟ್ಟದಹಳ್ಳಿ, ಕೋಡಿಹಳ್ಳಿ, ಹಳೇಬೀಡು, ಮಲ್ಲಾಪುರ, ಬಂಡಿಲಕ್ಕನಕೊಪ್ಪಲು, ರಾಜನಶಿರಿಯೂರು ಅಂಚಿಹಳ್ಳಿ ಕ್ರಾಸ್ ಸರ್ವೆ ನಂ.366 ರ 129.90 ಕಿ.ಮೀ. ರಲ್ಲಿ ಅಂತ್ಯಗೊಂಡು ಮುಂದೆ ಚಿಕ್ಕಮಗಳೂರು ಜಿಲ್ಲೆ ಹಾಗೂ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ. ಓವರ್ ಲ್ಯಾಪ್: 1)ಕಿ.ಮೀ 120.98 ರಿಂದ ಕಿ.ಮೀ 122.93 ರವರೆಗೆ - ರಾಜ್ಯ ಹೆದ್ದಾರಿ 21 ರ ಮೇಲೆ 2)ಕಿ.ಮೀ 123.29 ರಿಂದ ಕಿ.ಮೀ 123.54 ರವರೆಗೆ - ರಾಷ್ಟ್ರೀಯ ಹೆದ್ದಾರಿ 73 ರ ಮೇಲೆ
ಚಿಕ್ಕಮಗಳೂರು ವಿಭಾಗ	ಚಿಕ್ಕಮಗಳೂರು ತಾಲ್ಲೂಕು
	ಈ ರಾಜ್ಯ ಹೆದ್ದಾರಿಯು ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ತಾಲ್ಲೂಕಿನ ಲಕ್ಕಾ ಹೋಬಳಿ, ಈಶ್ವರಹಳ್ಳಿ ಗ್ರಾಮದ (ಹಂಚಿಹಳ್ಳಿ ಬಳಿ) ಸ.ನಂ 362, ಕಿ.ಮೀ 129.90 ರಿಂದ ಪ್ರಾರಂಭವಾಗಿ ಈಶ್ವರಹಳ್ಳಿ, ಕಳಸಪುರ, ದೇವಗೊಂಡನಹಳ್ಳಿ, ಕಣಿವೆಹಳ್ಳಿ, ಕ್ಯಾತನಬೀಡು, ಲಕ್ಕಾ, ಹಳೇಲಕ್ಕಾ,

ಮುಖಾಂತರ ಲಕ್ಯಾಹೋಬಳಿಯ ಲಕ್ಯಾಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ-173 ಗೆ ಸ.ನಂ.112 ಕಿ.ಮೀ  
154.60 ರಲ್ಲಿ ಅಂತ್ಯಗೊಂಡು ಈ ರಾಜ್ಯ ಹೆದ್ದಾರಿಯು ಈ ತಾಲ್ಲೂಕಿನಲ್ಲಿ ಮುಕ್ತಾಯಗೊಳ್ಳುತ್ತದೆ.

ರಾಜ್ಯ ಹೆದ್ದಾರಿ ಒಟ್ಟು ಉದ್ದ: 154.60 ಕಿ.ಮೀ

ಒಟ್ಟು ಓವರ್ ಲ್ಯಾಪ್ ಉದ್ದ: 18.39 ಕಿ.ಮೀ

ವಾಸ್ತವಿಕ ರಾಜ್ಯ ಹೆದ್ದಾರಿ-267 ರಸ್ತೆಯ ಒಟ್ಟು ಉದ್ದ: 136.21 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ. ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

PR-1440

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/112 ಇಎಪಿ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ, 44) ಪ್ರಕರಣ, 3 ರಂತೆ ಕರ್ನಾಟಕ ಸರ್ಕಾರವು  
ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-268 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-268	ಹುಬ್ಬಳ್ಳಿ ಯಿಂದ ಸುಳ್ಯ ಸಂಪರ್ಕಿಸುವ ರಸ್ತೆ.
ಧಾರವಾಡ ವಿಭಾಗ	ಹುಬ್ಬಳ್ಳಿ ನಗರ ತಾಲ್ಲೂಕು
	ಧಾರವಾಡ 'ಜಿಲ್ಲೆ, ಹುಬ್ಬಳ್ಳಿ ನಗರ ತಾಲ್ಲೂಕಿನ ಬೆಂಗೇರಿ ಗ್ರಾಮದ ಸರ್ವೆ ನಂ: 135 (ಎಡಕ್ಕೆ) ಸರ್ವೆ ನಂ: 134 (ಬಲಕ್ಕೆ) ಕಿ.ಮೀ. 0.00ರಲ್ಲಿ ಪ್ರಾರಂಭವಾಗಿ ಗೋಪನಕೊಪ್ಪ ಗ್ರಾಮದ ಮುಖಾಂತರ ಹಾಯ್ದು ಕಿ.ಮೀ. 6.67ರಲ್ಲಿ ಅಂತ್ಯಗೊಂಡು ಹುಬ್ಬಳ್ಳಿ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ
ಧಾರವಾಡ ವಿಭಾಗ	ಹುಬ್ಬಳ್ಳಿ ತಾಲ್ಲೂಕು
	ಧಾರವಾಡ ಜಿಲ್ಲೆ, ಹುಬ್ಬಳ್ಳಿ ತಾಲ್ಲೂಕಿನ ಕಿ.ಮೀ. 6.67 ರಲ್ಲಿ ಪ್ರಾರಂಭವಾಗಿ ಸುಳ್ಯ ಗ್ರಾಮದ ಸರ್ವೆ ನಂ: 744(ಎಡಕ್ಕೆ) ಸರ್ವೆ ನಂ: 715 (ಬಲಕ್ಕೆ) ಕಿ.ಮೀ. 12.15 ರಲ್ಲಿ ಅಂತ್ಯಗೊಳ್ಳುತ್ತದೆ. ಹುಬ್ಬಳ್ಳಿ ತಾಲ್ಲೂಕಿನಲ್ಲಿ ಮುಕ್ತಾಯವಾಗಿರುತ್ತದೆ.
	ರಾಜ್ಯ ಹೆದ್ದಾರಿ ಒಟ್ಟು ಉದ್ದ: 12.15 ಕಿ.ಮೀ ಒಟ್ಟು ಓವರ್ ಲ್ಯಾಪ್ ಉದ್ದ: 0.00 ಕಿ.ಮೀ ವಾಸ್ತವಿಕ ರಾಜ್ಯ ಹೆದ್ದಾರಿ-268 ರಸ್ತೆಯ ಒಟ್ಟು ಉದ್ದ: 12.15ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ .ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

PR-1441

**ಕರ್ನಾಟಕ ಸರ್ಕಾರ**  
**ಲೋಕೋಪಯೋಗಿ ಸಚಿವಾಲಯ**  
**ಪ್ರಕಟಣೆ ಸಂಖ್ಯೆ: ಲೋಇ ಇ-298/113 ಇಎಪಿ 2022, ಬೆಂಗಳೂರು ದಿನಾಂಕ: 06-11-2023**  
**ಅಧಿಸೂಚನೆ**

**ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3**

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು **ರಾಜ್ಯ ಹೆದ್ದಾರಿ-269** ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-269	ಮೂರ್ಚಿ (ರಾಷ್ಟ್ರೀಯ ಹೆದ್ದಾರಿ-73) ಯಿಂದ ನಿಡ್ಡೋಡಿ (ರಾಜ್ಯಹೆದ್ದಾರಿ-70) ಅನ್ನು ಸಂಪರ್ಕಿಸುವ ರಸ್ತೆ. ಮಾರ್ಗ ಕುಲ, ಎರ್ಮನಾಡು, ಚೆನ್ನೈತೋಡಿ, ಕರಿಮಲೆ, ಮಾವಿನಕಟ್ಟೆ, ಕುದ್ರೋಳಿ, ಸೊರ್ನಾಡು, ಎರ್ಮಲ, ಮೂಲಾರಪಟ್ಟಣ, ಕುಪ್ಪೆಪದವು, ಎಡಪದವು (ರಾಷ್ಟ್ರೀಯ ಹೆದ್ದಾರಿ 169), ಮುದ್ದೇರಾಲ್, ಮುಂಚೂರು
ಮಂಗಳೂರು ವಿಭಾಗ	<b>ಬಂಟ್ವಾಳ ತಾಲ್ಲೂಕು</b> ಈ ರಾಜ್ಯ ಹೆದ್ದಾರಿಯು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನಲ್ಲಿ ಕಿ.ಮೀ. 0.00 ರಲ್ಲಿ ಪ್ರಾರಂಭವಾಗಿ ಕಿ.ಮೀ. 26.02 ರಲ್ಲಿ ಅಂತ್ಯಗೊಂಡು, ಮುಂದೆ ಮಂಗಳೂರು ತಾಲ್ಲೂಕನ್ನು ಪ್ರವೇಶಿಸುತ್ತದೆ. ಓವರ್ ಲ್ಯಾಪ್: ಕಿ.ಮೀ 14.87 ರಿಂದ ಕಿ.ಮೀ 20.12 ರವರೆಗೆ - ರಾಜ್ಯ ಹೆದ್ದಾರಿ 300 ರ ಮೇಲೆ
ಮಂಗಳೂರು ವಿಭಾಗ	<b>ಮಂಗಳೂರು ತಾಲ್ಲೂಕು</b> ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಗಡಿಯಿಂದ ಕಿ.ಮೀ. 26.02 ರಲ್ಲಿ ಪ್ರಾರಂಭವಾಗಿ ಕಿ.ಮೀ 37.87 ರಲ್ಲಿ ಅಂತ್ಯಗೊಂಡು ಮುಂದೆ ಮೂಡಬಿದ್ರೆ ತಾಲ್ಲೂಕನ್ನು ಪ್ರವೇಶಿಸುತ್ತದೆ. ಓವರ್ ಲ್ಯಾಪ್: ಕಿ.ಮೀ 33.17 ರಿಂದ ಕಿ.ಮೀ 34.21 ರವರೆಗೆ - ರಾಷ್ಟ್ರೀಯ ಹೆದ್ದಾರಿ169 ರ ಮೇಲೆ
ಮಂಗಳೂರು ವಿಭಾಗ	<b>ಮೂಡಬಿದ್ರೆ ತಾಲ್ಲೂಕು</b> ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲ್ಲೂಕಿನಲ್ಲಿ ಕಿ.ಮೀ. 37.87 ರಲ್ಲಿ ಪ್ರಾರಂಭವಾಗಿ ಕಿ.ಮೀ 39.47 ರಲ್ಲಿ ಅಂತ್ಯಗೊಂಡು ಮುಂದೆ ಮಂಗಳೂರು ತಾಲ್ಲೂಕನ್ನು ಪ್ರವೇಶಿಸುತ್ತದೆ.
ಮಂಗಳೂರು ವಿಭಾಗ	<b>ಮಂಗಳೂರು ತಾಲ್ಲೂಕು</b> ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಗಡಿಯಿಂದ ಕಿ.ಮೀ. 39.47 ರಲ್ಲಿ ಪ್ರಾರಂಭವಾಗಿ ಕಿ.ಮೀ 43.39 ರಲ್ಲಿ ಅಂತ್ಯಗೊಂಡು ಮುಂದೆ ಮೂಡಬಿದ್ರೆ ತಾಲ್ಲೂಕನ್ನು ಪ್ರವೇಶಿಸುತ್ತದೆ.
ಮಂಗಳೂರು ವಿಭಾಗ	<b>ಮೂಡಬಿದ್ರೆ ತಾಲ್ಲೂಕು</b> ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲ್ಲೂಕಿನಲ್ಲಿ ಕಿ.ಮೀ. 43.39 ರಲ್ಲಿ ಪ್ರಾರಂಭವಾಗಿ ಕಿ.ಮೀ 47.14 ರಲ್ಲಿ ಅಂತ್ಯಗೊಳ್ಳುತ್ತದೆ. ರಾಜ್ಯ ಹೆದ್ದಾರಿ ಒಟ್ಟು ಉದ್ದ: 47.14 ಕಿ.ಮೀ ಒಟ್ಟು ಓವರ್ ಲ್ಯಾಪ್ ಉದ್ದ: 6.29 ಕಿ.ಮೀ ವಾಸ್ತವಿಕ ರಾಜ್ಯ ಹೆದ್ದಾರಿ-269 ರಸ್ತೆಯ ಒಟ್ಟು ಉದ್ದ: 40.85 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
 ಮತ್ತು ಅವರ ಹೆಸರಿನಲ್ಲಿ  
 ಸಹಿ/-  
 (ಶಾಂತಕುಮಾರ .ಕೆ)  
 ಸರ್ಕಾರದ ಅಪರ ಕಾರ್ಯದರ್ಶಿ  
 ಲೋಕೋಪಯೋಗಿ ಇಲಾಖೆ

## ಕರ್ನಾಟಕ ಸರ್ಕಾರ

## ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/114 ಇವಿಸಿ 2022, ಬೆಂಗಳೂರು ದಿನಾಂಕ: 06-11-2023

## ಅಧಿಸೂಚನೆ

## ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ, 44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-270 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-270	ಶಿಗ್ಗಿ ದಿಂದ ಜಂಗಮನಕೊಪ್ಪ ರವರೆಗೆ ಸಂಪರ್ಕಿಸುವ ರಸ್ತೆ. ಮಾರ್ಗ ಬಸವನಕೊಪ್ಪ, ಕಡಕೋಳ, ಕೃಷ್ಣಾಪುರ, ಹಿರೇಮುಗದೂರು, ಕರ್ಜಗಿ.
ಗದಗ ವಿಭಾಗ	ಲಕ್ಷ್ಮೀಶ್ವರ ತಾಲ್ಲೂಕು
	ಈ ರಾಜ್ಯ ಹೆದ್ದಾರಿಯು ಗದಗ ಜಿಲ್ಲೆ, ಲಕ್ಷ್ಮೀಶ್ವರ ತಾಲ್ಲೂಕಿನ ಶಿಗ್ಗಿ ಗ್ರಾಮದ ಸರ್ವೆ ನಂ. 19(ಎಡಕ್ಕೆ) ಹಾಗೂ ಸರ್ವೆ ನಂ. 91ಸಿ (ಬಲಕ್ಕೆ) ಕಿ.ಮೀ. 0.00 ರಲ್ಲಿ ಪ್ರಾರಂಭವಾಗಿ ಶಿಗ್ಗಿ ಗ್ರಾಮದ ಸರ್ವೆ ನಂ. 49 (ಎಡಕ್ಕೆ) ಹಾಗೂ ಸರ್ವೆ ನಂ.47(ಬಲಕ್ಕೆ) ಕಿ.ಮೀ. 1.90 ರಲ್ಲಿ ಅಂತ್ಯಗೊಂಡು ಸವಣೂರು ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.
ಹಾವೇರಿ ವಿಭಾಗ	ಸವಣೂರು ತಾಲ್ಲೂಕು
	ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕಿನ ಬಸವನಕೊಪ್ಪ ಗ್ರಾಮದ ಸರ್ವೆ ನಂ.28 (ಎಡಕ್ಕೆ) ಹಾಗೂ ಸರ್ವೆ ನಂ.29 (ಬಲಕ್ಕೆ) ಕಿ.ಮೀ. 1.90ರಲ್ಲಿ ಪ್ರಾರಂಭವಾಗಿ ಕಡಕೋಳ, ಕೃಷ್ಣಾಪುರ, ಇಂಚಲಯಲ್ಲಾಪುರ, ಕೆ.ಬಿ.ತಿಮ್ಮಾಪುರ, ಹಿರೇಮುಗದೂರು ಗ್ರಾಮದ ಸರ್ವೆ ನಂ 3 (ಎಡಕ್ಕೆ) ಹಾಗೂ ಸರ್ವೆ ನಂ.02 (ಬಲಕ್ಕೆ) ಕಿ.ಮೀ. 22.04 ರಲ್ಲಿ ಅಂತ್ಯಗೊಂಡು ಹಾವೇರಿ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.
ಹಾವೇರಿ ವಿಭಾಗ	ಹಾವೇರಿ ತಾಲ್ಲೂಕು
	ಹಾವೇರಿ ಜಿಲ್ಲೆ ಹಾವೇರಿ ತಾಲ್ಲೂಕಿನ ಕರ್ಜಗಿ ಗ್ರಾಮದ ಸರ್ವೆ ನಂ. 19 (ಎಡಕ್ಕೆ) ಹಾಗೂ ಸರ್ವೆ ನಂ.18 (ಬಲಕ್ಕೆ) ಕಿ.ಮೀ. 22.04 ರಲ್ಲಿ ಪ್ರಾರಂಭವಾಗಿ ಜಂಗಮನಕೊಪ್ಪ ಗ್ರಾಮದ ಸರ್ವೆ ನಂ 38(ಎಡಕ್ಕೆ) ಹಾಗೂ ಸರ್ವೆ ನಂ.39 (ಬಲಕ್ಕೆ) ಕಿ.ಮೀ. 31.42 ರಲ್ಲಿ ಹಾವೇರಿ ತಾಲ್ಲೂಕಿನಲ್ಲಿ ಮುಕ್ತಾಯವಾಗುತ್ತದೆ.
	ರಾಜ್ಯ ಹೆದ್ದಾರಿ ಒಟ್ಟು ಉದ್ದ: 31.42 ಕಿ.ಮೀ ಒಟ್ಟು ಓವರ್ ಲ್ಯಾಪ್ ಉದ್ದ: 0.00 ಕಿ.ಮೀ ವಾಸ್ತವಿಕ ರಾಜ್ಯ ಹೆದ್ದಾರಿ-270 ರಸ್ತೆಯ ಒಟ್ಟು ಉದ್ದ: 31.42 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ .ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

**ಕರ್ನಾಟಕ ಸರ್ಕಾರ**

**ಲೋಕೋಪಯೋಗಿ ಸಚಿವಾಲಯ**

**ಪ್ರಕಟಣೆ ಸಂಖ್ಯೆ: ಲೋಇ ಇ-298/115 ಇವಿಪಿ 2022, ಬೆಂಗಳೂರು ದಿನಾಂಕ: 06-11-2023**

**ಅಧಿಸೂಚನೆ**

**ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3**

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು **ರಾಜ್ಯ ಹೆದ್ದಾರಿ-271** ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-271	ಗಂಗಪ್ಪನಹಳ್ಳಿ (ರಾಜ್ಯ ಹೆದ್ದಾರಿ-85) ಯಿಂದ ಗುಂಜೂರು (ರಾಜ್ಯ ಹೆದ್ದಾರಿ-35) ಸಂಪರ್ಕಿಸುವ ರಸ್ತೆ. ಮಾರ್ಗ ಗಂಗಪ್ಪನಹಳ್ಳಿ ಕ್ರಾಸ್, ಚಂದ್ರಪ್ಪ ವೃತ್ತ, ದೊಡ್ಡಲದಮರ, ರಾಮೋಹಳ್ಳಿ, ಕುಂಬಳಗೋಡು, ಅಗರ, ತಾತಗುಣಿ, ಕಗ್ಗಲಿಪುರ, ಬನ್ನೇರುಘಟ್ಟರಸ್ತೆ, ಹೊಮ್ಮದೇವನಹಳ್ಳಿ, ಬೆಟ್ಟದಾಸನಪುರ, ವಿಪ್ರೋಜಂಕ್ಷನ್ ರಾಷ್ಟ್ರೀಯ ಹೆದ್ದಾರಿ -7 (ಹೊಸೂರುರಸ್ತೆ), ಕೋನಪ್ಪನ ಅಗ್ರಹಾರ, ಸರ್ಜಾಪುರ ಮುಖ್ಯರಸ್ತೆ, ಕಚ್ಚಮಾರನಹಳ್ಳಿ
ಬೆಂಗಳೂರು ವಿಭಾಗ	ಬೆಂಗಳೂರು ದಕ್ಷಿಣ ತಾಲ್ಲೂಕು
	ಈ ರಾಜ್ಯ ಹೆದ್ದಾರಿಯು ಬೆಂಗಳೂರು ನಗರ ಜಿಲ್ಲೆಯ, ಬೆಂಗಳೂರು ದಕ್ಷಿಣ ತಾಲ್ಲೂಕು, ರಾಜ್ಯ ಹೆದ್ದಾರಿ-85 ರಲ್ಲಿ ತಾವರೆಕೆರೆ ಹೋಬಳಿ ಕೆ.ಜಿ. ಗಂಗಪ್ಪನಹಳ್ಳಿ ಸರ್ವೆ ನಂ.05 ರಲ್ಲಿ ಸರಪಳಿ:0.00 ಕಿ.ಮೀ ರಿಂದ ಪ್ರಾರಂಭವಾಗಿ ಮಾದಪಟ್ಟಣ, ಚಂದ್ರಪ್ಪ ವೃತ್ತ, ದೊಡ್ಡಲದಮರ, ರಾಮೋಹಳ್ಳಿ ಮಾರ್ಗವಾಗಿ ಸರಪಳಿ: 16.610 ಕಿ.ಮೀ ರಲ್ಲಿ ರಾಷ್ಟ್ರೀಯ ಹೆದ್ದಾರಿ -275 ನ್ನು ಕಿಂಗೇರಿ ಹೋಬಳಿ ಕುಂಬಳಗೋಡು ಸರ್ವೆ ನಂ.-14 ರಲ್ಲಿ ಸರಪಳಿ 16.61 ಕಿ.ಮೀ ರಲ್ಲಿ ಸೇರುತ್ತದೆ. ತದನಂತರ ಕಿಂಗೇರಿ ಹೋಬಳಿ ಕುಂಬಳಗೋಡು ಸರ್ವೆ ನಂ. 23 ರಲ್ಲಿ ಸರಪಳಿ: 17.71 ಕಿ.ಮೀ ರಲ್ಲಿ ಪ್ರಾರಂಭವಾಗಿ ಅಗರ, ತಾತಗುಣಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ-948 ನ್ನು ಕಿಂಗೇರಿ ಹೋಬಳಿ ಬಿಎಂ ಕಾವಲ್ ಸರ್ವೆ ನಂ. 124 ರಲ್ಲಿ ಸರಪಳಿ: 29.17 ಕಿ.ಮೀ ರಲ್ಲಿ ಸೇರುತ್ತದೆ. ನಂತರ ಕಗ್ಗಲಿಪುರ ಬಳಿ ಸರಪಳಿ: 35.14 ಕಿ.ಮೀ (ಉತ್ತರಹಳ್ಳಿ ಹೋಬಳಿ ಕಗ್ಗಲಿಪುರ ಸರ್ವೆ ನಂ.362) ರಿಂದ ಪ್ರಾರಂಭವಾಗಿ ವಾಸುದೇವಪುರ, ಗುಲಕಮಲೈ ಮಾರ್ಗವಾಗಿ ಸರಪಳಿ: 38.93 ಕಿ.ಮೀ (ಉತ್ತರಹಳ್ಳಿ ಹೋಬಳಿ ಸರ್ವೆ ನಂ.35) ರಲ್ಲಿ ನಂತರ ಆನೇಕಲ್ ತಾಲ್ಲೂಕಿನಲ್ಲಿ ಮುಂದುವರಿಯುತ್ತದೆ. ಓವರ್ ಲ್ಯಾಪ್: 1) ಕಿ.ಮೀ 4.66 ರಿಂದ ಕಿ.ಮೀ 6.13 ರವರೆಗೆ - ರಾಜ್ಯ ಹೆದ್ದಾರಿ - 265 ರ ಮೇಲೆ 2) ಕಿ.ಮೀ 16.61 ರಿಂದ ಕಿ.ಮೀ 17.71 ರವರೆಗೆ - ರಾಷ್ಟ್ರೀಯ ಹೆದ್ದಾರಿ - 275 ರ ಮೇಲೆ 3) ಕಿ.ಮೀ 29.17 ರಿಂದ ಕಿ.ಮೀ 35.14 ರವರೆಗೆ - ರಾಷ್ಟ್ರೀಯ ಹೆದ್ದಾರಿ - 948 ರ ಮೇಲೆ
ಬೆಂಗಳೂರು ವಿಭಾಗ	ಆನೇಕಲ್ ತಾಲ್ಲೂಕು
	ಆನೇಕಲ್ ತಾಲ್ಲೂಕಿನಲ್ಲಿ ಸರಪಳಿ: 38.93 ಕಿ.ಮೀ ರಲ್ಲಿ ಪ್ರಾರಂಭವಾಗಿ ಬನ್ನೇರುಘಟ್ಟ ಮೂಲಕ ಸರಪಳಿ: 46.62 ಕಿ.ಮೀ ನಲ್ಲಿ ರಾಜ್ಯ ಹೆದ್ದಾರಿ - 87 ರಲ್ಲಿ ಸೇರುತ್ತದೆ. ರಾಜ್ಯ ಹೆದ್ದಾರಿ - 87 ರಲ್ಲಿ ಓವರ್ ಲ್ಯಾಪ್ ಆಗಿ ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿ ಪುನಃ ಪ್ರಾರಂಭವಾಗಿ ಮುಂದುವರಿಯುತ್ತದೆ. ಓವರ್ ಲ್ಯಾಪ್: 1) ಕಿ.ಮೀ 46.62 ರಿಂದ ಕಿ.ಮೀ 49.21 (ಆನೇಕಲ್ ಸರಹದ್ದು ಮುಕ್ತಾಯ) ರವರೆಗೆ - ರಾಜ್ಯ ಹೆದ್ದಾರಿ - 87 ರ ಮೇಲೆ
ಬೆಂಗಳೂರು ವಿಭಾಗ	ಬೆಂಗಳೂರು ದಕ್ಷಿಣ ತಾಲ್ಲೂಕು
	ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿ ರಾಜ್ಯ ಹೆದ್ದಾರಿ-87 ರಲ್ಲಿ ಓವರ್ ಲ್ಯಾಪ್ ಆಗಿ ತದನಂತರ ಸರಪಳಿ: 49.95 ಕಿ.ಮೀ ಬೇಗೂರು ಹೋಬಳಿ, ಬಸವನಪುರ ಗ್ರಾಮದ ಸರ್ವೆ ನಂ. 5 ರಲ್ಲಿ ಪ್ರಾರಂಭವಾಗಿ ಹೊಮ್ಮದೇವನಹಳ್ಳಿ, ಬೆಟ್ಟದಾಸನಪುರ, ನೀಲಾದ್ರಿರಸ್ತೆ ಮಾರ್ಗವಾಗಿ ಸರಪಳಿ: 58.620 ಕಿ.ಮೀ ಬೇಗೂರು ಹೋಬಳಿ ದೊಡ್ಡತೋಗೂರು ಗ್ರಾಮದ ಸರ್ವೆ ನಂ.85 ರಲ್ಲಿ ಸರಪಳಿ: 61.21 ಕಿ.ಮೀ ರಲ್ಲಿ

ರಾಷ್ಟ್ರೀಯ ಹೆದ್ದಾರಿ - 7 ರಲ್ಲಿ ಸೇರ್ಪಡೆಗೊಂಡು, ತದನಂತರ ಬೇಗೂರು ಹೊಬಳಿ ಕೋನಪ್ಪನ ಅಗ್ರಹಾರ ಸರ್ವೆ ನಂ:62 ರ ಗೋವಿಂದಶೆಟ್ಟಿ ಪಾಳ್ಯದ ಮುಖಾಂತರ ದೊಡ್ಡನಾಗಮಂಗಲ ಬೇಗೂರು ಹೊಬಳಿ, ದೊಡ್ಡನಾಗಮಂಗಲ ಸರ್ವೆ ನಂ:82 ರ ಮಾರ್ಗವಾಗಿ ಸರಪಳಿ: 65.30 ಕಿ.ಮೀ ರಲ್ಲಿ ಆನೇಕಲ್ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

ಓವರ್ ಲ್ಯಾಪ್: 1) ಕಿ.ಮೀ 49.21(ಬೆಂಗಳೂರು ದಕ್ಷಿಣಸರಹದ್ದು ಪ್ರಾರಂಭ) ರಿಂದ ಕಿ.ಮೀ 49.95 ರವರೆಗೆ - ರಾಜ್ಯ ಹೆದ್ದಾರಿ - 87 ರ ಮೇಲೆ  
2) ಕಿ.ಮೀ 58.62 ರಿಂದ ಕಿ.ಮೀ 61.21 ರವರೆಗೆ - ವಿದ್ಯುನ್ಮಾನ ನಗರಅಭಿವೃದ್ಧಿ ಮಂಡಳಿ ಪರಿಮಿತಿಯಲ್ಲಿರುತ್ತದೆ.  
3) ಕಿ.ಮೀ 61.21 ರಿಂದ ಕಿ.ಮೀ 62.21 ರವರೆಗೆ - ರಾಷ್ಟ್ರೀಯಹೆದ್ದಾರಿ - 44 ರ ಮೇಲೆ

## ಬೆಂಗಳೂರು ವಿಭಾಗ

## ಆನೇಕಲ್ ತಾಲ್ಲೂಕು

ಆನೇಕಲ್ ತಾಲ್ಲೂಕಿನಲ್ಲಿ ಚಿಕ್ಕನಾಗಮಂಗಲ ಸರ್ವೆ ನಂ:60 ರಲ್ಲಿ ಸರಪಳಿ: 65.30 ಕಿ.ಮೀ ರಿಂದ ಪ್ರಾರಂಭಗೊಂಡು ಹುಸ್ಕೂರು, ಅವಲಹಳ್ಳಿ ಸರ್ವೆ ನಂ: 28 ಮೂಲಕ ಸರಪಳಿ: 71.140 ಕಿ.ಮೀ ರಿಂದ ಬೆಂಗಳೂರು ಪೂರ್ವ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

## ಬೆಂಗಳೂರು ವಿಭಾಗ

## ಬೆಂಗಳೂರು ಪೂರ್ವ ತಾಲ್ಲೂಕು

ಬೆಂಗಳೂರು ಪೂರ್ವ ತಾಲ್ಲೂಕಿನಲ್ಲಿ ಸರಪಳಿ: 71.140 ಕಿ.ಮೀ ರಲ್ಲಿ (ಕೊಡತಿ ಸರ್ವೆ ನಂ: 38 ಮತ್ತು 39) ರಲ್ಲಿ ಪ್ರಾರಂಭವಾಗಿ ಕೊಡತಿ, ಸರ್ಜಾಪುರ ಮುಖ್ಯರಸ್ತೆ (ಕೊಡತಿಗೇಟ್), ಮುಳ್ಳೂರು, ಕಾಚಿಮಾರನಹಳ್ಳಿ ಮಾರ್ಗವಾಗಿ ಸರಪಳಿ: 77.77 ಕಿ.ಮೀ ನಲ್ಲಿ ಗುಂಜೂರು ಗ್ರಾಮದ ಸರ್ವೆ ನಂಬರ್ 305 ರಲ್ಲಿ ರಾಜ್ಯ ಹೆದ್ದಾರಿ-35 ಗುಂಜೂರು ಬಳಿ ಮುಕ್ತಾಯವಾಗುತ್ತದೆ.

ರಾಜ್ಯ ಹೆದ್ದಾರಿ ಒಟ್ಟು ಉದ್ದ: 77.77 ಕಿ.ಮೀ

ಒಟ್ಟು ಓವರ್ ಲ್ಯಾಪ್ ಉದ್ದ: 15.46 ಕಿ.ಮೀ

ವಾಸ್ತವಿಕ ರಾಜ್ಯ ಹೆದ್ದಾರಿ-271 ರಸ್ತೆಯ ಒಟ್ಟು ಉದ್ದ: 62.31 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ .ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

PR-1444

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/116 ಇಎಪಿ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ, 44) ಪ್ರಕರಣ, 3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-272 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ

ಹೆದ್ದಾರಿಯ ವಿವರ

ರಾಜ್ಯ ಹೆದ್ದಾರಿ-272

ಗೌರಾಪುರದಿಂದ ಚಿಕ್ಕೇರೂರ ರವರೆಗೆ ಸಂಪರ್ಕಿಸುವ ರಸ್ತೆ. ಮಾರ್ಗಕಬ್ಬೂರ, ಕಾಸಂಬಿ,ಚಿಕ್ಕಬಾಸೂರ, ಸೊಡಂಬಿ ಸಾತೇನಹಳ್ಳಿ.

ಹಾವೇರಿ ವಿಭಾಗ	ಹಾವೇರಿ ತಾಲ್ಲೂಕು
	ಈ ರಾಜ್ಯ ಹೆದ್ದಾರಿಯು ಹಾವೇರಿ ಜಿಲ್ಲೆ ಹಾವೇರಿ ತಾಲ್ಲೂಕಿನ ಗೌರಾಪುರ ಗ್ರಾಮದ ಸರ್ವೆ ನಂ ಎಡಕ್ಕೆ 22 ಮತ್ತು ಬಲಕ್ಕೆ 72 ಕಿ.ಮೀ. 0.00 ರಲ್ಲಿ ಪ್ರಾರಂಭವಾಗಿ ಕಬ್ಬೂರ ಗ್ರಾಮದ ಸರ್ವೆ ನಂ ಎಡಕ್ಕೆ 69 ಮತ್ತು ಬಲಕ್ಕೆ 135 ಕಿ.ಮೀ. 7.47 ರಲ್ಲಿ ಅಂತ್ಯಗೊಂಡು ಬ್ಯಾಡಗಿ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.
ಹಾವೇರಿ ವಿಭಾಗ	ಹಾನಗಲ್ ತಾಲ್ಲೂಕು
	ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನಲ್ಲಿ ಕಿ. ಮೀ. 7.47 ರಿಂದ ಕಿ. ಮೀ. 12.61 ರ ಸರಪಳಿಯು ಅಂತ್ಯಗೊಂಡು ಬ್ಯಾಡಗಿ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ
ಹಾವೇರಿ ವಿಭಾಗ	ಬ್ಯಾಡಗಿ ತಾಲ್ಲೂಕು
	ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನಲ್ಲಿ ಕಿ. ಮೀ. 12.61 ರಿಂದ ಕಿ. ಮೀ. 20.79 ರ ಸರಪಳಿಯು ಅಂತ್ಯಗೊಂಡು ಹಿರೇಕೆರೂರು ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ. ಓವರ್ ಲ್ಯಾಪ್: ಕಿ.ಮೀ 15.15 ರಿಂದ ಕಿ.ಮೀ 15.44 ವರೆಗೆ ರಾಜ್ಯ ಹೆದ್ದಾರಿ 227 ರ ಮೇಲೆ
ಹಾವೇರಿ ವಿಭಾಗ	ಹಿರೇಕೆರೂರು ತಾಲ್ಲೂಕು
	ಹಿರೇಕೆರೂರು ತಾಲ್ಲೂಕಿನ ಮಡ್ಕೂರ ಗ್ರಾಮದ ಸರ್ವೆ ನಂ ಎಡಕ್ಕೆ 132 ಮತ್ತು ಬಲಕ್ಕೆ 110 ಕಿ.ಮೀ. 20.79 ರಲ್ಲಿ ಪ್ರಾರಂಭವಾಗಿ ಸಾತೇನಹಳ್ಳಿ, ಚಿಕ್ಕೋಣತಿ, ಗ್ರಾಮಗಳ ಮುಖಾಂತರ ಹಾಯ್ದು ಚಿಕ್ಕೇರೂರ ಗ್ರಾಮದ ಸರ್ವೆ ನಂ 100 ಎಡಕ್ಕೆ 68 ಬಲಕ್ಕೆ ಕಿ.ಮೀ. 29.70 ರಲ್ಲಿ ಹಿರೇಕೆರೂರ ತಾಲ್ಲೂಕಿನಲ್ಲಿ ಮುಕ್ತಾಯವಾಗುತ್ತದೆ. ರಾಜ್ಯ ಹೆದ್ದಾರಿ ಒಟ್ಟು ಉದ್ದ: 29.70 ಕಿ.ಮೀ ಒಟ್ಟು ಓವರ್ ಲ್ಯಾಪ್ ಉದ್ದ: 0.29 ಕಿ.ಮೀ ವಾಸ್ತವಿಕ ರಾಜ್ಯ ಹೆದ್ದಾರಿ-272ರ ಸ್ತೆಯ ಒಟ್ಟು ಉದ್ದ: 29.41ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ  
ಸಹಿ/-  
(ಶಾಂತಕುಮಾರ .ಕೆ)  
ಸರ್ಕಾರದ ಅಪರ ಕಾರ್ಯದರ್ಶಿ  
ಲೋಕೋಪಯೋಗಿ ಇಲಾಖೆ

PR-1445

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/117 ಇಎಪಿ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-273 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-273	ನಿಂತಿಕಲ್ಯಾಯಿಂದ ಪಲ್ಲತ್ತೂರು (ಕರ್ನಾಟಕ-ಕೇರಳ ಗಡಿ) ಅನ್ನು ಸಂಪರ್ಕಿಸುವ ರಸ್ತೆ. ಮಾರ್ಗ ಮುಪ್ಪೇರಿಯಾ, ಬಾಳಲ, ಬೆಳ್ಳಾರೆ, ನೆಟ್ಟಾರು, ಕೆಮ್ಮರ, ಕುಂಟಿಕನ, ಅಮ್ಮಿನಡ್ಕ, ಕಾವು, ಪುಲಿಥಡಿ, ಜಟದಾರಿ, ಪಂಚೋಡಿ.
ಮಂಗಳೂರು ವಿಭಾಗ	ಸುಳ್ಯ ತಾಲ್ಲೂಕು

ದಕ್ಷಿಣಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕಿನ ಎಣ್ಣೂರು ಗ್ರಾಮದ ಸರ್ವೆ ನಂ 6 ರ ನಿಂತಿ ಕಲ್ಲಿನಿಂದ ಕಿ.ಮೀ 0.00 ದಿಂದ ಪ್ರಾರಂಭಗೊಂಡು ಕಿ.ಮೀ. 10.56 ರಲ್ಲಿ ಅಂತ್ಯಗೊಂಡು, ಪುತ್ತೂರು ಉಪವಿಭಾಗ ವ್ಯಾಪ್ತಿಗೆ ರಸ್ತೆಯು ಮುಂದುವರೆಯುತ್ತದೆ.

ಓವರ್ ಲ್ಯಾಪ್: ಕಿ.ಮೀ 6.65 ರಿಂದ ಕಿ.ಮೀ 7.53 ರವರೆಗೆ - ರಾಜ್ಯ ಹೆದ್ದಾರಿ 276 ರ ಮೇಲೆ

ಮಂಗಳೂರು ವಿಭಾಗ

ಪುತ್ತೂರು ತಾಲ್ಲೂಕು

ದಕ್ಷಿಣಕನ್ನಡ ಜಿಲ್ಲೆ ಪುತ್ತೂರು ತಾಲ್ಲೂಕಿನಲ್ಲಿ ಕಿ.ಮೀ. 10.56 ದಿಂದ ಪ್ರಾರಂಭಗೊಂಡು ಕಿ.ಮೀ. 31.24 ರಲ್ಲಿ ಅಂತ್ಯಗೊಳ್ಳುತ್ತದೆ.

ಓವರ್ ಲ್ಯಾಪ್: ಕಿ.ಮೀ 18.82 ರಿಂದ ಕಿ.ಮೀ 20.29 ರವರೆಗೆ - ರಾಷ್ಟ್ರೀಯ ಹೆದ್ದಾರಿ 275ರ ಮೇಲೆ

ರಾಜ್ಯ ಹೆದ್ದಾರಿ ಒಟ್ಟು ಉದ್ದ: 31.24 ಕಿ.ಮೀ

ಒಟ್ಟು ಓವರ್ ಲ್ಯಾಪ್ ಉದ್ದ: 2.35 ಕಿ.ಮೀ

ವಾಸ್ತವಿಕ ರಾಜ್ಯ ಹೆದ್ದಾರಿ-273ರಸ್ತೆಯ ಒಟ್ಟು ಉದ್ದ: 28.89 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ .ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

PR-1446

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/118 ಇಎಪಿ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ, 44) ಪ್ರಕರಣ, 3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-274 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ

ಹೆದ್ದಾರಿಯ ವಿವರ

ರಾಜ್ಯ ಹೆದ್ದಾರಿ-274

ಸವಣೂರು ನಿಂದ ಹಾನಗಲ್ ವರೆಗೆ ಸಂಪರ್ಕಿಸುವ ರಸ್ತೆ, ಮಾರ್ಗಮಾಹೂರ, ಬರದೂರು, ತೆವರಮೆಳ್ಳಿಹಳ್ಳಿ, ಹರವಿ, ಕೂಡಲ, ನರೇಗಲ, ಕಂಚಿನೆಗಳೂರು, ಅರಳೇಶ್ವರ.

ಹಾವೇರಿ ವಿಭಾಗ

ಸವಣೂರು ತಾಲ್ಲೂಕು

ಈ ರಾಜ್ಯ ಹೆದ್ದಾರಿಯು ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕಿನ ಸವಣೂರು ಪಟ್ಟಣದ ಗ್ರಾಮದ ಸರ್ವೆ ನಂ173 (ಎಡಕ್ಕೆ) ಹಾಗೂ 173 (ಬಲಕ್ಕೆ) ಕಿ.ಮೀ. 0.00ರಲ್ಲಿ ಪ್ರಾರಂಭವಾಗಿ ಮಾವೂರು ಚಳ್ಳಾಳ, ಬರದೂರು, ಕಲ್ಮಡು, ತೆವರಮೆಳ್ಳಿಹಳ್ಳಿ ಗ್ರಾಮಗಳ ಮುಖಾಂತರ ಹಾಯ್ದು ಹೋಗಿ ಹಲಸೂರು ಸರ್ವೆ ನಂ 39 ಎಡಕ್ಕೆ 39 ಬಲಕ್ಕೆ ಕಿ.ಮೀ. 15.34 ಕ್ಕೆ ಅಂತ್ಯಗೊಂಡು ಹಾನಗಲ್ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

ಹಾವೇರಿ ವಿಭಾಗ

ಹಾನಗಲ್ ತಾಲ್ಲೂಕು

ಹಾವೇರಿಜಿಲ್ಲೆ ಹಾನಗಲ್ ತಾಲ್ಲೂಕಿನ ಹರವಿ ಗ್ರಾಮದ 45 (ಎಡಕ್ಕೆ) ಹಾಗೂ ಸರ್ವೆ ನಂ.39 (ಬಲಕ್ಕೆ) ಕಿ.ಮೀ. 15.34 ರಲ್ಲಿ ಪ್ರಾರಂಭವಾಗಿ ಹರನಗಿರಿ, ಕೂಡಲ, ನರೇಗಲ, ಕಾಲ್ವೇಕಲ್ಲಾಪುರ, ನೆಲ್ಲಿಬೀಡು, ಶಂಕ್ರಿಕೊಪ್ಪ, ಕಂಚಿನೆಗಳೂರು, ಅರಳೇಶ್ವರ, ಅಕ್ಕಿವಳ್ಳಿ, ಕುಂಟಿನಹೊಸಳ್ಳಿ ಮುಖಾಂತರ ಹಾಯ್ದು

ಹಾನಗಲ್ ಪಟ್ಟಣದ ಸರ್ವೆ ನಂ 355 ಎಡಕ್ಕೆ 329ಅ ಬಲಕ್ಕೆ ಕಿ.ಮೀ. 40.46 ರಲ್ಲಿ ಹಾನಗಲ್ ತಾಲ್ಲೂಕಿನಲ್ಲಿ ಅಂತ್ಯಗೊಳ್ಳುತ್ತದೆ.

ರಾಜ್ಯ ಹೆದ್ದಾರಿ ಒಟ್ಟು ಉದ್ದ: 40.46 ಕಿ.ಮೀ

ಒಟ್ಟುಓವರ್ ಲ್ಯಾಪ್‌ಉದ್ದ: 0.00 ಕಿ.ಮೀ

ವಾಸ್ತವಿಕ ರಾಜ್ಯ ಹೆದ್ದಾರಿ-274ರಸ್ತೆಯ ಒಟ್ಟು ಉದ್ದ: 40.46 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ .ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

PR-1447

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/119 ಇಎಪಿ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-275 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-275	ಕೆಂಗಲ್ (ರಾಷ್ಟ್ರೀಯ ಹೆದ್ದಾರಿ-275) ರಿಂದ ಆಲೂರು (ರಾಜ್ಯ ಹೆದ್ದಾರಿ-110ಲ್) ಗೆ ಸಂಪರ್ಕಿಸುವ ರಸ್ತೆ. ಮಾರ್ಗಕಣ್ಣು, ದಶಾವರ, ಮಾಕಳಿ, ಉಜಿನಿ, ಹಿತ್ತಲಾಪುರ, ಹುಲಿಯೂರುದುರ್ಗ, ಕೆ ಹೊನ್ನಮಾಚನಹಳ್ಳಿ, ಕಿಲಾರ, ಹಂಚಿಪುರ, ಪಡುವಗೆರೆ, ಹನುಮಾಪುರಗೇಟ್ (ರಾಜ್ಯ ಹೆದ್ದಾರಿ-84), ಕೊಡವತ್ತಿ, ಯಡಿಯೂರು (ರಾಷ್ಟ್ರೀಯ ಹೆದ್ದಾರಿ-75), ಬಿಳಗಂದ, ಮಾಯಸಂದ್ರ/ಸೊರವನಹಳ್ಳಿ (ರಾಷ್ಟ್ರೀಯ ಹೆದ್ದಾರಿ-150ಎ), ಬೋಚಿಹಳ್ಳಿ, ತಾಳೆಕೆರೆ, ಅರಳಿಕೆರೆಪಾಳ್ಯ, ವಿಶ್ವನಾಥಪುರ (ರಾಷ್ಟ್ರೀಯ ಹೆದ್ದಾರಿ-150ಎ), ತುರುವೇಕೆರೆ, ನೋಣವಿನಕೆರೆ, ಹೆಡಗರಹಳ್ಳಿ (ರಾಜ್ಯ ಹೆದ್ದಾರಿ-47), ಹುಣಸೆಘಟ್ಟ, ಸಾಸಲಹಳ್ಳಿ, ದಸರಿಘಟ್ಟಕ್ರಾಸ್, ಕೆಂಕೆರೆ (ರಾಜ್ಯ ಹೆದ್ದಾರಿ-7), ಈಡಿಗರಹಟ್ಟಿ, ಗಂಡಸಿ (ರಾಜ್ಯ ಹೆದ್ದಾರಿ-7), ಮಹದೇವರಹಳ್ಳಿ, ಬಾಗೇಶಪುರ (ರಾಜ್ಯ ಹೆದ್ದಾರಿ-102), ನೀರಗುಂದ, ನಿಟ್ಟೂರು, ರಾಯಪುರ (ರಾಜ್ಯ ಹೆದ್ದಾರಿ-21), ಕಡದರಹಳ್ಳಿ (ರಾಷ್ಟ್ರೀಯ ಹೆದ್ದಾರಿ-373), ಚಿಕ್ಕಗಡ್ಡುವಳ್ಳಿ ಕಲಾತಮ್ಮನಹಳ್ಳಿ, ದೊಡ್ಡಕನಗಲ್
ರಾಮನಗರ ವಿಭಾಗ	ಚನ್ನಪಟ್ಟಣ ತಾಲ್ಲೂಕು
	ಈ ರಾಜ್ಯ ಹೆದ್ದಾರಿಯು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ವಂದಾರಗುಪ್ಪೆ ಗ್ರಾಮದ ಸರ್ವೆ ನಂ. 22 ಸರಪಳಿ: 0.00 ಕಿ.ಮೀ ಪ್ರಾರಂಭವಾಗಿ ಕೆಂಗಲ್, ಹನುಮಂತಪುರ, ಪೊಳಿದೊಡ್ಡಿ, ಲಂಬಾಣಿತಾಂಡ್ಯ, ಕನ್ನಮಂಗಲ, ಕಣ್ಣಾ, ಎಲೆಹೊಸಹಳ್ಳಿ, ದಶವರ ಪಟೇಲರದೊಡ್ಡಿ, ರಾಮನಾಥಪುರ ಗ್ರಾಮಗಳ ಮುಖಾಂತರ ಹಾಯ್ದು ಮಾಕಳಿ ಗ್ರಾಮದ ಸರ್ವೆ ನಂ. 262 ಸರಪಳಿ: 18.65 ಕಿ.ಮೀ ನಲ್ಲಿ ರಾಷ್ಟ್ರೀಯ ಹೆದ್ದಾರಿ-275 ಗೆ ಸೇರಿ ಚನ್ನಪಟ್ಟಣ ತಾಲ್ಲೂಕಿನಲ್ಲಿ ಅಂತ್ಯಗೊಂಡು ಕುಣಿಗಲ್ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.
	ಸೂಚನೆ: ಕಿ. ಮೀ. 7.83 ರಿಂದ ಕಿ. ಮೀ. 9.11ರ ವರೆಗೆ 1.28 ಕಿ. ಮೀ. ಸರಪಳಿಯು ರಾಮನಗರ ತಾಲ್ಲೂಕಿನಲ್ಲಿ ಹಾದುಹೋಗುತ್ತದೆ.
ತುಮಕೂರು ವಿಭಾಗ	ಕುಣಿಗಲ್ ತಾಲ್ಲೂಕು

ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನಲ್ಲಿ ಕೆ.ಬ್ಯಾಡರಹಳ್ಳಿ ಗ್ರಾಮದ ಸರ್ವೆ ನಂ:52ರ ಕಿ.ಮೀ 18.65 ರಲ್ಲಿ ಕೆ.ಬ್ಯಾಡರಹಳ್ಳಿ, ಎಲೆಕಡಕಲು, ದೇವಸಂದ್ರ, ಉಜ್ಜನಿ, ಹಿತ್ತಲಾಪುರ, ಹೇಮಗರಿ ದೇವಸ್ಥಾನ, ಹುಲಿಯೂರುದುರ್ಗ, ಹಳೇವೂರು ಲಕ್ಷ್ಮೀಪುರ, ಕೆ ಹೊನ್ನಮಾಚನಹಳ್ಳಿ, ಆಲಗೆರೆ, ಸಣಭಘಟ್ಟ, ಕಿಲಾರ, ಚಂದನಹಳ್ಳಿ, ವಳಗೆರೆಪುರ, ಬೆಟ್ಟಹಳ್ಳಿ, ಹನುಮಾಪುರಗೇಟ್, ಮಾಕೋನಹಳ್ಳಿ, ಕೊಡವತ್ತಿ, ಯಡಿಯೂರು ಬಳಿ, ಸರ್ವೆ ನಂ:62ರ ಕಿ.ಮೀ 81.16 ರಲ್ಲಿ ಅಂತ್ಯಗೊಂಡು ನಾಗಮಂಗಲ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

- ಓವರ್ ಲ್ಯಾಪ್: 1) ಕಿ. ಮೀ. 34.54 ರಿಂದ 34.60 ರ ವರೆಗೆ - ರಾಜ್ಯಹೆದ್ದಾರಿ-85 ರ ಮೇಲೆ  
 2) ಕಿ. ಮೀ. 69.16 ರಿಂದ 75.67 ರ ವರೆಗೆ - ರಾಜ್ಯಹೆದ್ದಾರಿ-84 ರ ಮೇಲೆ  
 3) ಕಿ. ಮೀ. 79.83 ರಿಂದ 81.16 ರ ವರೆಗೆ - ರಾಷ್ಟ್ರೀಯ ಹೆದ್ದಾರಿ-75 ರ ಮೇಲೆ

## ಮಂಡ್ಯ ವಿಭಾಗ

## ನಾಗಮಂಗಲ ತಾಲ್ಲೂಕು

ಮಂಡ್ಯಜಿಲ್ಲೆ ನಾಗಮಂಗಲ ತಾಲ್ಲೂಕು ಗೊಂಧಿಹಳ್ಳಿ ಗ್ರಾಮದ ಎಡಭಾಗದ ಸರ್ವೆ ನಂ:32 ಮತ್ತು ಬಲಭಾಗದ ಸರ್ವೆ ನಂ 10 ರ 81.16 ಕಿ.ಮೀ ರಿಂದ ಪ್ರಾರಂಭಗೊಂಡು ಬಿಳಗಂದ ಮುಖಾಂತರ ತರಮನೆಕೋಟೆ ಗ್ರಾಮದ ಸರ್ವೆ ನಂ 97 ಮತ್ತು ಬಲಭಾಗ ಸರ್ವೆ ನಂ 12 ರ ಸರಪಳಿ 86.73 ಕಿ.ಮೀ ರಲ್ಲಿ ಮುಕ್ತಾಯಗೊಂಡು ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.  
 ಓವರ್ ಲ್ಯಾಪ್: ಕಿ. ಮೀ. 81.16 ರಿಂದ 81.76 ರ ವರೆಗೆ - ರಾಷ್ಟ್ರೀಯ ಹೆದ್ದಾರಿ-75 ರ ಮೇಲೆ

## ತುಮಕೂರು ವಿಭಾಗ

## ತುರುವೇಕೆರೆ ತಾಲ್ಲೂಕು

ತುಮಕೂರು ಜಿಲ್ಲೆ, ತುರುವೇಕೆರೆ ತಾಲ್ಲೂಕಿನ (ರಾಷ್ಟ್ರೀಯ ಹೆದ್ದಾರಿ-75) ನರಿಗೇನಹಳ್ಳಿ ಗ್ರಾಮದ ಸರ್ವೆ ನಂಬರು 7 ಮತ್ತು 94ರ ಕಿ.ಮೀ 86.73 ರಲ್ಲಿ ಪ್ರಾರಂಭಗೊಂಡು ಲೆಂಕನಹಳ್ಳಿಗೇಟ್, ಜಿ ದೊಡ್ಡೇರಿ, ಶೆಟ್ಟಿಗೊಂಡನಹಳ್ಳಿ, ಹನುಮಾಪುರ, ಮಣಿಚಂಡೂರು, ಮಾಯಸಂದ್ರ, ಸೊರವನಹಳ್ಳಿ, ಬೋಚಿಹಳ್ಳಿ, ತಾಳೆಕೆರೆ, ಅರಳಿಕೆರೆಪಾಳ್ಯ, ವಿಶ್ವನಾಥಪುರ, ಗುಡ್ಡೇನಹಳ್ಳಿ ದೊಡ್ಡಘಟ್ಟ ತುರುವೇಕೆರೆ ತಾಲ್ಲೂಕು ಗಡಿ ತಂಡಗೇಟ್ ಸರ್ವೆ ನಂ 55 ಮತ್ತು 56 ರ ಕಿ.ಮೀ 133.36 ರಲ್ಲಿ ಅಂತ್ಯಗೊಂಡು ತಿಪಟೂರು ತಾಲ್ಲೂಕಿನಲ್ಲಿ ಮುಂದುವರಿದಿರುತ್ತದೆ.

- ಓವರ್ ಲ್ಯಾಪ್: 1) ಕಿ. ಮೀ. 97.88 ರಿಂದ 98.44 ರ ವರೆಗೆ - ರಾಷ್ಟ್ರೀಯ ಹೆದ್ದಾರಿ-150ಎರ ಮೇಲೆ  
 2) ಕಿ. ಮೀ. 98.44 ರಿಂದ 107.32 ರ ವರೆಗೆ - ರಾಜ್ಯ ಹೆದ್ದಾರಿ-188 ರ ಮೇಲೆ  
 3) ಕಿ. ಮೀ. 107.32 ರಿಂದ 108.40ರ ವರೆಗೆ - ರಾಜ್ಯ ಹೆದ್ದಾರಿ-188 ರ ಮೇಲೆ  
 (ಈ ಸರಪಳಿಯು ಗುಬ್ಬಿ ತಾಲ್ಲೂಕಿನಲ್ಲಿ ಹಾದು ಹೋಗುತ್ತದೆ)  
 4) ಕಿ. ಮೀ. 123.59 ರಿಂದ 125.58 ರ ವರೆಗೆ - ರಾಷ್ಟ್ರೀಯ ಹೆದ್ದಾರಿ-150ಎರ ಮೇಲೆ

## ತುಮಕೂರು ವಿಭಾಗ

## ತಿಪಟೂರು ತಾಲ್ಲೂಕು

ತುಮಕೂರು ಜಿಲ್ಲೆ, ತಿಪಟೂರು ತಾಲ್ಲೂಕು ಆಲ್ಲೂರು ಗ್ರಾಮದ ಸರ್ವೆ ನಂ.245 ಎಡಕ್ಕೆ ಮತ್ತು ಸರ್ವೆ ನಂ.244 ರಲ್ಲಿ ಬಲಕ್ಕೆ ಸರಪಳಿ: 133.36 ಕಿ.ಮೀ ಪ್ರಾರಂಭವಾಗಿ ಮಾರ್ಗ ನೋವಿನಕೆರೆ, ಬೋಚಿಹಳ್ಳಿ, ನಾಗರಘಟ್ಟ, ಕನ್ನೂಘಟ್ಟ, ಬೆಳಗರಹಳ್ಳಿ ಮಾರ್ಗತಿ ಪಟೂರು ತಾಲ್ಲೂಕಿನ ಹೆಡಗರಹಳ್ಳಿ ಸರ್ವೆ ನಂ.38 ರ ಎಡಕ್ಕೆ ಮತ್ತು ಸರ್ವೆ ನಂ. 34 ರ ಬಲಕ್ಕೆ ಸರಪಳಿ: 147.59 ಕಿ.ಮೀ ನಲ್ಲಿ ರಾಜ್ಯ ಹೆದ್ದಾರಿ 47 ನ್ನು ಸೇರುತ್ತದೆ. ತದನಂತರ ಹುಣಸೇಘಟ್ಟ ಸ.ನಂ 134 ರ ಎಡ ಮತ್ತು ಬಲ ಭಾಗದಲ್ಲಿ ಸರಪಳಿ 154.82 ರಿಂದ ಮತ್ತೆ ಪ್ರಾರಂಭವಾಗಿ ದಸರೀಘಟ್ಟ ಸ.ನಂ. 230 ರ ಎಡ ಮತ್ತು ಬಲ ಭಾಗದಲ್ಲಿ ಸರಪಳಿ 160.02 ಕಿ.ಮಿ ನಲ್ಲಿ ಮುಕ್ತಾಯವಾಗಿ ಅರಸೀಕೆರೆ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

ಓವರ್ ಲ್ಯಾಪ್: ಕಿ. ಮೀ. 147.59 ರಿಂದ 154.82 ರ ವರೆಗೆ - ರಾಜ್ಯಹೆದ್ದಾರಿ-47 ರ ಮೇಲೆ

## ಹಾಸನ ವಿಭಾಗ

## ಅರಸೀಕೆರೆ ತಾಲ್ಲೂಕು

ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕು ದಸರಿಘಟ್ಟಕ್ರಾಸ್, ಕೆಂಕೆರೆ ಗ್ರಾಮದ ಸರ್ವೆ ನಂ 84 ಸರಪಳಿ 160.02 ಕಿ.ಮೀ ನಿಂದ ಪ್ರಾರಂಭವಾಗಿ ಈಡಿಗರಹಟ್ಟಿ, ಗಂಡಸಿ, ಮಹದೇವರಹಳ್ಳಿ, ಬಾಗೇಶಪುರ (ರಾಜ್ಯ ಹೆದ್ದಾರಿ -102) ಗ್ರಾಮದ ಸರ್ವೆ ನಂ 186 ಸರಪಳಿ 191.82 ಕಿ.ಮೀ ನಲ್ಲಿ ಮುಕ್ತಾಯಗೊಂಡು ಮುಂದೆ ಹಾಸನ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

ಸೂಚನೆ: ಕಿ. ಮೀ. 160.02 ರಿಂದ ಕಿ. ಮೀ. 160.93 ರ ವರೆಗೆ 0.91 ಕಿ. ಮೀ. ಸರಪಳಿಯು ತಿಪಟೂರು ತಾಲ್ಲೂಕಿನ ಪರಿದಿಯಲ್ಲಿರುತ್ತದೆ.

ಓವರ್ ಲ್ಯಾಪ್: ಕಿ. ಮೀ. 191.28 ರಿಂದ 191.82 ರ ವರೆಗೆ - ರಾಜ್ಯಹೆದ್ದಾರಿ-102 ರ ಮೇಲೆ

ಹಾಸನ ವಿಭಾಗ	ಹಾಸನ ತಾಲ್ಲೂಕು
	ಹಾಸನ ಜಿಲ್ಲೆ, ಹಾಸನ ತಾಲ್ಲೂಕು ಸರ್ವೆ ನಂ 29 ಬೈರಾಪುರ (ರಾಜ್ಯಹೆದ್ದಾರಿ-102) ಸರಪಳಿ 191.820 ಕಿಮೀ ನಲ್ಲಿ ಪ್ರಾರಂಭವಾಗಿ ಸರ್ವೆ ನಂ 3 ಮತ್ತು 4. ಬಸವಘಟ್ಟ ಸರಪಳಿ 193.440 ವರೆಗೆ ಹಾಗೂ ಸರಪಳಿ 193.440 ಕಿ.ಮೀ ರಿಂದ 196.160 ಸರ್ವೆ ನಂ 164 ನೀರಗುಂದರಲ್ಲಿ ಹಾದುಹೋಗಿ 196.160 ರಿಂದ 198.54 ಕಿ.ಮೀ ನಿಟ್ಟೂರು, ರಾಯಪುರ (ರಾಜ್ಯಹೆದ್ದಾರಿ-21), ಕಡದರವಳ್ಳಿ ಚಿಕ್ಕಗದ್ದವಳ್ಳಿ ಸರ್ವೆ ನಂ 24 ರಲ್ಲಿ ಕಿ.ಮೀ 229.02ರಲ್ಲಿ ವರ್ತಿಕೆರೆ ಗ್ರಾಮದಲ್ಲಿ ಅಂತ್ಯಗೊಂಡು ಮುಂದೆ ಆಲೂರು ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.
	ಸೂಚನೆ: 1) ಕಿ. ಮೀ. 191.82 ರಿಂದ ಕಿ. ಮೀ. 193.44ರ ವರೆಗೆ 1.62 ಕಿ. ಮೀ. ಸರಪಳಿಯು ಅರಸೀಕೆರೆ ತಾಲ್ಲೂಕಿನ ಪರಿದಿಯಲ್ಲಿರುತ್ತದೆ.
	2) ಕಿ. ಮೀ. 196.16 ರಿಂದ ಕಿ. ಮೀ. 198.54ರ ವರೆಗೆ 2.38 ಕಿ. ಮೀ. ಸರಪಳಿಯು ಅರಸೀಕೆರೆ ತಾಲ್ಲೂಕಿನ ಪರಿದಿಯಲ್ಲಿರುತ್ತದೆ.
	ಓವರ್ ಲ್ಯಾಪ್: 1) ಕಿ. ಮೀ. 211.13 ರಿಂದ 211.46 ರ ವರೆಗೆ - ರಾಜ್ಯ ಹೆದ್ದಾರಿ-21 ರ ಮೇಲೆ
	2) ಕಿ. ಮೀ. 219.78 ರಿಂದ 222.28 ರ ವರೆಗೆ - ರಾಷ್ಟ್ರೀಯ ಹೆದ್ದಾರಿ-373 ರ ಮೇಲೆ

ಹಾಸನ ವಿಭಾಗ	ಆಲೂರುತಾಲ್ಲೂಕು
	ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಸರ್ವೆ ನಂ 14 ರ ಕಿಮೀ 229.02 ರಲ್ಲಿ ವರ್ತಿಕೆರೆಗೇಟ್ ನಲ್ಲಿ ಪ್ರಾರಂಭಗೊಂಡು ಹುಣಸವಳ್ಳಿ, ದೊಡ್ಡಕಣಗಲ್, ಹೊಸಪುರ, ಮುದಿಗೆರೆ, ರಾಜನಹಳ್ಳಿ ಮುಖಾಂತರ ಆಲೂರು ಟೌನ್ ಸರ್ವೆ ನಂ 47 ಕಿಮೀ 237.410 ರಲ್ಲಿ ಅಂತ್ಯಗೊಳ್ಳುತ್ತದೆ.
	ರಾಜ್ಯ ಹೆದ್ದಾರಿ ಒಟ್ಟು ಉದ್ದ: 237.41 ಕಿ.ಮೀ
	ಒಟ್ಟು ಓವರ್ ಲ್ಯಾಪ್ ಉದ್ದ: 31.61 ಕಿ.ಮೀ
	ವಾಸ್ತವಿಕ ರಾಜ್ಯ ಹೆದ್ದಾರಿ-275 ರಸ್ತೆಯ ಒಟ್ಟು ಉದ್ದ: 205.80 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ. ಕೆ)

ಸರ್ಕಾರದ ಅಪರ ಕಾರ್ಯದರ್ಶಿ  
ಲೋಕೋಪಯೋಗಿ ಇಲಾಖೆ

PR-1448

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/120 ಇಎಪಿ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-276 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-276	ಪಿಚ್ಚಾರ್ (ರಾಷ್ಟ್ರೀಯ ಹೆದ್ದಾರಿ-275) ಯಿಂದ ದಿಡುಪಿಯನ್ನು ಸಂಪರ್ಕಿಸುವ ರಸ್ತೆ. ಮಾರ್ಗ ಸೋಣಂಗೇರಿ, ಬಂಗಿಕೋಡಿ, ಪುಡ್ಯಜಿ, ಬೆಳ್ಳಾರೆ, ಮುಕ್ಕೂರು, ಪಾರಣೆ, ಸವಣೂರು, ಕುದ್ಮಾರು (ರಾಜ್ಯ ಹೆದ್ದಾರಿ 100), ಮಾಡ್ಯೊಟ್ಟು, ಅಲಂಕಾರ, ಕೇವಲ, ಮಾದೇರಿ, ನೆಲ್ಯಾಡಿ, ಪಾತಾಜಿ, ಕೊಕ್ಕಡ, ಕೂಡಲ, ಪಟ್ಟಮೆ, ಉಳಿಯ, ಕಾಲೇಜ್, ಧರ್ಮಸ್ಥಳ, ಮುಂದುಪಡಿ, ಸಿದ್ದಾಬೆಲ್, ಕೊಂಬಿನಡ್ಯ, ಸೋಮಂತಡ್ಯ, ಕೂಳೂರು, ನೆಕ್ಕರೆ, ಹಡಿಯ, ಏರ್ಮಲ್ಯಾಲ್, ಕುಕ್ಕಾವ್, ಮಲವಂತಿಗೆ

ಮಂಗಳೂರು ವಿಭಾಗ	ಸುಳ್ಳು ತಾಲ್ಲೂಕು
	ಈ ರಾಜ್ಯ ಹೆದ್ದಾರಿಯು ದಕ್ಷಿಣಕನ್ನಡ ಜಿಲ್ಲೆ ಸುಳ್ಳು ತಾಲ್ಲೂಕಿನ ಜಾಲ್ಲೂರು ಗ್ರಾಮದ ಸರ್ವೆ ನಂ 245 ರ ಪೈಚಾರು ನಿಂದ ಕಿ.ಮೀ 0.00 ದಿಂದ ಪ್ರಾರಂಭಗೊಂಡು ಕಿ.ಮೀ 17.96 ರಲ್ಲಿ ಅಂತ್ಯಗೊಂಡು ಮುಂದಕ್ಕೆ ಕಡಬ ತಾಲೂಕನ್ನು ಪ್ರವೇಶಿಸುತ್ತದೆ. ಓವರ್ ಲ್ಯಾಪ್: ಕಿ.ಮೀ 1.58 ರಿಂದ ಕಿ.ಮೀ 1.72ರವರೆಗೆ - ರಾಜ್ಯ ಹೆದ್ದಾರಿ 85ರ ಮೇಲೆ
ಮಂಗಳೂರು ವಿಭಾಗ	ಕಡಬ ತಾಲ್ಲೂಕು
	ದಕ್ಷಿಣಕನ್ನಡ ಜಿಲ್ಲೆ ಕಡಬ ತಾಲೂಕಿನಲ್ಲಿ ಕಿ.ಮೀ 17.96 ದಿಂದ ಪ್ರಾರಂಭಗೊಂಡು ಕಿ.ಮೀ 42.36 ರಲ್ಲಿ ಅಂತ್ಯಗೊಂಡು ಮುಂದಕ್ಕೆ ಬೆಳ್ತಂಗಡಿ ತಾಲೂಕನ್ನು ಪ್ರವೇಶಿಸುತ್ತದೆ. ಓವರ್ ಲ್ಯಾಪ್: 1)ಕಿ.ಮೀ 22.09 ರಿಂದ ಕಿ.ಮೀ 24.64 ರವರೆಗೆ - ರಾಜ್ಯ ಹೆದ್ದಾರಿ 100 ರ ಮೇಲೆ 2)ಕಿ.ಮೀ 30.06 ರಿಂದ ಕಿ.ಮೀ 30.14 ರವರೆಗೆ - ರಾಜ್ಯ ಹೆದ್ದಾರಿ 113 ರ ಮೇಲೆ 3)ಕಿ.ಮೀ 40.59 ರಿಂದ ಕಿ.ಮೀ 41.31 ರವರೆಗೆ - ರಾಷ್ಟ್ರೀಯ ಹೆದ್ದಾರಿ 75 ರ ಮೇಲೆ.
ಮಂಗಳೂರು ವಿಭಾಗ	ಬೆಳ್ತಂಗಡಿ ತಾಲ್ಲೂಕು
	ದಕ್ಷಿಣಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲೂಕಿನಲ್ಲಿ ಕಿ.ಮೀ 42.36 ದಿಂದ ಪ್ರಾರಂಭಗೊಂಡು ಮಲವಂತಿಗೆ ಗ್ರಾಮದ ಸ.ನಂ. 93 ರಲ್ಲಿ ಹಾದು ಹೋಗಿ ಮಲವಂತಿಗೆ ಗ್ರಾಮದ ಸ.ನಂ.36, ಕಿ.ಮೀ 88.69 ರಲ್ಲಿ ಮುಕ್ತಾಯಗೊಳ್ಳುತ್ತದೆ. ಓವರ್ ಲ್ಯಾಪ್: 1)ಕಿ.ಮೀ 60.44 ರಿಂದ ಕಿ.ಮೀ 60.54 ರವರೆಗೆ - ರಾಷ್ಟ್ರೀಯ ಹೆದ್ದಾರಿ 73ಲ್ ರ ಮೇಲೆ 2)ಕಿ.ಮೀ 71.22 ರಿಂದ ಕಿ.ಮೀ 72.58 ರವರೆಗೆ - ರಾಷ್ಟ್ರೀಯ ಹೆದ್ದಾರಿ 73 ರ ಮೇಲೆ ರಾಜ್ಯ ಹೆದ್ದಾರಿ ಒಟ್ಟು ಉದ್ದ: 88.69 ಕಿ.ಮೀ ಒಟ್ಟು ಓವರ್ ಲ್ಯಾಪ್ ಉದ್ದ: 4.95 ಕಿ.ಮೀ ವಾಸ್ತವಿಕ ರಾಜ್ಯ ಹೆದ್ದಾರಿ-276 ರಸ್ತೆಯ ಒಟ್ಟು ಉದ್ದ: 83.74 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ  
ಸಹಿ/-  
(ಶಾಂತಕುಮಾರ .ಕೆ)  
ಸರ್ಕಾರದ ಅಪರ ಕಾರ್ಯದರ್ಶಿ  
ಲೋಕೋಪಯೋಗಿ ಇಲಾಖೆ

PR-1449

ಕರ್ನಾಟಕ ಸರ್ಕಾರ  
ಲೋಕೋಪಯೋಗಿ ಸಚಿವಾಲಯ  
ಪ್ರಕಟಣೆ ಸಂಖ್ಯೆ: ಲೋಇ ಇ-298/121 ಇವಿಪಿ 2022, ಬೆಂಗಳೂರು ದಿನಾಂಕ: 06-11-2023  
ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-277 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-277	ಕೆಂಪುಹೊಳೆ ಡ್ಯಾಂ (ರಾಷ್ಟ್ರೀಯ ಹೆದ್ದಾರಿ-75) ದಿಂದ ಕೊಣನೂರು(ರಾಜ್ಯ ಹೆದ್ದಾರಿ-85) ರವರೆಗೆ ಸಂಪರ್ಕಿಸುವ ಮಾರ್ಗ ಹೊಂಗಡಹಳ್ಳಿ, ಚೆನ್ನಳ್ಳಿ, ಬೊಬ್ಬನಹಳ್ಳಿ, ಹೆತ್ತೂರು, ಐಗೂರು, ತೋನ್ತಲಪುರ, ಕೆರೋಡಿ (ರಾಜ್ಯ ಹೆದ್ದಾರಿ- ರಾಮೇನಹಳ್ಳಿ (ರಾಜ್ಯ ಹೆದ್ದಾರಿ-27), ಕೆರಕೇರಿ, ನೀಲವಾಗಿಲು, ಮಲ್ಲಿಮಟ್ಟಣ ( ಹೆದ್ದಾರಿ-8), ಮಸ್ತುತೂರು, ದಡದಹಳ್ಳಿ, ಜಕ್ಕಹಳ್ಳಿ, ಮುದ್ದನಹಳ್ಳಿ

ಹಾಸನ ವಿಭಾಗ

ಸಕಲೇಶಪುರ ತಾಲ್ಲೂಕು

ಈ ರಾಜ್ಯ ಹೆದ್ದಾರಿಯು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕಡಗರವಳ್ಳಿ ಗ್ರಾಮದ ಸರ್ವೆ ನಂ 100 ರ 0.00 ಕಿ.ಮೀ. ರಿಂದ ಪ್ರಾರಂಭವಾಗಿ ಬಾಳೆಹಳ್ಳಿ, ಹೊಂಗಡಹಳ್ಳಿ, ಮೊಗನಹಳ್ಳಿ, ಹಿರಿದನಹಳ್ಳಿ, ಕರಡಿಗಾಲ, ಆಡಹಳ್ಳಿ, ಹೆತ್ತೂರು, ಐಗೂರು, ಯಡಕೆರೆಜಂಕ್ಷನ್‌ಕೆರೋಡಿ (ಗೋಪಾಲಪುರ) ಗ್ರಾಮದ ಮುಖಾಂತರ ಸರ್ವೆ ನಂ 123 ರ 47.02 ಕಿ.ಮೀ.ರಲ್ಲಿಅಂತ್ಯಗೊಂಡು ಮುಂದೆ ಸೋಮವಾರಪೇಟೆ ತಾಲ್ಲೂಕಿನಲ್ಲಿ ಮುಂದುವರಿಯುತ್ತದೆ.

ಓವರ್ ಲ್ಯಾಪ್: 1)ಕಿ.ಮೀ 34.78 ರಿಂದ ಕಿ.ಮೀ 34.83 ರವರೆಗೆ - ರಾಜ್ಯ ಹೆದ್ದಾರಿ-107 ರ ಮೇಲೆ  
2)ಕಿ.ಮೀ 46.65 ರಿಂದ ಕಿ.ಮೀ 47.02 ರವರೆಗೆ - ರಾಜ್ಯ ಹೆದ್ದಾರಿ-27 ರ ಮೇಲೆ

**ಕೊಡಗು ವಿಭಾಗ**

**ಸೋಮವಾರಪೇಟೆ ತಾಲ್ಲೂಕು**

ಈ ರಾಜ್ಯ ಹೆದ್ದಾರಿಯು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶಾಂತಪುರಗೇಟೆ 47.02 ಕಿ.ಮೀ. ಸ.ನಂ:123/1 ರಲ್ಲಿ ಬ್ಯಾಡಗೊಟ್ಟ ಹ್ಯಾಂಡ್ ಪೋಸ್ಟರಿಂದ ಪ್ರಾರಂಭವಾಗಿ ನೀಲವಾಗಿಲು ಗ್ರಾಮದ ಸ.ನಂ.127/12೩1 ಮುಖಾಂತರ ಮದ್ದಾಪುರಗೇಟ್ ಮಲ್ಲಿಪಟ್ಟಣಗ್ರಾಮದ ಸರಪಳಿ 59.51 ಕಿ.ಮೀ.ರಲ್ಲಿ ಮುಕ್ತಾಯಗೊಂಡು, ಮುಂದೆ ಅರಕಲಗೂಡು ತಾಲ್ಲೂಕಿನಲ್ಲಿ ಮುಂದುವರಿಯುತ್ತದೆ.  
ಓವರ್ ಲ್ಯಾಪ್: ಕಿ.ಮೀ 47.02 ರಿಂದ ಕಿ.ಮೀ 52.32 ರವರೆಗೆ - ರಾಜ್ಯ ಹೆದ್ದಾರಿ-27 ರ ಮೇಲೆ

**ಹಾಸನ ವಿಭಾಗ**

**ಅರಕಲಗೂಡು ತಾಲ್ಲೂಕು**

ಈ ರಾಜ್ಯ ಹೆದ್ದಾರಿಯು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಮದಲ್ಲಾಪುರಗೇಟ್ ಮಲ್ಲಿಪಟ್ಟಣ ಗ್ರಾಮದ ಸರ್ವೆ ನಂ.71 ರ 59.51 ಕಿ.ಮೀ. ರಿಂದ ಪ್ರಾರಂಭವಾಗಿ ಮದಲ್ಲಾಪುರ, ಮಲ್ಲಿಮಟ್ಟಣ, ಮುಸ್ತತ್ತೂರು, ಬೆಮ್ಮತ್ತಿ, ಕೆಸ್ತತ್ತೂರು ಗ್ರಾಮಗಳ ಮುಖಾಂತರ ಹಾದು ಹೋಗಿ ಕೋನೂರು ಗ್ರಾಮದ ಸರ್ವೆ ನಂ.111 ರ 81.28 ಕಿ.ಮೀ. ರಲ್ಲಿ ಮುಕ್ತಾಯಗೊಳ್ಳುತ್ತದೆ.  
ಓವರ್ ಲ್ಯಾಪ್: ಕಿ.ಮೀ 62.15 ರಿಂದ ಕಿ.ಮೀ 62.54 ರವರೆಗೆ - ರಾಜ್ಯ ಹೆದ್ದಾರಿ-8 ರ ಮೇಲೆ

ರಾಜ್ಯ ಹೆದ್ದಾರಿ ಒಟ್ಟು ಉದ್ದ: 81.28 ಕಿ.ಮೀ

ಒಟ್ಟು ಓವರ್ ಲ್ಯಾಪ್ ಉದ್ದ: 6.11 ಕಿ.ಮೀ

ವಾಸ್ತವಿಕ ರಾಜ್ಯ ಹೆದ್ದಾರಿ-277ರಸ್ತೆಯ ಒಟ್ಟು ಉದ್ದ: 75.17 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ  
ಸಹಿ/-  
(ಶಾಂತಕುಮಾರ .ಕೆ)  
ಸರ್ಕಾರದ ಅಪರ ಕಾರ್ಯದರ್ಶಿ  
ಲೋಕೋಪಯೋಗಿ ಇಲಾಖೆ

**PR-1450**

**ಕರ್ನಾಟಕ ಸರ್ಕಾರ**

**ಲೋಕೋಪಯೋಗಿ ಸಚಿವಾಲಯ**

ಪ್ರಕಟಣೆ ಸಂಖ್ಯೆ: ಲೋಇ ಇ-298/122 ಇಎಪಿ 2022, ಬೆಂಗಳೂರು ದಿನಾಂಕ: 06-11-2023

**ಅಧಿಸೂಚನೆ**

**ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3**

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-278 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-278	ನಗರ (ರಾಷ್ಟ್ರೀಯ ಹೆದ್ದಾರಿ-766ಸಿ) ದಿಂದ ಯಡಪುರ (ರಾಜ್ಯ ಹೆದ್ದಾರಿ-65) ವನ್ನು ಸಂಪರ್ಕಿಸುವ ರಸ್ತೆ. ಮಾರ್ಗ ನುಲಗೆರೆ, ಕಾಲಕೈ, ಕಾನುಬೈಲು (ರಾಜ್ಯ ಹೆದ್ದಾರಿ-52), ಮಾಸ್ತಿಕೊಪ್ಪ, (ರಾಜ್ಯ ಹೆದ್ದಾರಿ-52), ಉಳುಕೊಪ್ಪ, ಯಡೂರು, ಕೋಡಿಗದ್ದೆ, ಬಿಮಗೋಡು, ಸುಣ್ಣದಮನೆ, ಇಕ್ಕೆಬೈಲು, ಕೈಮರ (ರಾಷ್ಟ್ರೀಯ

ಹೆದ್ದಾರಿ 169ಎ), ಕಲ್ಮನೆ (ರಾಷ್ಟ್ರೀಯ ಹೆದ್ದಾರಿ 169ಎ), ಹೆಗ್ಗೋಡು, ರಾಮಕೃಷ್ಣಪುರ, ಕಮ್ಮರಡಿ, ಮಾಕೋಡು, ಅಗಲಿ

ಶಿವಮೊಗ್ಗ ವಿಭಾಗ	ಹೊಸನಗರತಾಲ್ಲೂಕು
	<p>ಈ ರಾಜ್ಯ ಹೆದ್ದಾರಿಯು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಗರ (ಚಿಕ್ಕಪೇಟೆ) ಗ್ರಾಮದ (ರಾಷ್ಟ್ರೀಯ ಹೆದ್ದಾರಿ-766ಸಿ) ರಸ್ತೆಯ ಬಲಭಾಗ ಸರ್ವೆ ನಂ.203 ಮತ್ತು ಎಡಭಾಗ ಸರ್ವೆ ನಂ.203 ರ ಕಿ.ಮೀ. 0.00 ರಲ್ಲಿ ಪ್ರಾರಂಭವಾಗಿ ನುಲಗೆರೆ, ಕಾಲಕೈ, ಕಾನುಬೈಲು (ರಾಜ್ಯ ಹೆದ್ದಾರಿ-52), ಮಾಸ್ತಿಕೊಪ್ಪ, (ರಾಜ್ಯ ಹೆದ್ದಾರಿ-52), ಉಳುಕೊಪ್ಪ, ಸುಳಗೋಡು, ಯಡೂರು, ಕೌರಿಬೈಲು, ಸುಣ್ಣದಮನೆ ಗ್ರಾಮದ ರಸ್ತೆ ಎಡಭಾಗ ಸರ್ವೆ ನಂ.98 ಮತ್ತು ಬಲಭಾಗ ಸರ್ವೆ ನಂ.98 ರ ಕಿ.ಮೀ. 37.00 ರಲ್ಲಿ ಅಂತ್ಯಗೊಳ್ಳುತ್ತದೆ.</p> <p>ಓವರ್ ಲ್ಯಾಪ್: ಕಿ.ಮೀ 7.54 ರಿಂದ ಕಿ.ಮೀ 13.87 ರವರೆಗೆ - ರಾಜ್ಯ ಹೆದ್ದಾರಿ 52 ರ ಮೇಲೆ</p>
ಶಿವಮೊಗ್ಗ ವಿಭಾಗ	ತಿರ್ಥಹಳ್ಳಿ ತಾಲ್ಲೂಕು
	<p>ಶಿವಮೊಗ್ಗ ಜಿಲ್ಲೆಯ ತಿರ್ಥಹಳ್ಳಿ ತಾಲ್ಲೂಕು ಸುಣ್ಣದಮನೆ ಗ್ರಾಮದಲ್ಲಿ ಎಡಭಾಗದ ಸರ್ವೆ ನಂ 32 ಮತ್ತು ಬಲಭಾಗದ ಸರ್ವೆ ನಂ 32ರಲ್ಲಿ ಕಿ.ಮೀ. 37.00ರಿಂದ ಪ್ರಾರಂಭವಾಗಿ ಕೈಮರ, ಕಲ್ಮನೆ, ಕಮ್ಮರಡಿ ಮೂಲಕ ಮಾವಿನಕಟ್ಟೆ ಗ್ರಾಮದಲ್ಲಿ ಎಡಭಾಗದ ಸರ್ವೆ ನಂ.243 ಮತ್ತು ಬಲಭಾಗದ ಸರ್ವೆ ನಂ.243 ರಲ್ಲಿ ಕಿ.ಮೀ. 61.807 ಗೆ ಅಂತ್ಯಗೊಂಡು ಕೊಪ್ಪ ತಾಲ್ಲೂಕು ಸೇರುತ್ತದೆ.</p> <p>ಓವರ್ ಲ್ಯಾಪ್: ಕಿ.ಮೀ 40.76 ರಿಂದ ಕಿ.ಮೀ 42.12 ರವರೆಗೆ - ರಾಷ್ಟ್ರೀಯ ಹೆದ್ದಾರಿ 169ಎರ ಮೇಲೆ ಸೂಚನೆ:ಕಿ. ಮೀ. 59.940 ರಿಂದ ಕಿ. ಮೀ. 60.617 ರ ವರೆಗೆ 0.677 ಕಿ. ಮೀ. ಸರಪಳಿಯು ಕೊಪ್ಪ ತಾಲ್ಲೂಕಿನಲ್ಲಿ ಹಾದು ಹೋಗುತ್ತದೆ.</p>
ಚಿಕ್ಕಮಗಳೂರು ವಿಭಾಗ	ಕೊಪ್ಪ ತಾಲ್ಲೂಕು
	<p>ಈ ರಾಜ್ಯ ಹೆದ್ದಾರಿಯು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹರಿಹರಪುರ ಹೋಬಳಿ ಹೊಸಗಾರು ಗ್ರಾಮದ ಸ.ನಂ-11, ಕಿ.ಮೀ. 59.940 ರಿಂದ ಪ್ರಾರಂಭವಾಗಿ ಈ ಗ್ರಾಮದ ಸ.ನಂ-87 ಕಿ.ಮೀ. 60.617ರಲ್ಲಿಅಂತ್ಯಗೊಂಡು ಮುಂದೆ ತಿರ್ಥಹಳ್ಳಿ ತಾಲ್ಲೂಕಿನಲ್ಲಿ ಮುಂದುವರಿಯುತ್ತದೆ. ನಂತರ ಕೊಪ್ಪ ತಾಲ್ಲೂಕಿನಲ್ಲಿ ಹರಿಹರಪುರ ಹೋಬಳಿ ಕೊಡುರು ಗ್ರಾಮದ ಸ.ನಂ-90 ಕಿ.ಮೀ. 61.807 ರಿಂದ ಪ್ರಾರಂಭವಾಗಿ ಯಡಪುರ, ಮಾವಿನಕಟ್ಟೆಯಲ್ಲಿ ಹರಿಹರಪುರ ಹೋಬಳಿ ಕೊಡುರು ಗ್ರಾಮದ ಸ.ನಂ-53 ಕಿ.ಮೀ. 64.597 ರಲ್ಲಿ ಅಂತ್ಯಗೊಂಡು ಈ ರಾಜ್ಯ ಹೆದ್ದಾರಿಯು ಈ ತಾಲ್ಲೂಕಿನಲ್ಲಿ ಮುಕ್ತಾಯಗೊಳ್ಳುತ್ತದೆ.</p> <p>ರಾಜ್ಯ ಹೆದ್ದಾರಿ ಒಟ್ಟು ಉದ್ದ: 64.597 ಕಿ.ಮೀ ಒಟ್ಟು ಓವರ್ ಲ್ಯಾಪ್ ಉದ್ದ: 7.690 ಕಿ.ಮೀ ವಾಸ್ತವಿಕ ರಾಜ್ಯ ಹೆದ್ದಾರಿ-278 ರಸ್ತೆಯ ಒಟ್ಟು ಉದ್ದ: 56.907 ಕಿ.ಮೀ ಇರುವುದು</p>

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ .ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

PR-1451

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/123 ಇಎಪಿ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-279 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-279	<p>ಆಲೂರು ಸಿದ್ದಾಪುರ (ಸೋಮವಾರಪೇಟೆ ತಾಲ್ಲೂಕು) ಯಿಂದ ಸಾತನೂರು ಗೆ (ರಾಷ್ಟ್ರೀಯ ಹೆದ್ದಾರಿ-ಸಂಪರ್ಕಿಸುವ ರಸ್ತೆ. ಮಾರ್ಗ ಸುಳಿಗೋಡು ಸೋಮವಾರ, ಹಂಡಂಗಿ, ದೊಡ್ಡಬೆಮ್ಮತ್ತಿ, ಬರಗೂರು (ರಾಜ್ಯ ಹೆದ್ದಾರಿ 21), ದೊಡ್ಡಮಗ್ಗ, ಹನಮರನಹಳ್ಳಿ, ಬೆಳವಾಡಿ, ಹಾನಗಲ್, ಜಿಟ್ಟೇನಹಳ್ಳಿ ಕ್ರಾಸ್, ಸೀಬಳ್ಳಿ ಕ್ರಾಸ್, ಜಿಟ್ಟೇನಹಳ್ಳಿ (ರಾಜ್ಯ ಹೆದ್ದಾರಿ-102), ನಿಡುವಣಿ (ರಾಜ್ಯ ಹೆದ್ದಾರಿ-102), ಗೆಜ್ಜಿಗನಹಳ್ಳಿ, ಕುರಿ ಕಾವಲು, ತೇಜೂರು (ರಾಜ್ಯ ಹೆದ್ದಾರಿ 108), ಶೆಟ್ಟರಕೊಪ್ಪಲು, ದಾಳಗೌಡನಹಳ್ಳಿ, ದೊಡ್ಡಕಾಡನೂರು (ರಾಷ್ಟ್ರೀಯ ಹೆದ್ದಾರಿ-373), ಅಣ್ಣೇಚಾಕೇ: ಶ್ರವಣೂರು, ಬೇವಿನಹಳ್ಳಿ, ಮಂದಗೇರೆ, ದಬ್ಬೆಘಟ್ಟ, ಕಿಕ್ಕೇರಿ(ರಾಜ್ಯ ಹೆದ್ದಾರಿ-7), ಅಂಕನಹಳ್ಳಿ, ಸಾಸಲು, ಆಲೂ ಸುಗ್ಗನಹಳ್ಳಿ, ಶ್ರವಣಬೆಳಗೊಳ, ಕೋರನಹಳ್ಳಿ, ಹೊನ್ನಾವರಗೇಟ್, ಮಾದಿಹಳ್ಳಿ,ಶಿವನಹಳ್ಳಿ, ನಾಗಮಂಗಲ (ರಾಜ್ಯ ಹೆದ್ದಾರಿ-150ಎ), ದೇವಲಾಪುರ ಹ್ಯಾಂಡ್ ಪೋಸ್ಟ್ (ರಾಜ್ಯ ಹೆದ್ದಾರಿ-85), ಲಿಂಗಮನಹಳ್ಳಿ, ಬಸರಾಳು, ಬಿಳಿದೇ ಚಿಕ್ಕಮಂಡ್ಯ (ರಾಜ್ಯ ಹೆದ್ದಾರಿ-84), ಮಂಡ್ಯ ಪಟ್ಟಣ (ರಾಷ್ಟ್ರೀಯ ಹೆದ್ದಾರಿ-275), ಗುತ್ತಲು, ಸೂನಗಿಳ್ಳಿ, ಹನುಮಂತ ಕೆ.ಎಂ.ದೊಡ್ಡಿ, ಚಂದುಪುರ, ಹುಸ್ಕೂರು, ಪುರದದೊಡ್ಡಿ, ತೊರಕಾಡನಹಳ್ಳಿ (ರಾಷ್ಟ್ರೀಯ ಹೆದ್ದಾರಿ-948), ಹಲಾ ಕೃಷ್ಣಗೌಡನದೊಡ್ಡಿ, ಮುತ್ತತ್ತಿ, ಕೊಲಕೋಟೆ</p>
ಕೊಡಗು ವಿಭಾಗ	ಸೋಮವಾರಪೇಟೆ ತಾಲ್ಲೂಕು
<p>ಈ ರಾಜ್ಯ ಹೆದ್ದಾರಿಯು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಆಲೂರು ಗ್ರಾಮದ ಸರ್ವೆ ನಂ.100 ರ 0.00 ಕಿ.ಮೀ. ರಿಂದ ಪ್ರಾರಂಭವಾಗಿ ಆಲೂರು ಗ್ರಾಮದ ಸರ್ವೆನಂ.100 ರ 1.42 ಕಿ.ಮೀ. ರಲ್ಲಿ ಅಂತ್ಯಗೊಂಡು ಮುಂದೆ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.</p>	
ಹಾಸನ ವಿಭಾಗ	ಅರಕಲಗೂಡು ತಾಲ್ಲೂಕು
<p>ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಸುಳಿಗೋಡು ಸೋಮವಾರ ಗ್ರಾಮದ ಸರ್ವೆ ನಂ.54 ರ1.42 ಕಿ.ಮೀ. ರಿಂದ ಪ್ರಾರಂಭವಾಗಿ ಹಂಡಂಗಿ, ದೊಡ್ಡಬೆಮ್ಮತ್ತಿ, ಬರಗೂರು, ದೊಡ್ಡಡಮಗ್ಗೆ, ಕೊರಟಕೆರೆ, ಬೆಳವಾಡಿ, ಹಾನಗಲ್, ಸೀಬಳ್ಳಿ ಕ್ರಾಸ್, ಜಿಟ್ಟೇನಹಳ್ಳಿ ಗ್ರಾಮಗಳ ಮುಖಾಂತರ ಹಾಯ್ದು ಹಾನಗಲ್ ಗ್ರಾಮದ ಸರ್ವೆ ನಂ.187 ರ 47.73 ಕಿ.ಮೀ ರಲ್ಲಿ ಅಂತ್ಯಗೊಂಡು ಮುಂದೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.</p>	
<p>ಲೂಪ್ ರಸ್ತೆ:1)ಲೂಪ್ ರಸ್ತೆಯು ಕಿ.ಮೀ 0.00 ಅರಕಲಗೂಡು ತಾಲ್ಲೂಕು ಹಂಡಂಗಿ ಹತ್ತಿರ ಪ್ರಾರಂಭವಾಗಿ ಕಿ.ಮೀ 0.45 ರಲ್ಲಿ ಮುಕ್ತಾಯಗೊಳ್ಳುತ್ತದೆ.</p>	
<p>2)ಲೂಪ್ ರಸ್ತೆಯು ಕಿ.ಮೀ 0.00 ಅರಕಲಗೂಡು ತಾಲ್ಲೂಕು ಜಿಟ್ಟೇನಹಳ್ಳಿ ಕ್ರಾಸ್ ರಿಂದ ಪ್ರಾರಂಭವಾಗಿ ಕಿ.ಮೀ 0.65ರಾಜ್ಯ ಹೆದ್ದಾರಿ-85 ರಲ್ಲಿ ಮುಕ್ತಾಯಗೊಳ್ಳುತ್ತದೆ.</p>	
<p>ಓವರ್ ಲ್ಯಾಪ್: ಕಿ.ಮೀ 27.09 ರಿಂದ ಕಿ.ಮೀ 29.34 ರವರೆಗೆ - ರಾಜ್ಯ ಹೆದ್ದಾರಿ 21ರ ಮೇಲೆ</p>	
ಹಾಸನ ವಿಭಾಗ	ಹೊಳೆನರಸೀಪುರ ತಾಲ್ಲೂಕು
<p>ಹೊಳೆನರಸೀಪುರ ತಾಲ್ಲೂಕು ಸ.ನಂ:103 ಬೇಡಗಿನಹಳ್ಳಿ ಕೊಪ್ಪಲುಗ್ರಾಮದಿಂದ 47.73 ಕಿ.ಮೀ ರಿಂದ ಪ್ರಾರಂಭವಾಗಿ ಕುಪ್ಪೆ, ನಿಡುವಣಿ, ತೇಜೂರು, ಶೆಟ್ಟರಕೊಪ್ಪಲು, ದಾಳಗೌಡನಹಳ್ಳಿ, ದೊಡ್ಡಕಾಡನೂರು, ಅಣ್ಣೇಚಾಕೇನಹಳ್ಳಿ, ಶ್ರವಣೂರು ಗ್ರಾಮಗಳ ಮುಖಾಂತರ ಹಾದು ಸ.ನಂ:10ರ 80.05 ಕಿ.ಮೀ ರಲ್ಲಿ ಕೋಡಿಹಳ್ಳಿ ಗ್ರಾಮಕ್ಕೆ ಅಂತ್ಯಗೊಂಡು ಮುಂದೆ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.</p>	
<p>ಓವರ್ ಲ್ಯಾಪ್: 1)ಕಿ.ಮೀ 51.83 ರಿಂದ ಕಿ.ಮೀ 53.90 ರವರೆಗೆ - ರಾಜ್ಯ ಹೆದ್ದಾರಿ 102 ರ ಮೇಲೆ</p>	
<p>2)ಕಿ.ಮೀ 63.55 ರಿಂದ ಕಿ.ಮೀ 63.70 ರವರೆಗೆ - ರಾಜ್ಯ ಹೆದ್ದಾರಿ 108 ರ ಮೇಲೆ</p>	
<p>3)ಕಿ.ಮೀ 70.00 ರಿಂದ ಕಿ.ಮೀ 70.02 ರವರೆಗೆ - ರಾಷ್ಟ್ರೀಯ ಹೆದ್ದಾರಿ 373 ರ ಮೇಲೆ</p>	
ಮಂಡ್ಯ ವಿಭಾಗ	ಕೆ.ಆರ್.ಪೇಟೆ ತಾಲ್ಲೂಕು
<p>ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಹುದ್ದೆಬೋರ ಕಾವಲು ಗ್ರಾಮದ ಸರ್ವೆ ನಂ 01 ರ ಸರಪಳಿ 80.05 ಕಿ.ಮೀ ರಿಂದ ಪ್ರಾರಂಭಗೊಂಡು ಬೇವಿನಹಳ್ಳಿ, ಮಂದಗೇರೆ ರೈಲ್ವೆನಿಲ್ದಾಣ, ದಬ್ಬೆಘಟ್ಟ, ಚುಜ್ಜಲಕ್ಕಾತನಹಳ್ಳಿ, ಕಿಕ್ಕೇರಿ, ಬೂವನಹಳ್ಳಿ, ಅಂಕನಹಳ್ಳಿ ಮುಖಾಂತರ ಸಾಸಲು ಗ್ರಾಮದ ಸ.ನಂ 77ರ</p>	

ಸರಪಳಿ 99.04 ಕಿ.ಮೀ ರಲ್ಲಿ ಮುಕ್ತಾಯಗೊಂಡು ತದನಂತರ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

ಓವರ್ ಲ್ಯಾಪ್: ಕಿ.ಮೀ 92.26 ರಿಂದ ಕಿ.ಮೀ 92.65 ರವರೆಗೆ - ರಾಜ್ಯ ಹೆದ್ದಾರಿ 07 ರ ಮೇಲೆ

## ಹಾಸನ ವಿಭಾಗ

## ಚನ್ನರಾಯಪಟ್ಟಣ ತಾಲ್ಲೂಕು

ಚನ್ನರಾಯಪಟ್ಟಣ ತಾಲ್ಲೂಕಿನ ಕುರುಬರಹೊಸಹಳ್ಳಿ ಗ್ರಾಮದ ಸ.ನಂ. 102 (ಎಡಭಾಗ), 99 (ಬಲಭಾಗ) ರ 99.04 ಕಿ.ಮೀ. ರಿಂದ ಪ್ರಾರಂಭವಾಗಿ ಆಲದಹಳ್ಳಿ, ಸುಗ್ಗನಹಳ್ಳಿ, ಶ್ರವಣಬೆಳಗೊಳ, ಕೋರೆನಹಳ್ಳಿ ಗ್ರಾಮಗಳ ಮುಖಾಂತರ ಹಾಯ್ದು ಬೆಟ್ಟದಹಳ್ಳಿ ಗ್ರಾಮದ ಸ.ನಂ. 181 (ಎಡಭಾಗ) 224 (ಬಲಭಾಗ) ರ 116.57 ಕಿ.ಮೀ ರಲ್ಲಿ ಅಂತ್ಯಗೊಂಡು ಮುಂದೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

ಲೂಪ್ ರಸ್ತೆ: ಲೂಪ್ ರಸ್ತೆಯು ಕಿ.ಮೀ 0.00 ಶ್ರವಣಬೆಳಗೊಳ ದಿಂದ ಪ್ರಾರಂಭವಾಗಿ ಕಿ.ಮೀ 1.28 ರಾಜ್ಯ ಹೆದ್ದಾರಿ-8 ರಲ್ಲಿ ಮುಕ್ತಾಯಗೊಳ್ಳುತ್ತದೆ.

ಓವರ್ ಲ್ಯಾಪ್: ಕಿ.ಮೀ 107.24 ರಿಂದ ಕಿ.ಮೀ 107.45 ರವರೆಗೆ - ರಾಜ್ಯ ಹೆದ್ದಾರಿ 47 ರ ಮೇಲೆ

## ಮಂಡ್ಯ ವಿಭಾಗ

## ನಾಗಮಂಗಲ ತಾಲ್ಲೂಕು

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಹೊನ್ನಾವರ ಗ್ರಾಮದ ಸರ್ವೆ ಎಡಭಾಗ 79 ರ ಬಲಭಾಗದ ಸ.ನಂ 78ರ ಸರಪಳಿ 116.57 ಕಿ.ಮೀ ರಿಂದ ಪ್ರಾರಂಭಗೊಂಡು ಮಾದಿಹಳ್ಳಿ, ಕಂಬದಹಳ್ಳಿ, ಅದ್ದಿಹಳ್ಳಿ, ದೊಡ್ಡಬಾಲ, ಕೆಂಚಗೋನಹಳ್ಳಿ, ಮಾಯಿಗೋನಹಳ್ಳಿ, ಶಿವನಹಳ್ಳಿ, ಶಿಕಾರಿಪುರ, ಬಸವನಗುಡಿ ಕೊಪ್ಪಲು, ತುಪ್ಪದಮುಡು, ಮೂಡಲಕೊಪ್ಪಲು, ನಾಗಮಂಗಲ ಪಟ್ಟಣ, ಹುಳೇನಹಳ್ಳಿ ಮುಖಾಂತರ ಲಿಂಗಮನಹಳ್ಳಿ ಗ್ರಾಮದ ಸ.ನಂ 13ರ ಸರಪಳಿ 153.64 ಕಿ.ಮೀ ರಲ್ಲಿ ಮುಕ್ತಾಯಗೊಂಡು ತದನಂತರ ಮಂಡ್ಯ ಜಿಲ್ಲೆ, ಮಂಡ್ಯ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

ಓವರ್ ಲ್ಯಾಪ್: 1)ಕಿ.ಮೀ 139.07 ರಿಂದ ಕಿ.ಮೀ 140.65 ರವರೆಗೆ - ರಾಷ್ಟ್ರೀಯ ಹೆದ್ದಾರಿ 150ಎ ರ ಮೇಲೆ

2)ಕಿ.ಮೀ 140.65 ರಿಂದ ಕಿ.ಮೀ 145.52 ರವರೆಗೆ - ರಾಜ್ಯ ಹೆದ್ದಾರಿ 85 ರ ಮೇಲೆ

## ಮಂಡ್ಯ ವಿಭಾಗ

## ಮಂಡ್ಯ ತಾಲ್ಲೂಕು

ಈ ರಾಜ್ಯ ಹೆದ್ದಾರಿಯು ಮಂಡ್ಯ ಜಿಲ್ಲೆ ಮಂಡ್ಯ ತಾಲ್ಲೂಕಿನ ಹೆಗ್ಗಡತಿಹಳ್ಳಿ ಗ್ರಾಮದ ಸರ್ವೆ ನಂ.35ರ ಸರಪಳಿ 153.64 ಕಿ.ಮೀ. ರಿಂದ ಪ್ರಾರಂಭಗೊಂಡು ಕೋಡಿಕೊಪ್ಪಲು, ಹೇಮಾವತಿ ಕಾಲೋನಿ, ಬಸರಾಳು, ತಿರುಮಲಾಪುರ, ಬೇಬಿ ಗೇಟ್, ಹನಗನಹಳ್ಳಿ ಗೇಟ್, ದೊಡ್ಡಗರುಡನಹಳ್ಳಿ, ಗುಡುಗೇನಹಳ್ಳಿ ಗೇಟ್, ಉಪ್ಪರಕನಹಳ್ಳಿ ಗೇಟ್, ಹಂಪಾಪುರಗೇಟ್, ಗಂಟೇಗೌಡನಹಳ್ಳಿ ಗೇಟ್, ಬಿಳಿದೇಗಲು, ಬಿ.ಹೊಸೂರು ಬಿ.ಹೊಸೂರು ಕಾಲೋನಿ, ಹೆಚ್. ಮಲ್ಲೇಗೆರೆ, ಜೀಗುಂಡಿಪಟ್ಟಣಗೇಟ್, ಹೆಚ್.ಮಲ್ಲೇಗೆರೆಗೇಟ್, ಕೋಡಿಹಳ್ಳಿ ಗೇಟ್, ಹೆಚ್.ಕೋಡಿಹಳ್ಳಿ, ಹಂಪಾಪುರ, ಗೋಪಾಲಪುರ, ಚಿಕ್ಕಮಂಡ್ಯ, ಮಂಡ್ಯಟೌನ್, ಗುತ್ತಲು, ಹಬೀನ್ ಫ್ಯಾಕ್ಟರಿ, ಭೂತನಹೊಸೂರು, ಕಬ್ಬನಹಳ್ಳಿ, ಸೂನಗನಹಳ್ಳಿ, ಹೆಮ್ಮಿಗೆ, ತದನಂತರ ಸೂನಗಹಳ್ಳಿ ಗ್ರಾಮದ ಸರ್ವೆ ನಂ.184 ಮತ್ತು ಹೆಮ್ಮಿಗೆಗ್ರಾಮದ ಸರ್ವೆ ನಂ.55 ರ ಬಲಭಾಗ ಸ: 190.74 ಕಿ.ಮೀ. ರಲ್ಲಿ ಮುಕ್ತಾಯಗೊಂಡು ತದನಂತರ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

ಓವರ್ ಲ್ಯಾಪ್: 1)ಕಿ.ಮೀ 179.41 ರಿಂದ ಕಿ.ಮೀ 181.86 ರವರೆಗೆ - ರಾಜ್ಯ ಹೆದ್ದಾರಿ 84 ರ ಮೇಲೆ

2)ಕಿ.ಮೀ 181.86 ರಿಂದ ಕಿ.ಮೀ 182.53 ರವರೆಗೆ - ರಾಷ್ಟ್ರೀಯ ಹೆದ್ದಾರಿ 275 ರ ಮೇಲೆ

## ಮಂಡ್ಯ ವಿಭಾಗ

## ಮದ್ದೂರು ತಾಲ್ಲೂಕು

ಈ ರಾಜ್ಯ ಹೆದ್ದಾರಿಯು ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಹರಳಹಳ್ಳಿ ಗ್ರಾಮದ ಸರ್ವೆ ನಂ.184ರ ಸರಪಳಿ 190.74 ಕಿ.ಮೀ. ರಿಂದ ಪ್ರಾರಂಭಗೊಂಡು ಶಿಂಗಟಗೆರೆ-ಮಾದರಹಳ್ಳಿ, ಶಿಂಗಟಗೆರೆ ಗೇಟ್-ಹನುಮಂತನಗರ-ಕೆ.ಎಂ.ದೊಡ್ಡಿ-ತಿಟ್ಟಮೇಲನಹಳ್ಳಿ-ತೊರೆಬೊಮ್ಮನಹಳ್ಳಿ ಮುಖಾಂತರ ಚಂದಾಪುರ ಗ್ರಾಮದ ಸರ್ವೆ ನಂ.7 ರ ಸ: 210.31 ಕಿ.ಮೀ. ರಲ್ಲಿ ಮುಕ್ತಾಯಗೊಂಡು ತದನಂತರ ಮಂಡ್ಯಜಿಲ್ಲೆ ಮಳವಳ್ಳಿ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

ಓವರ್ ಲ್ಯಾಪ್: ಕಿ.ಮೀ 199.39 ರಿಂದ ಕಿ.ಮೀ 199.51 ರವರೆಗೆ - ರಾಜ್ಯ ಹೆದ್ದಾರಿ 33 ರ ಮೇಲೆ

## ಮಂಡ್ಯ ವಿಭಾಗ

## ಮಳವಳ್ಳಿ ತಾಲ್ಲೂಕು

ಈ ರಾಜ್ಯ ಹೆದ್ದಾರಿಯು ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಹುಸ್ಕೂರು ಗ್ರಾಮದ ಸರ್ವೆ ನಂ.299ರ ಸರಪಳಿ 210.31 ಕಿ.ಮೀ. ರಿಂದ ಪ್ರಾರಂಭಗೊಂಡು ಸಿದ್ದಾಪುರ-ಅಂತರಹಳ್ಳಿ-ದಡಮಹಳ್ಳಿ-ಪುರದದೊಡ್ಡಿ-ಹಲಗೂರು-ಗೊಲ್ಲರಹಳ್ಳಿ ವಡ್ಡರದೊಡ್ಡಿ-ಚಿಕ್ಕವಲಚಗೆರೆ, ದೊಡ್ಡವಲಚಗೆರೆ-ಬ್ಯಾಡರಹಳ್ಳಿ-ಕರಲಕಟ್ಟೆವೃತ್ತ-ಕೃಷ್ಣೇಗೌಡನದೊಡ್ಡಿ-ದಾಳನಕಟ್ಟೆ, ಬಸವೇಗೌಡನದೊಡ್ಡಿಗೇಟ್-ಸಂಬಾಪುರಗೇಟ್-ಮುತ್ತತ್ತಿ-ಮುಖಾಂತರ ಚೀಲಂದೊಡ್ಡಿ ಅರಣ್ಯ ಪ್ರದೇಶದ ಸರ್ವೆ ನಂ.1 ರ ಸರಪಳಿ 246.77 ಕಿ.ಮೀ. ರಲ್ಲಿ ಮುಕ್ತಾಯಗೊಂಡು ತದನಂತರ ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

ಓವರ್ ಲ್ಯಾಪ್: ಕಿ.ಮೀ 219.19 ರಿಂದ ಕಿ.ಮೀ 223.26 ರವರೆಗೆ - ರಾಷ್ಟ್ರೀಯ ಹೆದ್ದಾರಿ 948ರ ಮೇಲೆ

ರಾಮನಗರ ವಿಭಾಗ	ಕನಕಪುರ ತಾಲ್ಲೂಕು
<p>ಈ ರಾಜ್ಯ ಹೆದ್ದಾರಿಯು ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನಲ್ಲಿ ಮುತ್ತತ್ತಿ ಹತ್ತಿರ ಚೀಲಂದವಾಡಿ ಅರಣ್ಯದ ಸರ್ವೆ ನಂ.01 ರ ಸರಪಳಿ 246.77 ಕಿ.ಮೀ. ರಿಂದ ಪ್ರಾರಂಭಗೊಂಡು ಪಾಗ್ಗರೆ, ಕೊಲಕೋಟೆ, ಭೂಹಳ್ಳಿ, ಕಡಳ್ಳಿ, ಹಲಸೂರು ಗ್ರಾಮಗಳ ಮುಖಾಂತರ ಹಾದು ಸಾತನೂರು ಗ್ರಾಮದ ಸರ್ವೆ ನಂ.160 ಸರಪಳಿ 263.02 ಕಿ.ಮೀ. ರಲ್ಲಿ ಕನಕಪುರ ತಾಲ್ಲೂಕಿನಲ್ಲಿ ಅಂತ್ಯಗೊಳ್ಳುತ್ತದೆ.</p>	
<p>ರಾಜ್ಯ ಹೆದ್ದಾರಿ ಒಟ್ಟು ಉದ್ದ: 265.40 ಕಿ.ಮೀ ಒಟ್ಟು ಓವರ್ ಲ್ಯಾಪ್ ಉದ್ದ: 18.85 ಕಿ.ಮೀ ವಾಸ್ತವಿಕ ರಾಜ್ಯ ಹೆದ್ದಾರಿ-279 ರಸ್ತೆಯ ಒಟ್ಟು ಉದ್ದ: 246.55 ಕಿ.ಮೀ ಇರುವುದು</p>	

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ

ಸಹಿ/-  
(ಶಾಂತಕುಮಾರ. ಕೆ)

ಸರ್ಕಾರದ ಅಪರ ಕಾರ್ಯದರ್ಶಿ  
ಲೋಕೋಪಯೋಗಿ ಇಲಾಖೆ

PR-1452

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/124 ಇಎಪಿ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-280 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-280	ಮುಂಬಾರು (ರಾಜ್ಯ ಹೆದ್ದಾರಿ-26) ಯಿಂದ ಬಿಲ್ಲೇಶ್ವರ (ರಾಜ್ಯ ಹೆದ್ದಾರಿ-01) ಅನ್ನು ಸಂಪರ್ಕಿಸುವ ರಸ್ತೆ ಮಾರ್ಗ ಮಾವಿನಕಟ್ಟೆ, ಆನೆಗದ್ದೆ.

ಶಿವಮೊಗ್ಗ ವಿಭಾಗ	ಹೊಸನಗರ ತಾಲ್ಲೂಕು
<p>ಈ ರಾಜ್ಯ ಹೆದ್ದಾರಿಯು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಮುಂಬಾರು ಗ್ರಾಮದ (ರಾಜ್ಯ ಹೆದ್ದಾರಿ-26 ಹಲಗೆರಿ, ಹಾಲ್ಕಲ್‌ರಲ್ಲಿ) ರಸ್ತೆ ಎಡಭಾಗ ಸರ್ವೆ ನಂ.20 ಮತ್ತು ಬಲಭಾಗ ಸರ್ವೆ ನಂ.20 ರ ಕಿ.ಮೀ. 0.00 ರಲ್ಲಿ ಪ್ರಾರಂಭವಾಗಿ ಮಾವಿನಕಟ್ಟೆ, ಆನೆಗದ್ದೆ ಮುಖಾಂತರ ಬಿಲ್ಲೇಶ್ವರ ಗ್ರಾಮದ</p>	

ರಸ್ತೆಯ ಬಲಭಾಗ ಸರ್ವೆ ನಂ. 229 ಮತ್ತು ಎಡಭಾಗ ಸರ್ವೆ ನಂ.229 ರ ಕಿ.ಮೀ. 13.56 ರಲ್ಲಿ ಅಂತ್ಯಗೊಳ್ಳುತ್ತದೆ.

ರಾಜ್ಯ ಹೆದ್ದಾರಿ ಒಟ್ಟು ಉದ್ದ: 13.56 ಕಿ.ಮೀ

ಒಟ್ಟು ಓವರ್ ಲ್ಯಾಪ್ ಉದ್ದ: 0.00 ಕಿ.ಮೀ

ವಾಸ್ತವಿಕ ರಾಜ್ಯ ಹೆದ್ದಾರಿ-280 ರಸ್ತೆಯ ಒಟ್ಟು ಉದ್ದ: 13.56 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ .ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

PR-1453

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/125 ಇಎಪಿ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ, 44) ಪ್ರಕರಣ, 3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-281 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ

ಹೆದ್ದಾರಿಯ ವಿವರ

ರಾಜ್ಯ ಹೆದ್ದಾರಿ-281

ಚಿನ್ನಕುರಳಿ (ರಾಜ್ಯ ಹೆದ್ದಾರಿ-7) ರಿಂದ ಬಿಂಡಳ್ಳಿ (ರಾಜ್ಯ ಹೆದ್ದಾರಿ 285)ನ್ನು ಸಂಪರ್ಕಿಸುವ ರಸ್ತೆ, ಮಾರ್ಗಗುಮ್ಮನಹಳ್ಳಿ, ಬಸವನಗುಡಿಕೊಪ್ಪಲು, ಡಿಂಕಾ.

ಮಂಡ್ಯವಿಭಾಗ

ಪಾಂಡವಪುರ ತಾಲ್ಲೂಕು

ಈ ರಾಜ್ಯ ಹೆದ್ದಾರಿಯು ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಚಿನ್ನಕುರಳಿ ಗ್ರಾಮದ ಸರ್ವೆ ನಂ. 165 ರ ಸ: 0.00ಕಿ.ಮೀ. ರಿಂದ ಪ್ರಾರಂಭಗೊಂಡು ಗುಮ್ಮನಹಳ್ಳಿ, ಬಸವನಗುಡಿಕೊಪ್ಪಲು, ಡಿಂಕಾ ಮುಖಾಂತರ ಬಂಡೇನಹಳ್ಳಿ ಕಾವಲ್ ಸರ್ವೆ ನಂ. 1 ರ ಸ: 11.52 ಕಿ.ಮೀ. ರಲ್ಲಿ ಅಂತ್ಯಗೊಳ್ಳುತ್ತದೆ.

ರಾಜ್ಯ ಹೆದ್ದಾರಿ ಒಟ್ಟು ಉದ್ದ: 11.52 ಕಿ.ಮೀ

ಒಟ್ಟು ಓವರ್ ಲ್ಯಾಪ್ ಉದ್ದ: 0.00 ಕಿ.ಮೀ

ವಾಸ್ತವಿಕ ರಾಜ್ಯ ಹೆದ್ದಾರಿ-281 ರಸ್ತೆಯ ಒಟ್ಟು ಉದ್ದ: 11.52 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ .ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

PR-1454

## ಕರ್ನಾಟಕ ಸರ್ಕಾರ

## ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/126 ಇಎಪಿ 2022, ಬೆಂಗಳೂರು ದಿನಾಂಕ: 06-11-2023

## ಅಧಿಸೂಚನೆ

## ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-282 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-282	ಲಕ್ಕಪುರ (ರಾಜ್ಯಹೆದ್ದಾರಿ-76) ದಿಂದ ಅಂಕರವಳ್ಳಿ (ರಾಜ್ಯ ಹೆದ್ದಾರಿ-50) ಯನ್ನು ಸಂಪರ್ಕಿಸುವ ರಸ್ತೆ. ಮಾರ್ಗ ಮುಡಿದೊಡ್ಡಿಕೊಪ್ಪ, ಹುರಳಿಕೊಪ್ಪ, ಕೋಟಪುರ (ರಾಜ್ಯ ಹೆದ್ದಾರಿ-1), ಆನವಟ್ಟಿ (ರಾಜ್ಯ ಹೆದ್ದಾರಿ-1), ಹರಳಿಕೊಪ್ಪ, ಕುಪ್ಪಗಡ್ಡೆ, ತವನಂದಿ (ರಾಜ್ಯ ಹೆದ್ದಾರಿ-77), ಬಿಲವಗೋಡು (ರಾಜ್ಯ ಹೆದ್ದಾರಿ-77), ಕಲ್ಲಂಬಿ, ಗುಡವಿ, ಕಾಂತನಹಳ್ಳಿ, ಗುಂಜನೂರು
ಶಿವಮೊಗ್ಗ ವಿಭಾಗ	ಸೊರಬ ತಾಲ್ಲೂಕು
	ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಮುಡಿದೊಡ್ಡಿಕೊಪ್ಪ ಗ್ರಾಮದ ರಸ್ತೆಯ ಬಲಭಾಗ ಸರ್ವೆ ನಂ.11 ಮತ್ತು ಎಡಭಾಗ ಸರ್ವೆ ನಂ.12 ರ ಕಿ.ಮೀ. 0.00 ರಲ್ಲಿ ಪ್ರಾರಂಭವಾಗಿ ಹುರಳಿಕೊಪ್ಪ, ಕೋಟಪುರ (ರಾಜ್ಯ ಹೆದ್ದಾರಿ-1), ಆನವಟ್ಟಿ (ರಾಜ್ಯ ಹೆದ್ದಾರಿ-1), ಹರಳಿಕೊಪ್ಪ, ಕುಪ್ಪಗಡ್ಡೆ, ತವನಂದಿ (ರಾಜ್ಯ ಹೆದ್ದಾರಿ-77), ಬಿಲವಗೋಡು (ರಾಜ್ಯ ಹೆದ್ದಾರಿ-77), ಕಲ್ಲಂಬಿ, ಗುಡವಿ, ಕಾಂತನಹಳ್ಳಿ, ಗುಂಜನೂರು ಅಂಕರವಳ್ಳಿ ಗ್ರಾಮದ (ರಾಜ್ಯ ಹೆದ್ದಾರಿ-50) ರಸ್ತೆ ಎಡಭಾಗ ಸರ್ವೆ ನಂ.120 ಮತ್ತು ಬಲಭಾಗ ಸರ್ವೆ ನಂ.120 ರ ಕಿ.ಮೀ. 53.07 ರಲ್ಲಿ ಅಂತ್ಯಗೊಳ್ಳುತ್ತದೆ. ಓವರ್ ಲ್ಯಾಪ್: 1)ಕಿ.ಮೀ 13.21 ರಿಂದ ಕಿ.ಮೀ 14.71 ರವರೆಗೆ - ರಾಜ್ಯ ಹೆದ್ದಾರಿ 01 ರ ಮೇಲೆ 2)ಕಿ.ಮೀ 32.04 ರಿಂದ ಕಿ.ಮೀ 35.64 ರವರೆಗೆ - ರಾಜ್ಯ ಹೆದ್ದಾರಿ 77 ರ ಮೇಲೆ ಸೂಚನೆ:ಕಿ. ಮೀ. 5.14 ರಿಂದ ಕಿ. ಮೀ. 7.05ರ ವರೆಗೆ 1.91 ಕಿ. ಮೀ. ಸರಪಳಿಯು ಹಾನಗಲ್ ತಾಲ್ಲೂಕಿನಲ್ಲಿ ಹಾದುಹೋಗುತ್ತದೆ.
	ರಾಜ್ಯ ಹೆದ್ದಾರಿ ಒಟ್ಟು ಉದ್ದ: 53.07 ಕಿ.ಮೀ ಒಟ್ಟು ಓವರ್ ಲ್ಯಾಪ್ ಉದ್ದ: 5.10 ಕಿ.ಮೀ ವಾಸ್ತವಿಕ ರಾಜ್ಯ ಹೆದ್ದಾರಿ-282 ರಸ್ತೆಯ ಒಟ್ಟು ಉದ್ದ: 47.97 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ .ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

PR-1455

## ಕರ್ನಾಟಕ ಸರ್ಕಾರ

## ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/127 ಇಎಪಿ 2022, ಬೆಂಗಳೂರು ದಿನಾಂಕ: 06-11-2023

## ಅಧಿಸೂಚನೆ

## ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ, 44) ಪ್ರಕರಣ, 3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-283 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-283	ಮಹದೇಶ್ವರಪುರ (ರಾಷ್ಟ್ರೀಯ ಹೆದ್ದಾರಿ-150ಎ) ದಿಂದ ಶಿವಳ್ಳಿ (ರಾಜ್ಯ ಹೆದ್ದಾರಿ-47) ಯನ್ನು ಸಂಪರ್ಕಿಸುವ ರಸ್ತೆ, ಮಾರ್ಗ ಸುಂಕಾತೋಣ್ಣೂರು, ಕಾಳೇನಹಳ್ಳಿ, ಹುಲಿಕೆರೆ, ಹಾಡ್ಯ
ಮಂಡ್ಯ ವಿಭಾಗ	ಪಾಂಡವಪುರ ತಾಲ್ಲೂಕು
	ಈ ರಾಜ್ಯ ಹೆದ್ದಾರಿಯು ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಮಹದೇಶ್ವರಪುರ ಗ್ರಾಮದ ಸರ್ವೆ ನಂ. ಎಡಭಾಗಕ್ಕೆ-42 ಬಲಭಾಗಕ್ಕೆ-91ರ ಸ: 0.00 ಕಿ.ಮೀ. ರಿಂದ ಪ್ರಾರಂಭಗೊಂಡು ಅತ್ತಿಗಾನಹಳ್ಳಿ, ಎಸ್.ಕೊಡಗಹಳ್ಳಿ ಕ್ರಾಸ್, ಸುಂಕಾತೋಣ್ಣೂರು, ಮುಖಾಂತರ ಕಾಳೇನಹಳ್ಳಿ ಸರ್ವೆ ನಂ. 26 ರಲ್ಲಿ ಹಾದು ಹೋಗಿ ಅರಣ್ಯ ಪ್ರದೇಶದಲ್ಲಿ ರಸ್ತೆಯು ಮುಂದುವರೆದು ಸರಪಳಿ 10.35 ಕಿ.ಮೀ. ರಲ್ಲಿ ಅಂತ್ಯಗೊಂಡು, ತದನಂತರ ಮಂಡ್ಯ ಜಿಲ್ಲೆ, ಮಂಡ್ಯ ತಾಲ್ಲೂಕಿನಲ್ಲಿ ಮುಂದುವರಿಯುತ್ತದೆ. ಸೂಚನೆ:ಕಿ. ಮೀ. 10.31 ರಿಂದ ಕಿ. ಮೀ. 10.35ರ ವರೆಗೆ 0.40 ಕಿ. ಮೀ. ಸರಪಳಿಯು ಅರಣ್ಯ ಪ್ರದೇಶದಲ್ಲಿ ಹಾದುಹೋಗುತ್ತದೆ
ಮಂಡ್ಯ ವಿಭಾಗ	ಮಂಡ್ಯ ತಾಲ್ಲೂಕು
	ಮಂಡ್ಯಜಿಲ್ಲೆ ಮಂಡ್ಯ ತಾಲ್ಲೂಕು ಹುಲಿಕೆರೆ ಗ್ರಾಮದ ಸರ್ವೆ ನಂ. 323 ರ ಸರಪಳಿ 10.35 ಕಿ.ಮೀ. ರಿಂದ ಪ್ರಾರಂಭವಾಗಿ ಮಾಚಹಳ್ಳಿ, ಹುಲ್ಲೇನಹಳ್ಳಿ, ಹಾಡ್ಯ ಮುಖಾಂತರ ಶಿವಳ್ಳಿ ಗ್ರಾಮದ ಸರ್ವೆ ನಂ. ಬಲಭಾಗ 185 ಎಡಭಾಗದ 187 ರ ಸರಪಳಿ 18.12 ಕಿ.ಮೀ. ರಲ್ಲಿ ಅಂತ್ಯಗೊಳ್ಳುತ್ತದೆ. ಸೂಚನೆ: ಕಿ. ಮೀ. 10.35 ರಿಂದ ಕಿ. ಮೀ. 10.68 ರ ವರೆಗೆ 0.33 ಕಿ. ಮೀ. ಸರಪಳಿಯು ಅರಣ್ಯ ಪ್ರದೇಶದಲ್ಲಿ ಹಾದು ಹೋಗುತ್ತದೆ ರಾಜ್ಯ ಹೆದ್ದಾರಿ ಒಟ್ಟು ಉದ್ದ: 18.12 ಕಿ.ಮೀ ಒಟ್ಟು ಓವರ್ ಲ್ಯಾಪ್ ಉದ್ದ: 0.00 ಕಿ.ಮೀ ವಾಸ್ತವಿಕ ರಾಜ್ಯ ಹೆದ್ದಾರಿ-283 ರಸ್ತೆಯ ಒಟ್ಟು ಉದ್ದ: 18.12 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ  
ಸಹಿ/-  
(ಶಾಂತಕುಮಾರ .ಕೆ)  
ಸರ್ಕಾರದ ಅಪರ ಕಾರ್ಯದರ್ಶಿ  
ಲೋಕೋಪಯೋಗಿ ಇಲಾಖೆ

PR-1456

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/128 ಇಎಪಿ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ, 44) ಪ್ರಕರಣ, 3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-284 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-284	ಮಧುರಖಂಡಿ (ರಾಜ್ಯ ಹೆದ್ದಾರಿ-53) ಯಿಂದ ತಿಮ್ಮಾಪುರಕ್ರಾಸ್ (ರಾಜ್ಯ ಹೆದ್ದಾರಿ-44)ನ ವರೆಗೆ ಸಂಪರ್ಕಿಸುವ ರಸ್ತೆ, ಮಾರ್ಗ ಕಲ್ಪಳ್ಳಿ, ಜಗ್ಗಿಳ್, ಚಿಮ್ಮಡ, ಮಹಾಲಿಂಗಪುರ, ನಂದಗಾವ, ಅವರಾದಿ, ಹಳೆಯರಗುದ್ರಿ, ಹೊಸಯರಗುದ್ರಿ, ತಿಮ್ಮಾಪುರ
ಬಾಗಲಕೋಟೆ ವಿಭಾಗ	ಜಮಖಂಡಿ ತಾಲ್ಲೂಕು

ಈ ರಾಜ್ಯ ಹೆದ್ದಾರಿಯು ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಮಧುರಖಂಡಿ (ರಾಜ್ಯ ಹೆದ್ದಾರಿ-53) ಗ್ರಾಮದ ಸರ್ವೆ ನಂ 2 (ಎಡಕ್ಕೆ), ಕಿ.ಮೀ. 0.00 ರಿಂದ ಪ್ರಾರಂಭವಾಗಿ ಕಿ.ಮೀ. 7.05 ರಲ್ಲಿ ಅಂತ್ಯಗೊಂಡು ರಬಕವಿ-ಬನಹಟ್ಟಿ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

ಬಾಗಲಕೋಟೆ ವಿಭಾಗ	ರಬಕವಿ-ಬನಹಟ್ಟಿ ತಾಲ್ಲೂಕು
	ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲ್ಲೂಕಿನಲ್ಲಿ ಕಿ.ಮೀ. 7.05 ರಿಂದ ಪ್ರಾರಂಭವಾಗಿ ಕಿ.ಮೀ. 33.22 ರಲ್ಲಿ ಅಂತ್ಯಗೊಂಡು ಮೂಡಲಗಿ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ. ಓವರ್ ಲ್ಯಾಪ್: 1) ಕಿ.ಮೀ 10.67 ರಿಂದ ಕಿ.ಮೀ 12.77 ವರೆಗೆ ರಾಜ್ಯ ಹೆದ್ದಾರಿ 262 ರ ಮೇಲೆ 2) ಕಿ.ಮೀ 21.29 ರಿಂದ ಕಿ.ಮೀ 24.02 ವರೆಗೆ ರಾಜ್ಯ ಹೆದ್ದಾರಿ 54 ರ ಮೇಲೆ 3) ಕಿ.ಮೀ 24.02 ರಿಂದ ಕಿ.ಮೀ 25.48 ವರೆಗೆ ರಾಜ್ಯ ಹೆದ್ದಾರಿ 54 ರ ಮೇಲೆ 4) ಕಿ.ಮೀ 25.48 ರಿಂದ ಕಿ.ಮೀ 26.45 ವರೆಗೆ ರಾಜ್ಯ ಹೆದ್ದಾರಿ 18 ರ ಮೇಲೆ 5) ಕಿ.ಮೀ 26.45 ರಿಂದ ಕಿ.ಮೀ 27.13 ವರೆಗೆ ರಾಜ್ಯ ಹೆದ್ದಾರಿ 54 ರ ಮೇಲೆ
ಚಿಕ್ಕೋಡಿ ವಿಭಾಗ	ಮೂಡಲಗಿ ತಾಲ್ಲೂಕು
	ಬೆಳಗಾವಿ ಜಿಲ್ಲೆ ಮೂಡಲಗಿ ತಾಲ್ಲೂಕಿನಲ್ಲಿ ಕಿ.ಮೀ. 33.22 ರಿಂದ ಪ್ರಾರಂಭವಾಗಿ ಹಳೆಯರಗುದ್ರಿ, ಹೊಸಯರಗುದ್ರಿ ಗ್ರಾಮದ ಮುಖಾಂತರ ಹಾಯ್ದು ತಿಮ್ಮಾಪೂರ ಗ್ರಾಮದ ಸರ್ವೆ ನಂ. 10 (ಎಡಕ್ಕೆ) 10 (ಬಲಕ್ಕೆ) ಕಿ.ಮೀ. 43.46 ಕ್ಕೆ (ಸಂಕೇಶ್ವರ ಸಂಗಮ ರಾಜ್ಯ ಹೆದ್ದಾರಿ-44) ಕೂಡಿ ಮೂಡಲಗಿ ತಾಲ್ಲೂಕಿನಲ್ಲಿ ಅಂತ್ಯಗೊಳ್ಳುತ್ತದೆ. ರಾಜ್ಯ ಹೆದ್ದಾರಿ ಒಟ್ಟು ಉದ್ದ: 43.46 ಕಿ.ಮೀ ಒಟ್ಟು ಓವರ್ ಲ್ಯಾಪ್ ಉದ್ದ: 7.94 ಕಿ.ಮೀ ವಾಸ್ತವಿಕ ರಾಜ್ಯ ಹೆದ್ದಾರಿ-284 ರಸ್ತೆಯ ಒಟ್ಟು ಉದ್ದ: 35.52ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ  
ಸಹಿ/-  
(ಶಾಂತಕುಮಾರ .ಕೆ)  
ಸರ್ಕಾರದ ಅಪರ ಕಾರ್ಯದರ್ಶಿ  
ಲೋಕೋಪಯೋಗಿ ಇಲಾಖೆ

PR-1457

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/129 ಇಎಪಿ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ, 44) ಪ್ರಕರಣ, 3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ, 285 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ, 285	ಹೊಸ ಅಗ್ರಹಾರ (ರಾಷ್ಟ್ರೀಯ ಹೆದ್ದಾರಿ-373) ರಿಂದ ಬನ್ನೂರು (ರಾಜ್ಯ ಹೆದ್ದಾರಿ-33) ನ್ನು ಸಂಪರ್ಕಿಸುವ ರಸ್ತೆ. ಮಾರ್ಗ ಹರಂಬಳ್ಳಿ, ಜೈನಹಳ್ಳಿ, ಸೋಮನಹಳ್ಳಿ, ಕಟ್ಟಹಳ್ಳಿ, ಬಲ್ಲೇನಹಳ್ಳಿ, ಸುಂಡಹಳ್ಳಿ, ಬಿಂಡಹಳ್ಳಿ, ಕಟ್ಟೇರಿ, ಹರವು, ಎಲೆಕೆರೆ (ರಾಜ್ಯ ಹೆದ್ದಾರಿ-7), ಪಾಂಡವಪುರಟೌನ್ (ರಾಷ್ಟ್ರೀಯ ಹೆದ್ದಾರಿ 150 ಎ) , ಚಿಕ್ಕಾಡೆ, ದೊಡ್ಡಬ್ಯಾಡರಹಳ್ಳಿ, ರಾಗಿಮುದ್ದನಹಳ್ಳಿ (ರಾಷ್ಟ್ರೀಯ

ಹೆದ್ದಾರಿ 275), ಮಂಡ್ಯತೌನ್, ಬೇವಿನಹಳ್ಳಿ, ಕೊತ್ತತ್ತಿ, ಗಾಮನಹಳ್ಳಿ, ಯಾಚೇನಹಳ್ಳಿ, ತುರಗನೂರು, ಚಾಮನಹಳ್ಳಿ.

ಹುಣಸೂರು ವಿಶೇಷ  
ವಿಭಾಗ

ಕೆ.ಆರ್.ನಗರ ತಾಲ್ಲೂಕು

ಈ ರಾಜ್ಯ ಹೆದ್ದಾರಿಯು ಮೈಸೂರುಜಿಲ್ಲೆ, ಹುಣಸೂರು ವಿಶೇಷ ವಿಭಾಗ ಕೆ.ಆರ್.ನಗರ ತಾಲ್ಲೂಕಿನ ಹೊಸ ಅಗ್ರಹಾರ ಗ್ರಾಮದ ಸರ್ವೆ ನಂಬರ್ 196 ರ ಸರಪಳಿ: 0.00 ಕಿ.ಮೀ ರಿಂದ ಪ್ರಾರಂಭಗೊಂಡು, ಹರಂಬಳ್ಳಿ ಗ್ರಾಮದ ಸರ್ವೆ ನಂಬರ್ 125 ರ ಸರಪಳಿ: 4.05 ಕಿ.ಮೀ ರಲ್ಲಿ ಅಂತ್ಯಗೊಂಡು ತದನಂತರ ಮಂಡ್ಯ ಜಿಲ್ಲೆ, ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಮುಂದುವರಿಯುತ್ತದೆ.

ಮಂಡ್ಯ ವಿಭಾಗ

ಕೃಷ್ಣರಾಜ ಪೇಟೆ (ಕೆ.ಆರ್.ಪೇಟೆ) ತಾಲ್ಲೂಕು

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಜೈನಹಳ್ಳಿ ಗ್ರಾಮದ ಸರ್ವೆ ನಂ.102ರ ಸರಪಳಿ 4.05 ಕಿ.ಮೀ. ರಿಂದ ಪ್ರಾರಂಭಗೊಂಡು ಆಲಂಬಾಡಿ ಕಾವಲ್, ಗುಡುಗನಹಳ್ಳಿ, ಸೋಮನಹಳ್ಳಿ, ಕಟ್ಟಿಕ್ಕಾತನಹಳ್ಳಿ, ಕಟ್ಟಿಹಳ್ಳಿ, ಗಂಜಿಗರೆ, ಮರಟಕೊಪ್ಪಲು, ರಾಜೇನಹಳ್ಳಿ, ಮಾಚಗೋನಹಳ್ಳಿ ಮುಖಾಂತರ ಬಲ್ಲೇನಹಳ್ಳಿ ಗ್ರಾಮದ ಸರ್ವೆ ನಂ.52 ಸರಪಳಿ 24.85 ಕಿ.ಮೀ. ರಲ್ಲಿ ಅಂತ್ಯಗೊಂಡು ತದನಂತರ ಮಂಡ್ಯ ಜಿಲ್ಲೆ, ಪಾಂಡವಪುರ ತಾಲ್ಲೂಕಿನಲ್ಲಿ ಮುಂದುವರಿಯುತ್ತದೆ.

ಮಂಡ್ಯ ವಿಭಾಗ

ಪಾಂಡವಪುರ ತಾಲ್ಲೂಕು

ಮಂಡ್ಯ ಜಿಲ್ಲೆ, ಪಾಂಡವಪುರ ತಾಲ್ಲೂಕಿನ ಸುಂಡಹಳ್ಳಿ ಗ್ರಾಮದ ಸರ್ವೆ ನಂ.52, ಸರಪಳಿ 24.85 ಕಿ.ಮೀ.ರಲ್ಲಿ ಪ್ರಾರಂಭಗೊಂಡು ಹೊಸಸಾಯಪ್ಪನಹಳ್ಳಿ, ಬಿಂಡಹಳ್ಳಿ, ಬನ್ನಂಗಾಡಿ, ಹೊಸಕನ್ನಂಬಾಡಿ, ಬಸ್ತಿಹಳ್ಳಿ, ಕಟ್ಟೇರಿ, ಅರಳಕುಪ್ಪೆ, ಹರವು, ಎಲೆಕೆರೆ, ಹಾರೋಹಳ್ಳಿ, ಪಾಂಡವಪುರ ಪಟ್ಟಣ, ಚಿಕ್ಕಾಡ, ಚಿಕ್ಕಬ್ಯಾಡರಹಳ್ಳಿ, ತಿಮ್ಮನಕೊಪ್ಪಲು ಮುಖಾಂತರ ದೊಡ್ಡಬ್ಯಾಡರಹಳ್ಳಿ ಗ್ರಾಮದ ಸರ್ವೆ ನಂ. ಎಡಭಾಗ-42 ಮತ್ತು ಬಲಭಾಗ-40ರ ಸರಪಳಿ: 59.40 ಕಿ.ಮೀ. ರಲ್ಲಿ ಅಂತ್ಯಗೊಂಡು ತದನಂತರ ಮಂಡ್ಯ ಜಿಲ್ಲೆ ಮಂಡ್ಯ ತಾಲ್ಲೂಕಿನಲ್ಲಿ ಮುಂದುವರಿಯುತ್ತದೆ.

ಓವರ್ ಲ್ಯಾಪ್: 1) ಕಿ.ಮೀ 37.21 ರಿಂದ ಕಿ.ಮೀ 37.88 ರವರೆಗೆ , ರಾಜ್ಯ ಹೆದ್ದಾರಿ 212 ರ ಮೇಲೆ  
2) ಕಿ.ಮೀ 48.76 ರಿಂದ ಕಿ.ಮೀ 49.10 ರವರೆಗೆ , ರಾಷ್ಟ್ರೀಯ ಹೆದ್ದಾರಿ 150ಎರ ಮೇಲೆ

ಮಂಡ್ಯ ವಿಭಾಗ

ಮಂಡ್ಯ ತಾಲ್ಲೂಕು

ಮಂಡ್ಯ ಜಿಲ್ಲೆ ಮಂಡ್ಯ ತಾಲ್ಲೂಕಿನ ನೊಡಕೊಪ್ಪಲು ಗ್ರಾಮದ ಸರ್ವೆ ನಂ.127 ಎಡಭಾಗ ಹಾಗೂ ಸರ್ವೆ ನಂ.129 ಬಲಭಾಗದ ಸರಪಳಿ 59.40 ಕಿ.ಮೀ. ರಿಂದ ಪ್ರಾರಂಭಗೊಂಡು ರಾಗಿಮುದ್ದನಹಳ್ಳಿ, ಮಂಡ್ಯತೌನ್, ಕ್ಯಾತುಂಗರೆ, ಬೇವಿನಹಳ್ಳಿ, ಕೊತ್ತತ್ತಿ, ಮೊತ್ತಹಳ್ಳಿ ಮುಖಾಂತರ ಲಾಲನಕೆರೆ ಗ್ರಾಮದ ಎಡಭಾಗದ ಸರ್ವೆ ನಂ.100.00 ಬಲಭಾಗದ ಸರ್ವೆ ನಂ.179ರ ಸರಪಳಿ 85.47 ಕಿ.ಮೀ. ರಲ್ಲಿ ಅಂತ್ಯಗೊಂಡು ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಮುಂದುವರಿಯುತ್ತದೆ.

ಓವರ್ ಲ್ಯಾಪ್: ಕಿ.ಮೀ 62.16 ರಿಂದ ಕಿ.ಮೀ 74.37 ರವರೆಗೆ, ರಾಷ್ಟ್ರೀಯ ಹೆದ್ದಾರಿ 275 ರ ಮೇಲೆ

ಮಂಡ್ಯ ವಿಭಾಗ

ಶ್ರೀರಂಗಪಟ್ಟಣ ತಾಲ್ಲೂಕು

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಗಾಮನಹಳ್ಳಿ ಗ್ರಾಮದ ಬಲಗಡೆ ಸರ್ವೆ ನಂ.619 ಮತ್ತು ಎಡಗಡೆ ಸರ್ವೆ ನಂ.623 ರ ಸರಪಳಿ 85.47 ಕಿ.ಮೀ. ರಿಂದ ಪ್ರಾರಂಭಗೊಂಡು ಗಾಮನಹಳ್ಳಿ ಸಂತೆಮಾಳ, ಗಾಮನಹಳ್ಳಿ ಎ.ಕೆ.ಕಾಲೋನಿ, ಮಾರಸಿಂಗನಹಳ್ಳಿ ಮುಖಾಂತರ (ಆದೇಗ್ರಾಮದ) ಗಾಮನಹಳ್ಳಿ ಎಡಗಡೆ ಸರ್ವೆ ನಂ.279 ಮತ್ತು ಬಲಗಡೆ ಸರ್ವೆ ನಂ.455 ರ ಸರಪಳಿ: 89.95 ಕಿ.ಮೀ. ರಲ್ಲಿ ಅಂತ್ಯಗೊಂಡು ತದನಂತರ ಮೈಸೂರು ಜಿಲ್ಲೆ, ಟಿ. ನರಸೀಪುರ ತಾಲ್ಲೂಕಿನಲ್ಲಿ ಮುಂದುವರಿಯುತ್ತದೆ.

ಮೈಸೂರು ವಿಭಾಗ

ತಿರುಮಕೂಡಲು ನರಸೀಪುರ (ಟಿ. ನರಸೀಪುರ) ತಾಲ್ಲೂಕು

ಈ ರಾಜ್ಯ ಹೆದ್ದಾರಿಯು ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ಯಾಚೇನಹಳ್ಳಿ ಗ್ರಾಮದ ಬಲಭಾಗ ಸರ್ವೆ ನಂ. 148/1 ಎಡಭಾಗ ಸರ್ವೆ ನಂ.117/1ರ ಸರಪಳಿ 89.95 ಕಿ.ಮೀ.ರಿಂದ ಪ್ರಾರಂಭಗೊಂಡು ತುರಗನೂರು, ಬಾಣಗವಾಡಿಗೇಟ್, ದಾಸೇಗೌಡನಕೊಪ್ಪಲು, ಮುಖಾಂತರ ಚಾಮನಹಳ್ಳಿ ಗ್ರಾಮದ ಬಲಭಾಗ ಸರ್ವೆ ನಂ. 49/1 ಹಾಗೂ ಎಡಭಾಗ ಸರ್ವೆ ನಂ. 50/1 ರ ಸರಪಳಿ 98.59 ಕಿ.ಮೀ. ರಲ್ಲಿ ರಾಜ್ಯ ಹೆದ್ದಾರಿ -33 ರಲ್ಲಿ ಅಂತ್ಯಗೊಳ್ಳುತ್ತದೆ.

ರಾಜ್ಯ ಹೆದ್ದಾರಿ ಒಟ್ಟು ಉದ್ದ: 98.59 ಕಿ.ಮೀ

ಒಟ್ಟು ಓವರ್ ಲ್ಯಾಪ್ ಉದ್ದ: 13.22 ಕಿ.ಮೀ

ವಾಸ್ತವಿಕ ರಾಜ್ಯ ಹೆದ್ದಾರಿ, 285 ರಸ್ತೆಯ ಒಟ್ಟು ಉದ್ದ: 85.37 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ  
ಸಹಿ/-  
(ಶಾಂತಕುಮಾರ .ಕೆ)  
ಸರ್ಕಾರದ ಅಪರ ಕಾರ್ಯದರ್ಶಿ  
ಲೋಕೋಪಯೋಗಿ ಇಲಾಖೆ

PR-1458

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/130 ಇಎಪಿ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ, 44) ಪ್ರಕರಣ, 3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-286 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-286	ಮಹಾಲಿಂಗಪುರ ದಿಂದ ಬೆಟಗೆರಿ (ರಾಜ್ಯ ಹೆದ್ದಾರಿ-54) ಯವರೆಗೆ ಸಂಪರ್ಕಿಸುವ ರಸ್ತೆ. ಮಾರ್ಗ ಸಂಗಾನಟ್ಟಿ, ಮಧಬಾವಿ, ಖಾನಟ್ಟಿ, ಶಿವಾಪೂರ, ಮೂಡಲಗಿ, ಪಟಗುಂದಿ, ಸುಣಧೋಳಿ, ತಿಗಡಿ, ತೋಕ್ಕಟ್ಟಿ, ಖಂಡ್ರಟ್ಟಿ, ಕಪರಟ್ಟಿ.
ಬಾಗಲಕೋಟೆ ವಿಭಾಗ	ರಬಕವಿ-ಬನಹಟ್ಟಿ ತಾಲ್ಲೂಕು
	ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಪಟ್ಟಣದ ಸರ್ವೆ ನಂ. 94 (ಬಲಕ್ಕೆ) ಮತ್ತು 19 (ಎಡಕ್ಕೆ) ಕಿ.ಮೀ. 0.00 ರಿಂದ ಪ್ರಾರಂಭವಾಗಿ ರಬಕವಿ-ಬನಹಟ್ಟಿ ತಾಲ್ಲೂಕಿನ ಮಧಬಾವಿ ಗ್ರಾಮದ ಸರ್ವೆ ನಂ. 50 (ಎಡಕ್ಕೆ) ಮತ್ತು 51 (ಬಲಕ್ಕೆ) ಕಿ.ಮೀ. 7.74 ರಲ್ಲಿ ಮುಕ್ತಾಯಗೊಂಡು ಮೂಡಲಗಿ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.
ಚಿಕ್ಕೋಡಿ ವಿಭಾಗ	ಮೂಡಲಗಿ ತಾಲ್ಲೂಕು
	ಬೆಳಗಾವಿ ಜಿಲ್ಲೆ ಮೂಡಲಗಿ ತಾಲ್ಲೂಕಿನ ಖಾನಟ್ಟಿಗ್ರಾಮದ ಸರ್ವೆ ನಂ. 84 (ಎಡಕ್ಕೆ) 84 (ಬಲಕ್ಕೆ) ಕಿ.ಮೀ. 7.74 ರಿಂದ ಪ್ರಾರಂಭವಾಗಿ ಶಿವಾಪೂರ ಹೆಚ್, ಮೂಡಲಗಿ, ಪಟಗುಂದಿ, ಸುಣಧೋಳಿ, ತಿಗಡಿ ಹತ್ತಿರ ತಾಲ್ಲೂಕು ಗಡಿಯಲ್ಲಿ ಸರ್ವೆ ನಂ. 151 (ಎಡಕ್ಕೆ) 152 (ಬಲಕ್ಕೆ) ಕಿ.ಮೀ. 32.75 ರಲ್ಲಿ ಮುಕ್ತಾಯಗೊಂಡು ಗೋಕಾಕ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ. ಓವರ್ ಲ್ಯಾಪ್: ಕಿ.ಮೀ. 27.43 ರಿಂದ ಕಿ.ಮೀ. 28.13ಕಿ.ಮೀ. ವರೆಗೆ ರಾಜ್ಯ ಹೆದ್ದಾರಿ 44 ರ ಮೇಲೆ
ಚಿಕ್ಕೋಡಿ ವಿಭಾಗ	ಗೋಕಾಕ ತಾಲ್ಲೂಕು
	ಗೋಕಾಕ ತಾಲ್ಲೂಕಿನ ಖಂಡ್ರಟ್ಟಿ ಗ್ರಾಮದ ಸರ್ವೆ ನಂ. 2 (ಎಡಕ್ಕೆ) 60 (ಬಲಕ್ಕೆ) ಕಿ.ಮೀ 32.75ರಲ್ಲಿ ಪ್ರಾರಂಭವಾಗಿ ಕಪರಟ್ಟಿ ನಿಂಗಾಪೂರ ಬೆಟಗೆರಿಗ್ರಾಮದ ಸರ್ವೆ ನಂ. 175 (ಎಡಕ್ಕೆ) 253 (ಬಲಕ್ಕೆ) ಕಿ.ಮೀ. 41.17 ರಲ್ಲಿ ಮುಕ್ತಾಯವಾಗುತ್ತದೆ. ಓವರ್ ಲ್ಯಾಪ್: ಕಿ.ಮೀ. 35.75 ರಿಂದ ಕಿ.ಮೀ. 35.85 ವರೆಗೆ ರಾಜ್ಯ ಹೆದ್ದಾರಿ 134 ರ ಮೇಲೆ

ರಾಜ್ಯ ಹೆದ್ದಾರಿ ಒಟ್ಟು ಉದ್ದ: 41.17 ಕಿ.ಮೀ  
 ಒಟ್ಟು ಓವರ್ ಲ್ಯಾಪ್ ಉದ್ದ: 0.80 ಕಿ.ಮೀ  
 ವಾಸ್ತವಿಕ ರಾಜ್ಯ ಹೆದ್ದಾರಿ-286 ರಸ್ತೆಯ ಒಟ್ಟು ಉದ್ದ: 40.37ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
 ಮತ್ತು ಅವರ ಹೆಸರಿನಲ್ಲಿ  
 ಸಹಿ/-  
 (ಶಾಂತಕುಮಾರ .ಕೆ)  
 ಸರ್ಕಾರದ ಅಪರ ಕಾರ್ಯದರ್ಶಿ  
 ಲೋಕೋಪಯೋಗಿ ಇಲಾಖೆ

PR-1459

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/131 ಇಎಪಿ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ, 44) ಪ್ರಕರಣ, 3 ರಂತೆ ಕರ್ನಾಟಕ ಸರ್ಕಾರವು  
 ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-287 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ

ಹೆದ್ದಾರಿಯ ವಿವರ

ರಾಜ್ಯ ಹೆದ್ದಾರಿ-287

ಕೊಪ್ಪ (ರಾಷ್ಟ್ರೀಯ ಹೆದ್ದಾರಿ-275) ದಿಂದ ಚಿಕ್ಕಹನಸೋಗೆ (ರಾಜ್ಯ ಹೆದ್ದಾರಿ-86) ನ್ನು ಸಂಪರ್ಕಿಸುವ  
 ರಸ್ತೆ, ಮಾರ್ಗ ಆವರ್ತಿ, ಮುತ್ತಿನಮುಳ್ಳಸೋಗೆ, ಸೂಳೇಕೋಟೆ, ಹೊನ್ನಪುರ, ಕಣಗಾಲು,  
 ಹಲಗನಹಳ್ಳಿ (ರಾಜ್ಯ ಹೆದ್ದಾರಿ-21), ಕವಲನಹಳ್ಳಿ, ಚನ್ನಂಗರೆ.

ಹುಣಸೂರು ವಿಶೇಷ  
ವಿಭಾಗ

ಪಿರಿಯಾಪಟ್ಟಣ ತಾಲ್ಲೂಕು

ಈ ರಾಜ್ಯ ಹೆದ್ದಾರಿಯು ಮೈಸೂರು ಜಿಲ್ಲೆ, ಹುಣಸೂರು ವಿಶೇಷ ವಿಭಾಗ ಪಿರಿಯಾಪಟ್ಟಣ  
 ತಾಲ್ಲೂಕಿನ ಕೊಪ್ಪ ಗ್ರಾಮದ ಎಡ ಭಾಗದ ಸರ್ವೆ ನಂಬರ್ 42, ಬಲಭಾಗದ ಸರ್ವೆ ನಂಬರ್ 43  
 ರ ಸ: 0.00 ಕಿ.ಮೀ. ರಿಂದ ಪ್ರಾರಂಭಗೊಂಡು ಆವರ್ತಿ, ಮುತ್ತಿನಮುಳ್ಳಸೋಗೆ, ದೊಡ್ಡಕಮರವಳ್ಳಿ,  
 ಸೂಳೇಕೋಟೆ, ಶ್ಯಾನಭೋಗನಹಳ್ಳಿ, ಹೊನ್ನಪುರ, ಚಾಮರಯ್ಯನಕೋಟೆ, ಕಣಗಾಲು, ರಾಜನ  
 ಬಿಳಗುಲಿ ಮುಖಾಂತರ ಹಲಗನಹಳ್ಳಿ ಗ್ರಾಮದ ಸರ್ವೆ ನಂ.31 ರ ಸ. 29.70 ಕಿ.ಮೀ. ರಲ್ಲಿ  
 ಅಂತ್ಯಗೊಂಡು ತದನಂತರ ಹಾಸನ ಜಿಲ್ಲೆ, ಹಾಸನ ವಿಶೇಷ ವಿಭಾಗ ಅರಕಲಗೂಡು ತಾಲ್ಲೂಕಿನಲ್ಲಿ  
 ಮುಂದುವರೆಯುತ್ತದೆ.

ಓವರ್ ಲ್ಯಾಪ್: ಕಿ.ಮೀ 28.98 ರಿಂದ ಕಿ.ಮೀ 29.12 ರವರೆಗೆ, ರಾಷ್ಟ್ರೀಯ ಹೆದ್ದಾರಿ 21 ರ ಮೇಲೆ

ಹಾಸನ ವಿಭಾಗ

ಅರಕಲಗೂಡು ತಾಲ್ಲೂಕು

ಈ ರಾಜ್ಯ ಹೆದ್ದಾರಿಯು ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕಿನ ಕುಟುಕಮರಾಠಿ ಗ್ರಾಮದ ಸರ್ವೆ  
 ನಂ.1 ರ ಸ. 29.70 ಕಿ.ಮೀ.ರಿಂದ ಪ್ರಾರಂಭಗೊಂಡು ಅದೇಗ್ರಾಮದ ಸರ್ವೆ ನಂ.1ರ ಸ. 31.55ರ  
 ಕಿ.ಮೀ. ರಲ್ಲಿ ಅಂತ್ಯಗೊಂಡು ತದನಂತರ ಮೈಸೂರು ಜಿಲ್ಲೆ, ಹುಣಸೂರು ವಿಶೇಷ ವಿಭಾಗ,  
 ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

ಸೂಚನೆ: ಕಿ.ಮೀ 29.70 ರಿಂದ ಕಿ.ಮೀ 31.55 ರವರೆಗೆ ಪಿರಿಯಾಪಟ್ಟಣ ಉಪವಿಭಾಗದಿಂದ  
 ನಿರ್ವಹಿಸಲಾಗುತ್ತಿದೆ.

ಹುಣಸೂರು ವಿಶೇಷ ವಿಭಾಗ	ಪಿರಿಯಾಪಟ್ಟಣ ತಾಲ್ಲೂಕು
<p>ಈ ರಾಜ್ಯ ಹೆದ್ದಾರಿಯು ಮೈಸೂರು ಜಿಲ್ಲೆ, ಹುಣಸೂರು ವಿಶೇಷ ವಿಭಾಗ ಪಿರಿಯಾಪಟ್ಟಣ ತಾಲ್ಲೂಕಿನ ಕವಲನಹಳ್ಳಿ ಗ್ರಾಮದ ಸರ್ವೆ ನಂ.71 ರ ಸ. 31.55 ಕಿ.ಮೀ. ರಿಂದ ಪ್ರಾರಂಭಗೊಂಡು ಅದೇಗ್ರಾಮದ ಸರ್ವೆ ನಂ.26 ರ ಸ. 33.51ರ ಕಿ.ಮೀ. ರಲ್ಲಿ ಅಂತ್ಯಗೊಂಡು ತದನಂತರ ಮೈಸೂರು ಜಿಲ್ಲೆ, ಹುಣಸೂರು ವಿಶೇಷ ವಿಭಾಗ, ಕೆ.ಆರ್.ನಗರ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.</p>	
ಹುಣಸೂರು ವಿಶೇಷ ವಿಭಾಗ	ಕೆ.ಆರ್.ನಗರ ತಾಲ್ಲೂಕು
<p>ಈ ರಾಜ್ಯ ಹೆದ್ದಾರಿಯು ಮೈಸೂರು ಜಿಲ್ಲೆ, ಹುಣಸೂರು ವಿಶೇಷ ವಿಭಾಗ ಕೆ.ಆರ್.ನಗರ ತಾಲ್ಲೂಕಿನ ಎರೆಮುನುಗನಹಳ್ಳಿ ಗ್ರಾಮದ ಸರ್ವೆ ನಂ.54 ರ ಸ. 33.51 ಕಿ.ಮೀ. ರಿಂದ ಪ್ರಾರಂಭಗೊಂಡು ಚನ್ನಂಗೇರಿ ಮುಖಾಂತರ ಚಿಕ್ಕ ಹನಸೋಗೆ ಗ್ರಾಮದ ಸರ್ವೆ ನಂ.32.00 ರ ಸ. 40.39 ಕಿ.ಮೀ. ರಲ್ಲಿ ಅಂತ್ಯಗೊಳ್ಳುತ್ತದೆ.</p> <p>ರಾಜ್ಯ ಹೆದ್ದಾರಿ ಒಟ್ಟು ಉದ್ದ: 40.39 ಕಿ.ಮೀ ಒಟ್ಟು ಓವರ್ ಲ್ಯಾಪ್ ಉದ್ದ: 0.14 ಕಿ.ಮೀ ವಾಸ್ತವಿಕ ರಾಜ್ಯ ಹೆದ್ದಾರಿ-287 ರಸ್ತೆಯ ಒಟ್ಟು ಉದ್ದ: 40.25 ಕಿ.ಮೀ ಇರುವುದು</p>	

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ  
ಸಹಿ/-  
(ಶಾಂತಕುಮಾರ .ಕೆ)  
ಸರ್ಕಾರದ ಅಪರ ಕಾರ್ಯದರ್ಶಿ  
ಲೋಕೋಪಯೋಗಿ ಇಲಾಖೆ

PR-1460

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/132 ಇಎಪಿ 2022, ಬೆಂಗಳೂರು ದಿನಾಂಕ: 06-11-2023  
ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕಕಾಯ್ದೆ ಸಂಖ್ಯೆ, 44) ಪ್ರಕರಣ, 3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-288 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-288	ಮನ್ನಿಕೇರಿ ಯಿಂದ ಮುನವಳ್ಳಿ ಯವರೆಗೆ ಸಂಪರ್ಕಿಸುವ ರಸ್ತೆ. ಮಾರ್ಗ ಮುಗಿಹಾಳ, ಸತ್ತಿಗೇರಿ, ತೋರಣಗಟ್ಟಿ, ಸೋಪ್ಪಾಲ
ಚಿಕ್ಕೋಡಿ ವಿಭಾಗ	ಗೋಕಾಕ ತಾಲ್ಲೂಕು
<p>ಈ ರಾಜ್ಯ ಹೆದ್ದಾರಿಯು ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ಮನ್ನಿಕೇರಿ ಗ್ರಾಮದ ಸರ್ವೆ ನಂ. 148 (ಎಡಕ್ಕೆ) 157 (ಬಲಕ್ಕೆ) ಕಿ.ಮೀ. 0.00 ರಿಂದ ಪ್ರಾರಂಭವಾಗಿ ಮನ್ನಿಕೇರಿಗ್ರಾಮದ ಹದ್ದಿಯಲ್ಲಿ ಸರ್ವೆ ನಂ. 54/1 (ಎಡಕ್ಕೆ) 53 (ಬಲಕ್ಕೆ) ಕಿ.ಮೀ. 1.57 ರಲ್ಲಿ ಅಂತ್ಯಗೊಂಡು ಯರಗಟ್ಟಿ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.</p>	
ಬೆಳಗಾವಿ ವಿಭಾಗ	ಯರಗಟ್ಟಿ ತಾಲ್ಲೂಕು
<p>ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲ್ಲೂಕಿನ ಮೆಳ್ಳಿಕೇರಿ ಗ್ರಾಮದ ಸರ್ವೆ ನಂ. 1 (ಎಡಕ್ಕೆ), 128/2 (ಬಲಕ್ಕೆ) ಕಿ.ಮೀ. 1.57ರಿಂದ ಪ್ರಾರಂಭವಾಗಿ ಕಿ.ಮೀ. 26.81 ರಲ್ಲಿ ಅಂತ್ಯಗೊಂಡು ರಾಮದುರ್ಗ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.</p>	

ಓವರ್ ಲ್ಯಾಪ್: ಕಿ.ಮೀ 16.32 ರಿಂದ ಕಿ.ಮೀ 16.79 ವರೆಗೆ ರಾಜ್ಯ ಹೆದ್ದಾರಿ 55 ರ ಮೇಲೆ	
ಬೆಳಗಾವಿ ವಿಭಾಗ	ರಾಮದುರ್ಗ ತಾಲ್ಲೂಕು
ಓವರ್ ಲ್ಯಾಪ್: ಕಿ.ಮೀ 26.81 ರಿಂದ ಕಿ.ಮೀ 26.89 ವರೆಗೆ ರಾಜ್ಯ ಹೆದ್ದಾರಿ 138ರ ಮೇಲೆ	
ಬೆಳಗಾವಿ ವಿಭಾಗ	ಯರಗಟ್ಟಿ ತಾಲ್ಲೂಕು
ಓವರ್ ಲ್ಯಾಪ್: ಕಿ.ಮೀ 26.89 ರಿಂದ ಕಿ.ಮೀ 27.08 ವರೆಗೆ ರಾಜ್ಯ ಹೆದ್ದಾರಿ 138 ರ ಮೇಲೆ	
ಬೆಳಗಾವಿ ವಿಭಾಗ	ರಾಮದುರ್ಗ ತಾಲ್ಲೂಕು
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನಲ್ಲಿ ಕಿ. ಮೀ. 27.08 ರಿಂದ ಪ್ರಾರಂಭವಾಗಿ ಕಿ. ಮೀ. 28.28 ರ ಸರಪಳಿಯು ಅಂತ್ಯಗೊಂಡು ಯರಗಟ್ಟಿ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.	
ಬೆಳಗಾವಿ ವಿಭಾಗ	ಯರಗಟ್ಟಿ ತಾಲ್ಲೂಕು
ಬೆಳಗಾವಿ ಜಿಲ್ಲೆಯ ರಗಟ್ಟಿ ತಾಲ್ಲೂಕಿನಲ್ಲಿ ಕಿ. ಮೀ. 28.28 ರಿಂದ ಪ್ರಾರಂಭವಾಗಿ ಕಿ. ಮೀ. 30.83 ರ ಸರಪಳಿಯು ಅಂತ್ಯಗೊಂಡು ರಾಮದುರ್ಗ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.	
ಬೆಳಗಾವಿ ವಿಭಾಗ	ರಾಮದುರ್ಗ ತಾಲ್ಲೂಕು
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನಲ್ಲಿ ಕಿ. ಮೀ. 30.83 ರಿಂದ ಪ್ರಾರಂಭವಾಗಿ ಕಿ. ಮೀ. 31.48 ರ ಸರಪಳಿಯು ಅಂತ್ಯಗೊಂಡು ಸವದತ್ತಿ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.	
ಬೆಳಗಾವಿ ವಿಭಾಗ	ಸವದತ್ತಿ ತಾಲ್ಲೂಕು
ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನಲ್ಲಿ ಕಿ. ಮೀ. 31.48 ರಿಂದ ಪ್ರಾರಂಭವಾಗಿ ತೆಗ್ಗಿಹಾಳ ಗ್ರಾಮಗಳಲ್ಲಿ ಹಾಯ್ದು ಮುನವಳ್ಳಿ ಗ್ರಾಮದ ಸರ್ವೆ ನಂ. 142 (ಎಡಕ್ಕೆ) ಕಿ.ಮೀ. 37.90 ಕ್ಕೆ ಮುಕ್ತಾಯಗೊಳ್ಳುತ್ತದೆ.	
ರಾಜ್ಯ ಹೆದ್ದಾರಿ ಒಟ್ಟು ಉದ್ದ: 37.90 ಕಿ.ಮೀ ಒಟ್ಟು ಓವರ್ ಲ್ಯಾಪ್ ಉದ್ದ: 0.74 ಕಿ.ಮೀ ವಾಸ್ತವಿಕ ರಾಜ್ಯ ಹೆದ್ದಾರಿ-288 ರಸ್ತೆಯ ಒಟ್ಟು ಉದ್ದ: 37.16 ಕಿ.ಮೀ ಇರುವುದು	

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ  
ಸಹಿ/-  
(ಶಾಂತಕುಮಾರ .ಕೆ)  
ಸರ್ಕಾರದ ಅಪರ ಕಾರ್ಯದರ್ಶಿ  
ಲೋಕೋಪಯೋಗಿ ಇಲಾಖೆ

PR-1461

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/133 ಇಎಪಿ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ, 44) ಪ್ರಕರಣ, 3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-289 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-289	ಹಾಡ್ಯ (ರಾಜ್ಯ ಹೆದ್ದಾರಿ-86) ರಿಂದ ಆವರ್ತಿ (ರಾಜ್ಯ ಹೆದ್ದಾರಿ-287) ನ್ನು ಸಂಪರ್ಕಿಸುವ ರಸ್ತೆ, ಮಾರ್ಗ ಕಿತ್ತೂರು, ಅತ್ತಿಗೋಡು, ಬೆಟ್ಟದಪುರ (ರಾಜ್ಯ ಹೆದ್ದಾರಿ-21), ಚಿಕ್ಕನೇರಳೆ.

ಹುಣಸೂರು ವಿಶೇಷ  
ವಿಭಾಗ

ಕೆ.ಆರ್.ನಗರ ತಾಲ್ಲೂಕು

ಈ ರಾಜ್ಯ ಹೆದ್ದಾರಿಯು ಮೈಸೂರು ಜಿಲ್ಲೆ, ಹುಣಸೂರು ವಿಶೇಷ ವಿಭಾಗ ಕೆ.ಆರ್.ನಗರ ತಾಲ್ಲೂಕಿನ ಹಾಡ್ಯಗ್ರಾಮದ ಸರ್ವೆ ನಂಬರ್ 66 ರ ಸ: 0.00 ಕಿ.ಮೀ. ರಿಂದ ಪ್ರಾರಂಭಗೊಂಡು ಅದೇ ಗ್ರಾಮದ ಅದೇ ಸರ್ವೆ ನಂಬರ್‌ರಲ್ಲಿ ಸ: 0.20 ಕಿ.ಮೀ. ರಲ್ಲಿ ಅಂತ್ಯಗೊಂಡು ತದನಂತರ ಮೈಸೂರು ಜಿಲ್ಲೆ, ಹುಣಸೂರು ವಿಶೇಷ ವಿಭಾಗ, ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

ಹುಣಸೂರು ವಿಶೇಷ  
ವಿಭಾಗ

ಪಿರಿಯಾಪಟ್ಟಣ ತಾಲ್ಲೂಕು

ಈ ರಾಜ್ಯ ಹೆದ್ದಾರಿಯು ಮೈಸೂರು ಜಿಲ್ಲೆ, ಹುಣಸೂರು ವಿಶೇಷ ವಿಭಾಗ ಪಿರಿಯಾಪಟ್ಟಣ ತಾಲ್ಲೂಕಿನ ಕಿತ್ತೂರು ಗ್ರಾಮದ ಸರ್ವೆ ನಂ.66 ರ ಸ. 0.20 ಕಿ.ಮೀ. ರಿಂದ ಪ್ರಾರಂಭಗೊಂಡು ಮೇಲೂರು, ತಂದೆಗುಡಿ ಕೊಪ್ಪಲು ಅತ್ತಿಗೋಡು, ನಾಗನಹಳ್ಳಿ, ಬೆಟ್ಟದಪುರ, ರಾಗಿಆಲದಮರ, ಹಸುವಿನಕಾವಲು, ಚಿಕ್ಕ ನೇರಳೆ, ಸಂತೆ ಮಾಳ, ಆನಂದಗೆರೆ, ಚನ್ನಕಲ್ಲು, ಬೆಣಗಾಲು ಮುಖಾಂತರ ಆವರ್ತಿ ಗ್ರಾಮದ ಸರ್ವೆ ನಂ 43 ರ ಸ. 30.31 ಕಿ.ಮೀ. ರಲ್ಲಿ ಅಂತ್ಯಗೊಳ್ಳುತ್ತದೆ.

ರಾಜ್ಯ ಹೆದ್ದಾರಿ ಒಟ್ಟು ಉದ್ದ: 30.31 ಕಿ.ಮೀ

ಒಟ್ಟು ಓವರ್ ಲ್ಯಾಪ್ ಉದ್ದ: 0.00 ಕಿ.ಮೀ

ವಾಸ್ತವಿಕ ರಾಜ್ಯ ಹೆದ್ದಾರಿ-289 ರಸ್ತೆಯ ಒಟ್ಟು ಉದ್ದ: 30.31 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

PR-1462

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/134 ಇಎಪಿ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ, 44) ಪ್ರಕರಣ, 3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-290 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ

ಹೆದ್ದಾರಿಯ ವಿವರ

ರಾಜ್ಯ ಹೆದ್ದಾರಿ-290

ಅರಳಿಹಟ್ಟಿ (ಕರ್ನಾಟಕ/ಮಹಾರಾಷ್ಟ್ರ ರಾಜ್ಯದ ಗಡಿ) ಯಿಂದ ಎಲ್ಲಪ್ಪರಟ್ಟಿ ಬಂಗಲೆ (ರಾಜ್ಯ ಹೆದ್ದಾರಿ-53) ಯವರೆಗೆ ಸಂಪರ್ಕಿಸುವ ರಸ್ತೆ. ಮಾರ್ಗ ಜಕಾರಟ್ಟಿ, ಮದಬಾವಿ, ಸಿದ್ದವಾಡಿ, ಕೌಲಗುಡ್ಡ, ಮೊಲೆ, ಐನಾಪುರ, ಕೃಷ್ಣಾ ಕಿತ್ತೂರು, ಖೇಮಲಾಪುರ ವಾಸ್ತಿ, ಖೇಮಲಾಪುರ

ಚಿಕ್ಕೋಡಿ ವಿಭಾಗ

ಅಥಣಿ ತಾಲ್ಲೂಕು

ಈ ರಾಜ್ಯ ಹೆದ್ದಾರಿಯು ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಅರಳಿಹಟ್ಟಿ ಗ್ರಾಮದ ರಾಜ್ಯ ಗಡಿ ಸರ್ವೆ ನಂ.96 (ಬಲಕ್ಕೆ) ಹಾಗೂ ಸರ್ವೆ ನಂ.90 (ಎಡಕ್ಕೆ) ಕಿ.ಮೀ. 0.00 ರಲ್ಲಿ ಪ್ರಾರಂಭವಾಗಿ ಅರಳಿಹಟ್ಟಿ ಜಕಾರಟ್ಟಿ, ಮದಬಾವಿ ಗ್ರಾಮಗಳ ಮುಖಾಂತರ ಹಾಯ್ದು ಸಿದ್ದವಾಡಿ ಗ್ರಾಮ ಹದ್ದಿನ ಸರ್ವೆ ನಂ.53/1 ಎಡಕ್ಕೆ ಹಾಗೂ 405 ಬಲಕ್ಕೆ ಕಿ.ಮೀ. 15.31 ರಲ್ಲಿ ಅಂತ್ಯಗೊಂಡು ಕಾಗವಾಡ ತಾಲ್ಲೂಕನ್ನು ಪ್ರವೇಶಿಸುತ್ತದೆ.

<b>ಓವರ್ ಲ್ಯಾಪ್: ಕಿ.ಮೀ 9.71ರಿಂದಕಿ.ಮೀ 10.11 ವರೆಗೆ ರಾಜ್ಯ ಹೆದ್ದಾರಿ 175ರ ಮೇಲೆ</b>	
<b>ಚಿಕ್ಕೋಡಿ ವಿಭಾಗ</b>	<b>ಕಾಗವಾಡ ತಾಲ್ಲೂಕು</b>
<p>ಬೆಳಗಾವಿ ಜಿಲ್ಲೆ ಕಾಗವಾಡ ತಾಲ್ಲೂಕಿನ ಕೌಲಗುಡ್ಡ ಗ್ರಾಮದ ಸರ್ವೆ ನಂ. 6 (ಎಡಕ್ಕೆ) ಹಾಗೂ ಸರ್ವೆ ನಂ.28(ಬಲಕ್ಕೆ) ಕಿ.ಮೀ. 15.31ರಲ್ಲಿ ಪ್ರಾರಂಭವಾಗಿ ಕೃಷ್ಣಾ ಕಿತ್ತೂರ ಗ್ರಾಮದ ತಾಲೂಕಾ ಗಡಿ ವರೆಗೆ ಕಿ.ಮೀ. 36.15 ರಲ್ಲಿ ಕೃಷ್ಣಾ ನದಿಗೆ ಅಂತ್ಯಗೊಂಡು ರಾಯಬಾಗ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ. ಓವರ್ ಲ್ಯಾಪ್: 1)ಕಿ.ಮೀ 16.87 ರಿಂದ ಕಿ.ಮೀ 17.11 ರವರೆಗೆ ರಾಷ್ಟ್ರೀಯ ಹೆದ್ದಾರಿ 548ಬಿ ರ ಮೇಲೆ 2)ಕಿ.ಮೀ 27.29 ರಿಂದ ಕಿ.ಮೀ 27.50 ರವರೆಗೆ ರಾಜ್ಯ ಹೆದ್ದಾರಿ 72ರ ಮೇಲೆ</p>	
<b>ಚಿಕ್ಕೋಡಿ ವಿಭಾಗ</b>	<b>ರಾಯಬಾಗ ತಾಲ್ಲೂಕು</b>
<p>ಬೆಳಗಾವಿ ಜಿಲ್ಲೆ ರಾಯಬಾಗ ತಾಲ್ಲೂಕಿನ ಬೇಮಲಾಪೂರ ಗ್ರಾಮದ ಸರ್ವೆ ನಂ. xx-old-1 (ಬಲಕ್ಕೆ) xx-old-2 (ಎಡಕ್ಕೆ) ಸರಹದ್ದು ಪ್ರಾರಂಭವಾಗಿ ಕಿ.ಮೀ. 36.15 ರಲ್ಲಿ ಪ್ರಾರಂಭವಾಗಿ ಯಲ್ಲಾರಟ್ಟಿಗ್ರಾಮದ ಸರ್ವೆ ನಂ:75 (ಎಡಕ್ಕೆ) 75 (ಬಲಕ್ಕೆ) ರಾಯಬಾಗ ತಾಲ್ಲೂಕಿನ ಯಲ್ಲಾರಟ್ಟಿಯಲ್ಲಿ ಕಿ.ಮೀ 42.06 ರಲ್ಲಿ ಅಂತ್ಯಗೊಳ್ಳುತ್ತದೆ.</p> <p>ರಾಜ್ಯ ಹೆದ್ದಾರಿ ಒಟ್ಟು ಉದ್ದ: 42.06 ಕಿ.ಮೀ ಒಟ್ಟುಓವರ್ ಲ್ಯಾಪ್ ಉದ್ದ: 0.85 ಕಿ.ಮೀ ವಾಸ್ತವಿಕ ರಾಜ್ಯ ಹೆದ್ದಾರಿ-290 ರಸ್ತೆಯ ಒಟ್ಟು ಉದ್ದ: 41.21 ಕಿ.ಮೀ ಇರುವುದು</p>	

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ  
ಸಹಿ/-  
(ಶಾಂತಕುಮಾರ .ಕೆ)  
ಸರ್ಕಾರದ ಅಪರ ಕಾರ್ಯದರ್ಶಿ  
ಲೋಕೋಪಯೋಗಿ ಇಲಾಖೆ

PR-1463

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/135 ಇಎಪಿ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ, 44) ಪ್ರಕರಣ, 3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-291 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-291	ಕೆ.ಆರ್.ನಗರ ದಿಂದ ಬೆಟ್ಟದಪುರ (ರಾಜ್ಯ ಹೆದ್ದಾರಿ-21) ನ್ನು ಸಂಪರ್ಕಿಸುವ ರಸ್ತೆ, ಮಾರ್ಗ ಮಳಲಿ(ರಾಜ್ಯ ಹೆದ್ದಾರಿ-86)-ಹೊಸಕೋಟೆ-ಕೆಲ್ಲೂರು-ರಾವಂದೂರು-ಬೆಟ್ಟದತುಂಗ.
<b>ಹುಣಸೂರು ವಿಶೇಷ ವಿಭಾಗ</b>	<b>ಕೆ.ಆರ್.ನಗರ ತಾಲ್ಲೂಕು</b>
<p>ಈ ರಾಜ್ಯ ಹೆದ್ದಾರಿಯು ಮೈಸೂರು ಜಿಲ್ಲೆ, ಹುಣಸೂರು ವಿಶೇಷ ವಿಭಾಗ ಕೆ.ಆರ್.ನಗರ ತಾಲ್ಲೂಕಿನ ಮಧುವನಹಳ್ಳಿ ಗ್ರಾಮದ ಸರ್ವೆ ನಂಬರ್ 113 ರ ಸ: 0.00 ಕಿ.ಮೀ. ರಿಂದ ಪ್ರಾರಂಭಗೊಂಡು ಬ್ಯಾಡರಹಳ್ಳಿ, ಮಳಲಿ, ಹೊಸಕೋಟೆಕೊಪ್ಪಲು ಮುಖಾಂತರ ಹೊಸಕೋಟೆ ಗ್ರಾಮದ ಸರ್ವೆ ನಂ.72</p>	

ರ ಸ. 16.68 ಕಿ.ಮೀ. ರಲ್ಲಿ ಅಂತ್ಯಗೊಂಡು ತದನಂತರ ಮೈಸೂರು ಜಿಲ್ಲೆ, ಹುಣಸೂರು ವಿಶೇಷ ವಿಭಾಗ, ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

ಹುಣಸೂರು ವಿಶೇಷ ವಿಭಾಗ

ಪಿರಿಯಾಪಟ್ಟಣ ತಾಲ್ಲೂಕು

ಈ ರಾಜ್ಯ ಹೆದ್ದಾರಿಯು ಮೈಸೂರು ಜಿಲ್ಲೆ, ಹುಣಸೂರು ವಿಶೇಷ ವಿಭಾಗ ಪಿರಿಯಾಪಟ್ಟಣ ತಾಲ್ಲೂಕಿನ ಕೆಲ್ಲೂರು ಗ್ರಾಮದ ಸರ್ವೆ ನಂ.34 ರ ಸ. 16.68 ಕಿ.ಮೀ. ರಿಂದ ಪ್ರಾರಂಭಗೊಂಡು ನಾಗರಘಟ್ಟ, ಶೆಟ್ಟಿಯನಕೊಪ್ಪಲು, ರಾವಂದೂರು, ಹರಳಹಳ್ಳಿ, ಎನ್ ಶೆಟ್ಟಹಳ್ಳಿ, ಕುಡುಕುರು, ಬೆಟ್ಟದತುಂಗ ಮುಖಾಂತರ ಬೆಟ್ಟದಪುರ ಗ್ರಾಮದ ಸರ್ವೆ ನಂ 75 ರ ಸ. 36.81 ಕಿ.ಮೀ. ರಲ್ಲಿ ಅಂತ್ಯಗೊಳ್ಳುತ್ತದೆ.

ರಾಜ್ಯ ಹೆದ್ದಾರಿ ಒಟ್ಟು ಉದ್ದ: 36.81 ಕಿ.ಮೀ

ಒಟ್ಟು ಓವರ್ ಲ್ಯಾಪ್ ಉದ್ದ: 0.00 ಕಿ.ಮೀ

ವಾಸ್ತವಿಕ ರಾಜ್ಯ ಹೆದ್ದಾರಿ-291 ರಸ್ತೆಯ ಒಟ್ಟು ಉದ್ದ: 36.81 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ .ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

PR-1464

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/136 ಇಎಪಿ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ, 44) ಪ್ರಕರಣ, 3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-292 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ

ಹೆದ್ದಾರಿಯ ವಿವರ

ರಾಜ್ಯ ಹೆದ್ದಾರಿ-292

ಯಡ್ಲಲಗುಡ್ಡ (ರಾಜ್ಯ ಹೆದ್ದಾರಿ-54) ದಿಂದ ಸಂಪಗಾವ (ರಾಜ್ಯ ಹೆದ್ದಾರಿ-31)ನ ವರೆಗೆ ಸಂಪರ್ಕಿಸುವ ರಸ್ತೆ, ಮಾರ್ಗ ಬೂದಿಹಾಳ, ಸುಲಧಾಳ, ಮಾರಿಹಾಳ,ಕರಡಿಗುದ್ದಿ, ಹನ್ನಿಕೇರಿ, ಜಕ್ಕನಾಯನಕೊಪ್ಪ, ಬಾವಿಹಾಳ

ಚಿಕ್ಕೋಡಿ ವಿಭಾಗ

ಗೋಕಾಕ ತಾಲ್ಲೂಕು

ಈ ರಾಜ್ಯ ಹೆದ್ದಾರಿಯು ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ಸುಲಧಾಳ ಗ್ರಾಮದ ಸರ್ವೆ ನಂ. 121 (ಎಡಕ್ಕೆ) 201 (ಬಲಕ್ಕೆ) ಕಿ.ಮೀ. 0.00 ರಿಂದ ಪ್ರಾರಂಭವಾಗಿ ಸುಲಧಾಳ ಗ್ರಾಮದ ಹದ್ದಿನಲ್ಲೆ ಸರ್ವೆ ನಂ. 526 (ಎಡಕ್ಕೆ) 528 (ಬಲಕ್ಕೆ) ಕಿ.ಮೀ. 3.38 ರಲ್ಲಿ ಅಂತ್ಯಗೊಂಡು ಬೆಳಗಾವಿ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

ಬೆಳಗಾವಿ ವಿಭಾಗ

ಬೆಳಗಾವಿ ತಾಲ್ಲೂಕು

ಬೆಳಗಾವಿ ತಾಲ್ಲೂಕಿನ ದೇಶೂರ ಗ್ರಾಮದ ಸರ್ವೆ ನಂ:321 (ಎಡಕ್ಕೆ) 72 (ಬಲಕ್ಕೆ) ಕಿ.ಮೀ. 3.38ರಿಂದ ಪ್ರಾರಂಭವಾಗಿ ರಾಜಹಂಸಗಡ, ನಂದಿಹಳ್ಳಿ, ಕರವಿನಕೊಪ್ಪ, ಹಲಗಿಮರಡಿ, ಬಾಗೇವಾಡಿ ಗ್ರಾಮದ ಸರ್ವೆ ನಂ:287 (ಎಡಕ್ಕೆ) 184 (ಬಲಕ್ಕೆ) ರಲ್ಲಿಕಿ .ಮೀ. 19.52 ರಲ್ಲಿ ಅಂತ್ಯಗೊಂಡು ಬೈಲಹೊಂಗಲ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

ಓವರ್ ಲ್ಯಾಪ್: 1) ಕಿ.ಮೀ. 5.07 ರಿಂದ ಕಿ.ಮೀ. 6.24ಕಿ.ಮೀ. ವರೆಗೆ ರಾಜ್ಯ ಹೆದ್ದಾರಿ 54 ರ ಮೇಲೆ  
2) ಕಿ.ಮೀ. 14.87 ರಿಂದ ಕಿ.ಮೀ. 16.58 ಕಿ.ಮೀ. ವರೆಗೆ ರಾಜ್ಯ ಹೆದ್ದಾರಿ 20 ರ  
ಮೇಲೆ

ಬೆಳಗಾವಿ ವಿಭಾಗ	ಬೈಲಹೊಂಗಲ ತಾಲ್ಲೂಕು
	ಬೈಲಹೊಂಗಲ ತಾಲ್ಲೂಕಿನ ಸಂಪಗಾವ ಗ್ರಾಮದ ಸರ್ವೆ ನಂ:337 (ಬಲಕ್ಕೆ) 338 (ಎಡಕ್ಕೆ) ಕಿ.ಮೀ. 19.52ರಿಂದ ಪ್ರಾರಂಭವಾಗಿ ಬಾವಿಹಾಳ, ಜಕ್ಕನಾಯನಕೊಪ್ಪ, ಎರಗುದ್ದಿ, ಬೈರನಟ್ಟಿ, ಹನ್ನಿಕೇರಿ ಗ್ರಾಮದ ಸರ್ವೆ ನಂ:33/34 (ಬಲಕ್ಕೆ) 144/143 (ಎಡಕ್ಕೆ) ರಲ್ಲಿ ಕಿ.ಮೀ. 32.51 ರಲ್ಲಿ ಅಂತ್ಯಗೊಳ್ಳುತ್ತದೆ. ಓವರ್ ಲ್ಯಾಪ್: ಕಿ.ಮೀ. 26.19 ರಿಂದ ಕಿ.ಮೀ. 26.95 ವರೆಗೆ ರಾಜ್ಯ ಹೆದ್ದಾರಿ 73 ರ ಮೇಲೆ
	ರಾಜ್ಯ ಹೆದ್ದಾರಿ ಒಟ್ಟು ಉದ್ದ: 32.51 ಕಿ.ಮೀ ಒಟ್ಟು ಓವರ್ ಲ್ಯಾಪ್ ಉದ್ದ: 3.64 ಕಿ.ಮೀ ವಾಸ್ತವಿಕ ರಾಜ್ಯ ಹೆದ್ದಾರಿ-292 ರಸ್ತೆಯ ಒಟ್ಟು ಉದ್ದ: 28.87 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ  
ಸಹಿ/-  
(ಶಾಂತಕುಮಾರ .ಕೆ)  
ಸರ್ಕಾರದ ಅಪರ ಕಾರ್ಯದರ್ಶಿ  
ಲೋಕೋಪಯೋಗಿ ಇಲಾಖೆ

PR-1465

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/137 ಇಎಪಿ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು  
ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-293 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-293	ಮಡಿಕೇರಿ (ರಾಷ್ಟ್ರೀಯ ಹೆದ್ದಾರಿ-275) ದಿಂದ ಕರಿಕೆ ವರೆಗೆ ಸಂಪರ್ಕಿಸುವ ರಸ್ತೆ. ಮಾರ್ಗ ಕಾಟಕೇರಿ, ಬೆಟ್ಟಗೇರಿ, ಚಿರಂಬಾಣೆ, ಭಾಗಮಂಡಲ, ತಣ್ಣಿಮಾನಿ
ಕೊಡಗು ವಿಭಾಗ	ಮಡಿಕೇರಿ ತಾಲ್ಲೂಕು
	ಈ ರಾಜ್ಯ ಹೆದ್ದಾರಿಯು ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕು ಕಾಟಕೇರಿ ಗ್ರಾಮದ ಸರ್ವೆ ನಂ 136/10 ರಲ್ಲಿ 0.00 ಕಿ.ಮೀ. ಪ್ರಾರಂಭವಾಗಿ ಕಾಟಕೇರಿ, ಬೆಟ್ಟಗೇರಿ, ಚಿರಂಬಾಣೆ, ಭಾಗಮಂಡಲ, ತಣ್ಣಿಮಾನಿ ಮುಖಾಂತರ ಹಾದು ಹೋಗಿ ಕರಿಕೆಗ್ರಾಮ ಸರ್ವೆ ನಂ 4/12ಪಿ, 1 ರಲ್ಲಿ 62.20 ಕಿ.ಮೀ. ರಲ್ಲಿ ಅಂತ್ಯಗೊಳ್ಳುತ್ತದೆ. ಲೂಪ್ ರಸ್ತೆ: ಲೂಪ್ ರಸ್ತೆಯು ಕಿ.ಮೀ 0.00 ರಲ್ಲಿ ಪ್ರಾರಂಭವಾಗಿ ಕಿ.ಮೀ 0.49 ರಾಜ್ಯ ಹೆದ್ದಾರಿ-90 ರಲ್ಲಿ ಮುಕ್ತಾಯಗೊಳ್ಳುತ್ತದೆ. ರಾಜ್ಯ ಹೆದ್ದಾರಿ ಒಟ್ಟು ಉದ್ದ: 62.69 ಕಿ.ಮೀ

ಒಟ್ಟು ಓವರ್ ಲ್ಯಾಪ್ ಉದ್ದ: 0.00 ಕಿ.ಮೀ

ವಾಸ್ತವಿಕ ರಾಜ್ಯ ಹೆದ್ದಾರಿ, 293 ರಸ್ತೆಯ ಒಟ್ಟು ಉದ್ದ: 62.69 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ  
ಸಹಿ/-  
(ಶಾಂತಕುಮಾರ .ಕೆ)  
ಸರ್ಕಾರದ ಅಪರ ಕಾರ್ಯದರ್ಶಿ  
ಲೋಕೋಪಯೋಗಿ ಇಲಾಖೆ

**PR-1466**

ಕರ್ನಾಟಕ ಸರ್ಕಾರ  
ಲೋಕೋಪಯೋಗಿ ಸಚಿವಾಲಯ  
ಪ್ರಕಟಣೆ ಸಂಖ್ಯೆ: ಲೋಇ ಇ-298/138 ಇಎಪಿ 2022, ಬೆಂಗಳೂರು ದಿನಾಂಕ: 06-11-2023  
ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-294 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-294	ಕಸ್ತೂರಿ (ರಾಷ್ಟ್ರೀಯ ಹೆದ್ದಾರಿ-69) ಯಿಂದ ಇಂಡುವಳ್ಳಿ (ರಾಜ್ಯ ಹೆದ್ದಾರಿ-62) ಅನ್ನು ಸಂಪರ್ಕಿಸುವ ರಸ್ತೆ. ಮಾರ್ಗ ಕೆಳನಮನೆ, ಅಡ್ಡೇರಿ, ವೀರಾಪುರ, ಹಿರೇಬಿಲಗುಂಜಿ, ತ್ಯಾಗರ್ತಿ ಸರ್ಕಾರಿ, ಕಲ್ಲೊಪ್ಪ, ಬರೂರು
ಶಿವಮೊಗ್ಗ ವಿಭಾಗ	ಸಾಗರ ತಾಲ್ಲೂಕು
	ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಾಸ್ತೂರಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ-69 ರಸ್ತೆಯ ಬಲಭಾಗ ಸರ್ವೆ ನಂ.9 ಮತ್ತು ಎಡಭಾಗ ಸರ್ವೆ ನಂ.9 ರ ಕಿ.ಮೀ. 0.00 ರಲ್ಲಿ ಪ್ರಾರಂಭವಾಗಿ ಅಡ್ಡೇರಿ, ಚಿಕ್ಕಬಿಲಗುಂಜಿ, ಹೊಸಂತೆ, ತ್ಯಾಗರ್ತಿ ಸರ್ಕಲ್, ಲ್ಯಾವಿಗರೆ, ಜಂಬಾನಿ ಜಂಕ್ಷನ್, ಕಲ್ಲೊಪ್ಪ, ಬರೂರು, ಪರಷೇಕೊಪ್ಪ, ಬಸವನಬಾಣ, ಹುಲಿಯಪ್ಪನಕಣಿವೆ ಗ್ರಾಮದ ರಸ್ತೆ ಎಡಭಾಗ ಸರ್ವೆ ನಂ.146 ಮತ್ತು ಬಲಭಾಗ ಸರ್ವೆ ನಂ.146 ರ ಕಿ.ಮೀ. 21.98 ರಲ್ಲಿ ಅಂತ್ಯಗೊಂಡು ಸೊರಬ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.
ಶಿವಮೊಗ್ಗ ವಿಭಾಗ	ಸೊರಬ ತಾಲ್ಲೂಕು
	ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಗಡಿಯ ಬರೂರು ಗ್ರಾಮದ ರಸ್ತೆಯ ಬಲಭಾಗ ಸರ್ವೆ ನಂ.37 ಮತ್ತು ಎಡಭಾಗ ಸರ್ವೆ ನಂ.37 ರ ಕಿ.ಮೀ. 21.98 ರಲ್ಲಿ ಪ್ರಾರಂಭವಾಗಿ ಇಂಡುವಳ್ಳಿ ಗ್ರಾಮದ ರಾಜ್ಯ ಹೆದ್ದಾರಿ-62 ರಸ್ತೆ ಎಡಭಾಗ ಸರ್ವೆ ನಂ.2 ಮತ್ತು ಬಲಭಾಗ ಸರ್ವೆ ನಂ.2 ರ ಕಿ.ಮೀ. 25.56 ರಲ್ಲಿ ಅಂತ್ಯಗೊಳ್ಳುತ್ತದೆ.
	ರಾಜ್ಯ ಹೆದ್ದಾರಿ ಒಟ್ಟು ಉದ್ದ: 25.56 ಕಿ.ಮೀ ಒಟ್ಟು ಓವರ್ ಲ್ಯಾಪ್ ಉದ್ದ: 0.00 ಕಿ.ಮೀ ವಾಸ್ತವಿಕ ರಾಜ್ಯ ಹೆದ್ದಾರಿ-294 ರಸ್ತೆಯ ಒಟ್ಟು ಉದ್ದ: 25.56 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ  
ಸಹಿ/-  
(ಶಾಂತಕುಮಾರ .ಕೆ)  
ಸರ್ಕಾರದ ಅಪರ ಕಾರ್ಯದರ್ಶಿ  
ಲೋಕೋಪಯೋಗಿ ಇಲಾಖೆ

**PR-1467**

## ಕರ್ನಾಟಕ ಸರ್ಕಾರ

## ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/139 ಇಎಪಿ 2022, ಬೆಂಗಳೂರು ದಿನಾಂಕ: 06-11-2023

## ಅಧಿಸೂಚನೆ

## ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-295 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-295	ಕನಕಪುರ (ರಾಷ್ಟ್ರೀಯ ಹೆದ್ದಾರಿ-948) ದಿಂದ ನುಣ್ಣೂರು ವರೆಗೆ ಸಂಪರ್ಕಿಸುವ ರಸ್ತೆ, ಮಾರ್ಗ ಗಡಸುಹಳ್ಳಿ, ತೆಂಗನಾಯಕನಹಳ್ಳಿ, ವೆಂಕಟರಾಯನದೊಡ್ಡಿ, ಸಿಂಗರಾಜಿಪುರ, ಕೊಡಂಬಳ್ಳಿ (ರಾಜ್ಯ ಹೆದ್ದಾರಿ-94), ಹಂಚೀಪುರ, ಹಳೇಹಳ್ಳಿ, ಎಲೆತೋಟದಹಳ್ಳಿ
ರಾಮನಗರ ವಿಭಾಗ	ಕನಕಪುರ ತಾಲ್ಲೂಕು
	ಈ ರಾಜ್ಯ ಹೆದ್ದಾರಿಯು ರಾಮನಗರ ಜಿಲ್ಲೆ, ಕನಕಪುರ ತಾಲ್ಲೂಕಿನ ಶಿವನಹಳ್ಳಿ ಗ್ರಾಮದ ಸ.ನಂ.114 ಸರಪಳಿ 0.00 ಕಿ.ಮೀರಲ್ಲಿ ಪ್ರಾರಂಭವಾಗಿ ಗಡಸುಹಳ್ಳಿ, ಹನುಮನಹಳ್ಳಿ, ವೆಂಕಟರಾಯನದೊಡ್ಡಿ ಗ್ರಾಮಗಳ ಮುಖಾಂತರ ಹಾಯ್ದು ಚೂಡಹಳ್ಳಿ ಗ್ರಾಮದ ಸ.ನಂ. 100 ಸರಪಳಿ 10.60 ಕಿ.ಮೀ ರಲ್ಲಿ ಅಂತ್ಯಗೊಂಡು ಮುಂದೆ ಚನ್ನಪಟ್ಟಣ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.
ರಾಮನಗರ ವಿಭಾಗ	ಚನ್ನಪಟ್ಟಣ ತಾಲ್ಲೂಕು
	ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲ್ಲೂಕಿನ ಬುಕ್ಕಾಸಾಗರ ಗ್ರಾಮದ ಸ.ನಂ.27 ಸರಪಳಿ 10.60 ಕಿ.ಮೀ ರಲ್ಲಿ ಪ್ರಾರಂಭವಾಗಿ ಉಜ್ಜನಹಳ್ಳಿ, ಪಿ.ಹಳ್ಳಿದೊಡ್ಡಿ, ಸಿಂಗರಾಜಿಪುರ, ಕೊಡಂಬಳ್ಳಿ, ಹುಚ್ಚಯ್ಯನದೊಡ್ಡಿ, ಬಾಣಂತಹಳ್ಳಿ, ಎಲೆತೋಟದಹಳ್ಳಿ, ಕಾಡಂಕನಹಳ್ಳಿ, ಗ್ರಾಮಗಳ ಮುಖಾಂತರ ಹಾಯ್ದು ನುಣ್ಣೂರು ಗ್ರಾಮದ ಸ.ನಂ.121 ಸರಪಳಿ 32.14 ಕಿ.ಮೀ ರಲ್ಲಿ ಚನ್ನಪಟ್ಟಣ ತಾಲ್ಲೂಕಿನಲ್ಲಿ ಅಂತ್ಯಗೊಳ್ಳುತ್ತದೆ. ಓವರ್ ಲ್ಯಾಪ್: 1) ಕಿ. ಮೀ. 16.74 ರಿಂದ 16.92 ರ ವರೆಗೆ - ರಾಜ್ಯ ಹೆದ್ದಾರಿ-174 ರ ಮೇಲೆ 2) ಕಿ. ಮೀ. 23.71 ರಿಂದ 23.87 ರ ವರೆಗೆ - ರಾಜ್ಯ ಹೆದ್ದಾರಿ-94 ರ ಮೇಲೆ
	ರಾಜ್ಯ ಹೆದ್ದಾರಿ ಒಟ್ಟು ಉದ್ದ: 32.14 ಕಿ.ಮೀ ಒಟ್ಟು ಓವರ್ ಲ್ಯಾಪ್ ಉದ್ದ: 0.34 ಕಿ.ಮೀ ವಾಸ್ತವಿಕ ರಾಜ್ಯ ಹೆದ್ದಾರಿ-295 ರಸ್ತೆಯ ಒಟ್ಟು ಉದ್ದ: 31.80 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ .ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

## ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/140 ಇಎಪಿ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-296 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-296	ಜಡ್ಕಲ್ (ರಾಜ್ಯ ಹೆದ್ದಾರಿ-27) ಯಿಂದಮುದ್ರಾಡಿ (ರಾಜ್ಯ ಹೆದ್ದಾರಿ-01) ಅನ್ನು ಸಂಪರ್ಕಿಸುವ ರಸ್ತೆ. ಮಾರ್ಗ ಹರ್ಕೋಡು, ಮಧುರ, ಏರಿಗೆ, ಬಾಚಗುಳಿ, ಅಗ್ರಹಾರ, ಮನಜಿ, ಚೋಕಲಾಮಕ್ಕಿ, ಸಿದ್ಧಾಪುರ(ರಾಜ್ಯ ಹೆದ್ದಾರಿ 52), ಮೂಬ್ಲಾಸ್, ಮನಬೆ, ಶೇಡಿಮನೆ, ಮಲೆಮನೆ, ಹೆಬ್ಬಿ, ಜವರ್ತು
ಉಡುಪಿ ವಿಭಾಗ	ಬೈಂದೂರು ತಾಲ್ಲೂಕು ಈ ರಾಜ್ಯ ಹೆದ್ದಾರಿಯು ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನಲ್ಲಿ ಕಿ.ಮೀ. 0.00 ರಿಂದ ಪ್ರಾರಂಭಗೊಂಡು ಕಿ.ಮೀ. 22.02 ರಲ್ಲಿ ಅಂತ್ಯಗೊಂಡು ಕುಂದಪುರ ತಾಲ್ಲೂಕನ್ನು ಪ್ರವೇಶಿಸುತ್ತದೆ.
ಉಡುಪಿ ವಿಭಾಗ	ಕುಂದಪುರ ತಾಲ್ಲೂಕು ಕುಂದಪುರ ತಾಲ್ಲೂಕಿನಲ್ಲಿ ಕಿ.ಮೀ. 22.02 ರಿಂದ ಪ್ರಾರಂಭಗೊಂಡು ಕಿ.ಮೀ. 50.45 ರಲ್ಲಿ ಅಂತ್ಯಗೊಂಡು ಹೆಬ್ಬಿ ತಾಲ್ಲೂಕನ್ನು ಪ್ರವೇಶಿಸುತ್ತದೆ. ಓವರ್ ಲ್ಯಾಪ್: ಕಿ.ಮೀ 32.81 ರಿಂದ ಕಿ.ಮೀ 33.58 ರವರೆಗೆ - ರಾಜ್ಯಹೆದ್ದಾರಿ 52 ರ ಮೇಲೆ
ಉಡುಪಿ ವಿಭಾಗ	ಹೆಬ್ಬಿ ತಾಲ್ಲೂಕು ಹೆಬ್ಬಿ ತಾಲ್ಲೂಕಿನಿಂದ ಕಿ.ಮೀ. 50.45 ರಿಂದ ಪ್ರಾರಂಭಗೊಂಡು ಕಿ.ಮೀ. 70.37 ರಲ್ಲಿ ಅಂತ್ಯಗೊಳ್ಳುತ್ತದೆ. ಓವರ್ ಲ್ಯಾಪ್: ಕಿ.ಮೀ 57.98 ರಿಂದ ಕಿ.ಮೀ 58.00 ರವರೆಗೆ - ರಾಜ್ಯ ಹೆದ್ದಾರಿ 27 ರ ಮೇಲೆ ರಾಜ್ಯ ಹೆದ್ದಾರಿ ಒಟ್ಟು ಉದ್ದ: 70.37 ಕಿ.ಮೀ ಒಟ್ಟು ಓವರ್ ಲ್ಯಾಪ್ ಉದ್ದ: 0.79 ಕಿ.ಮೀ ವಾಸ್ತವಿಕ ರಾಜ್ಯ ಹೆದ್ದಾರಿ-296 ರಸ್ತೆಯ ಒಟ್ಟು ಉದ್ದ: 69.58 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ .ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

PR-1469

## ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/141 ಇಎಪಿ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ, 44) ಪ್ರಕರಣ, 3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-297 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-297	ಹುಣಸೂರು (ರಾಷ್ಟ್ರೀಯ ಹೆದ್ದಾರಿ-275) ರಿಂದ ಪಿರಿಯಾಪಟ್ಟಣ (ರಾಷ್ಟ್ರೀಯ ಹೆದ್ದಾರಿ-275) ನ್ನು ಸಂಪರ್ಕಿಸುವ ರಸ್ತೆ, ಮಾರ್ಗ ನಿಲವಾಗಿಲು, ರಾಮೇನಹಳ್ಳಿ, ಹೊನ್ನೇನಹಳ್ಳಿ, ಹನಗೋಡು, ಪಂಚವಳ್ಳಿ (ರಾಜ್ಯ ಹೆದ್ದಾರಿ-90), ಸತ್ಯಗಾಲ.
ಹುಣಸೂರು ವಿಶೇಷ ವಿಭಾಗ	ಹುಣಸೂರು ತಾಲ್ಲೂಕು
	ಈ ರಾಜ್ಯ ಹೆದ್ದಾರಿಯು ಮೈಸೂರುಜಿಲ್ಲೆ ಹುಣಸೂರು ವಿಭಾಗ, ಹುಣಸೂರು ತಾಲ್ಲೂಕಿನ ಹುಣಸೂರು ಪಟ್ಟಣದ ಗ್ರಾಮದ ಸರ್ವೆ ನಂ ಎಡಭಾಗದ 138 ಹಾಗೂ ಬಲಭಾಗದ 139 ರ ಸರಪಳಿ: 0.00 ಕಿ.ಮೀ. ರಿಂದ ಪ್ರಾರಂಭಗೊಂಡು ನಿಲವಾಗಿಲು, ರಾಮೇನಹಳ್ಳಿ, ಅಂಗಟಹಳ್ಳಿ, ಚೆನ್ನಸೋಗೆ, ತಟ್ಟಿಕೆರೆ, ಹೊಸಕೋಟೆ, ಹೊನ್ನೇನಹಳ್ಳಿ, ವಡ್ಡಂಬಾಳು, ಹೆಗ್ಗಂದೂರು, ಕಾಮಗೌಡನಹಳ್ಳಿ, ಹನಗೋಡು, ಅಬ್ಬೂರು, ಸಿಂಡೇನಹಳ್ಳಿ, ನೇರಳಕುಪ್ಪೆ, ಕಾಳಬೂಚನಹಳ್ಳಿ, ಹೆಬ್ಬಳ್ಳಿ, ಮುಖಾಂತರ ಕಡೆಮನುಗನಹಳ್ಳಿ ಗ್ರಾಮದ ಸರ್ವೆ ನಂ. 75 ರ ಸ. 28.54 ಕಿ.ಮೀ. ರಲ್ಲಿ ಅಂತ್ಯಗೊಂಡು ತದನಂತರ ಮೈಸೂರು ಜಿಲ್ಲೆ, ಹುಣಸೂರು ವಿಶೇಷ ವಿಭಾಗ, ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.
ಹುಣಸೂರು ವಿಶೇಷ ವಿಭಾಗ	ಪಿರಿಯಾಪಟ್ಟಣ ತಾಲ್ಲೂಕು
	ಮೈಸೂರು ಜಿಲ್ಲೆ ಹುಣಸೂರು ವಿಶೇಷ ವಿಭಾಗ, ಪಿರಿಯಾಪಟ್ಟಣ ತಾಲ್ಲೂಕಿನ ಪಂಚವಳ್ಳಿ ಗ್ರಾಮದ ಸರ್ವೆ ನಂ. 10 ರ ಸ. 28.54 ಕಿ.ಮೀ. ರಿಂದ ಪ್ರಾರಂಭಗೊಂಡು ಬಿ.ಕಾವಲು, ಸತ್ಯಗಾಲ, ಮುಖಾಂತರ ತಾತನಹಳ್ಳಿ ಗ್ರಾಮದ ಸರ್ವೆ ನಂ.21 ರ ಸ. 37.69 ಕಿ.ಮೀ. ರಲ್ಲಿ ಅಂತ್ಯಗೊಳ್ಳುತ್ತದೆ.
	ರಾಜ್ಯ ಹೆದ್ದಾರಿ ಒಟ್ಟು ಉದ್ದ: 37.69 ಕಿ.ಮೀ ಒಟ್ಟು ಓವರ್ ಲ್ಯಾಪ್ ಉದ್ದ: 0.00 ಕಿ.ಮೀ ವಾಸ್ತವಿಕ ರಾಜ್ಯ ಹೆದ್ದಾರಿ, 297 ರಸ್ತೆಯ ಒಟ್ಟು ಉದ್ದ: 37.69 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ  
ಸಹಿ/-  
(ಶಾಂತಕುಮಾರ .ಕೆ)  
ಸರ್ಕಾರದ ಅಪರ ಕಾರ್ಯದರ್ಶಿ  
ಲೋಕೋಪಯೋಗಿ ಇಲಾಖೆ

PR-1470

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/142 ಇಎಪಿ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964 ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-298 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-298	ಜೋಡುರಸ್ತೆ ವೃತ್ತ (ರಾಜ್ಯ ಹೆದ್ದಾರಿ-01) ಯಿಂದ ಚೇರ್ಕಾಡಿ ಅನ್ನು ಸಂಪರ್ಕಿಸುವ ರಸ್ತೆ, ಮಾರ್ಗ ಕುಕ್ಕಂದೂರು, ನೆಲ್ಲಿಗುಡ್ಡೆ, ಬೈಲೂರು, ಬೊಮ್ಮರಬೆಟ್ಟು, ಬಜೆ, ಕುಕ್ಕೆಹಳ್ಳಿ.
ಉಡುಪಿ ವಿಭಾಗ	ಕಾರ್ಕಳ ತಾಲ್ಲೂಕು

ಈ ರಾಜ್ಯ ಹೆದ್ದಾರಿಯು ಉಡುಪಿ ಜಿಲ್ಲೆಯ, ಕಾರ್ಕಳ ತಾಲ್ಲೂಕಿನ ಕುಕ್ಕಂದೂರು ಗ್ರಾಮದ ಸರ್ವೆ ನಂ. ಬಲಬದಿ ಮತ್ತು ಎಡಬದಿ 217ರ ಕಿ.ಮೀ 0.00 ರಿಂದ ಪ್ರಾರಂಭಗೊಂಡು ಕಿ.ಮೀ 13.79 ರಲ್ಲಿ ಅಂತ್ಯಗೊಂಡು, ಉಡುಪಿ ತಾಲ್ಲೂಕನ್ನು ಪ್ರವೇಶಿಸುತ್ತದೆ.

ಉಡುಪಿ ವಿಭಾಗ	ಉಡುಪಿ ತಾಲ್ಲೂಕು
	ಉಡುಪಿ ಜಿಲ್ಲೆಯ, ಉಡುಪಿ ತಾಲ್ಲೂಕಿನಲ್ಲಿ ಕಿ.ಮೀ 13.79 ರಿಂದ ಪ್ರಾರಂಭಗೊಂಡು ಕಿ.ಮೀ 28.75 ರಲ್ಲಿ ಅಂತ್ಯಗೊಂಡು ಬ್ರಹ್ಮಾವರ ತಾಲ್ಲೂಕನ್ನು ಪ್ರವೇಶಿಸುತ್ತದೆ. ಓವರ್ ಲ್ಯಾಪ್: ಕಿ.ಮೀ 26.32 ರಿಂದ ಕಿ.ಮೀ 26.51 ರವರೆಗೆ - ರಾಜ್ಯ ಹೆದ್ದಾರಿ 249 ರ ಮೇಲೆ
ಉಡುಪಿ ವಿಭಾಗ	ಬ್ರಹ್ಮಾವರ ತಾಲ್ಲೂಕು
	ಉಡುಪಿ ಜಿಲ್ಲೆಯ, ಬ್ರಹ್ಮಾವರ ತಾಲ್ಲೂಕಿನಲ್ಲಿ ಕಿ.ಮೀ 28.75 ರಿಂದ ಪ್ರಾರಂಭಗೊಂಡು ಚೇರ್ಕಾಡಿ ಗ್ರಾಮದ ಸರ್ವೆ ನಂ. 247 ರ ಕಿ.ಮೀ 31.12 ರಲ್ಲಿ ಅಂತ್ಯಗೊಳ್ಳುತ್ತದೆ. ರಾಜ್ಯ ಹೆದ್ದಾರಿ ಒಟ್ಟು ಉದ್ದ: 31.12 ಕಿ.ಮೀ ಒಟ್ಟು ಓವರ್ ಲ್ಯಾಪ್ ಉದ್ದ: 0.19 ಕಿ.ಮೀ ವಾಸ್ತವಿಕ ರಾಜ್ಯ ಹೆದ್ದಾರಿ-298 ರಸ್ತೆಯ ಒಟ್ಟು ಉದ್ದ: 30.93 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ  
ಸಹಿ/-  
(ಶಾಂತಕುಮಾರ .ಕೆ)  
ಸರ್ಕಾರದ ಅಪರ ಕಾರ್ಯದರ್ಶಿ  
ಲೋಕೋಪಯೋಗಿ ಇಲಾಖೆ

PR-1471

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/143 ಇವಪಿ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ, 44) ಪ್ರಕರಣ, 3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-299 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-299	ಮೈಸೂರು ಹೊರ ವಲಯರಸ್ತೆ (ರಮಾಬಾಯಿ ನಗರ) ರಾಷ್ಟ್ರೀಯ ಹೆದ್ದಾರಿ-275ಕೆ ರಿಂದ ಚುಂಚರಾಯನಹುಂಡಿ (ರಾಜ್ಯ ಹೆದ್ದಾರಿ-57) ನ್ನು ಸಂಪರ್ಕಿಸುವ ರಸ್ತೆ, ಮಾರ್ಗ ದಡದಹಳ್ಳಿ - ಸಿಂಧುವಳ್ಳಿ - ದೊಡ್ಡಕಾನ್ಯ - ಮುರುಡುಗಹಳ್ಳಿ - ಟಿ.ಕಾಟೂರು - ಮಾರ್ಬಳ್ಳಿ - ಅರಸಿನಕೆರೆ - ಹಾರೋಹಳ್ಳಿ (ರಾಜ್ಯ ಹೆದ್ದಾರಿ-33) - ಸೋಲಿಗರ ಕಾಲೋನಿ.
ಮೈಸೂರು ವಿಭಾಗ	ಮೈಸೂರು ತಾಲ್ಲೂಕು
	ಈ ರಾಜ್ಯ ಹೆದ್ದಾರಿಯು ಮೈಸೂರು ಜಿಲ್ಲೆ, ಮೈಸೂರು ತಾಲ್ಲೂಕಿನ ಕುಪ್ಪಲೂರು ಗ್ರಾಮದ ಎಡಭಾಗದ ಸರ್ವೆ ನಂ.37 ಹಾಗೂ ಬಲಭಾಗದ ಸರ್ವೆ ನಂ. 36 ರ ಸರಪಳಿ 0.00 ಕಿ.ಮೀ. ರಿಂದ ಪ್ರಾರಂಭಗೊಂಡು ದಡದಹಳ್ಳಿ - ಸಿಂಧುವಳ್ಳಿ - ಚಿಕ್ಕಕಾನ್ಯ - ದೊಡ್ಡಕಾನ್ಯ - ದೊಡ್ಡಕಾಟೂರು - ಮುರುಡುಗಹಳ್ಳಿ - ಟಿ.ಕಾಟೂರು - ಮಾರ್ಬಳ್ಳಿ - ಮಾರ್ಬಳ್ಳಿ ಹುಂಡಿ - ಅರಸಿನಕೆರೆ - ಹಾರೋಹಳ್ಳಿ (ರಾಜ್ಯ ಹೆದ್ದಾರಿ-33) - ಸೋಲಿಗರ ಕಾಲೋನಿ - ಚುಂಚರಾಯನಹುಂಡಿ ಮುಖಾಂತರವರ್ಷ.

ಕಲ್ಲಹಳ್ಳಿ ಗ್ರಾಮದ ಎಡಭಾಗದ ಸರ್ವೆ ನಂ. 27 ಹಾಗೂ ಬಲಭಾಗದ ಸರ್ವೆ ನಂ. 11 ರ ಸರಪಳಿ 31.80 ಕಿ.ಮೀ. ನಲ್ಲಿ ಅಂತ್ಯಗೊಳ್ಳುತ್ತದೆ.

ಓವರ್ ಲ್ಯಾಪ್: 1)ಕಿ.ಮೀ 7.75 ರಿಂದ ಕಿ.ಮೀ 7.89 ರವರೆಗೆ, ರಾಜ್ಯ ಹೆದ್ದಾರಿ 208 ರ ಮೇಲೆ  
2)ಕಿ.ಮೀ 16.64 ರಿಂದ ಕಿ.ಮೀ 16.66 ರವರೆಗೆ, ರಾಜ್ಯ ಹೆದ್ದಾರಿ 212 ರ ಮೇಲೆ  
3)ಕಿ.ಮೀ 25.32 ರಿಂದ ಕಿ.ಮೀ 25.40 ರವರೆಗೆ, ರಾಜ್ಯ ಹೆದ್ದಾರಿ 33 ರ ಮೇಲೆ

ರಾಜ್ಯ ಹೆದ್ದಾರಿ ಒಟ್ಟು ಉದ್ದ: 31.80 ಕಿ.ಮೀ

ಒಟ್ಟು ಓವರ್ ಲ್ಯಾಪ್ ಉದ್ದ: 0.24 ಕಿ.ಮೀ

ವಾಸ್ತವಿಕ ರಾಜ್ಯ ಹೆದ್ದಾರಿ-299 ರಸ್ತೆಯ ಒಟ್ಟು ಉದ್ದ: 31.56 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ .ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

PR-1472

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/144 ಇಎಪಿ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-300 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-300	ಕಟಪಾಡಿ (ರಾಷ್ಟ್ರೀಯ ಹೆದ್ದಾರಿ-66) ಯಿಂದ ಅಬ್ಬಕ್ಕ ಸರ್ಕಲ್ (ಉಳ್ಳಾಲ ಹತ್ತಿರ) ವರೆಗೆ ಸಂಪರ್ಕಿಸುವ ರಸ್ತೆ. ಮಾರ್ಗ ಪೂಸಾರು, ಕೊಡು, ಕೋಡುಗುಡ್ಡ(ರಾಜ್ಯ ಹೆದ್ದಾರಿ 67),ಶಿವರ(ರಾಜ್ಯ ಹೆದ್ದಾರಿ 67),ಮುದರಂಗಡಿ. ಗರಡಿ (ರಾಜ್ಯ ಹೆದ್ದಾರಿ 01),ಜಾರ್ಜೆಕಾಟ್ಟಿ(ರಾಜ್ಯ ಹೆದ್ದಾರಿ 67),ಸಚೇರಿವೇಟೆ, ಪೂಪಾಡಿಕಲ್ಲು, ಕಾಯಪುಂಡು, ಮೂಡಬಿದರಿ, ಗಾಜಿಗಾರಪಟ್ಟಿ, ಕಾಮಾದ, ಸಿದ್ದಕಟ್ಟೆ, ಪತ್ರಾಯಿ, ಪೆಡಮಾಲೆ, ಬಂಟ್ವಾಳ(ರಾಷ್ಟ್ರೀಯ ಹೆದ್ದಾರಿ 73),ಮೆಲ್ಕರ್(ರಾಷ್ಟ್ರೀಯ ಹೆದ್ದಾರಿ 73),ಮಾರ್ನಬೈಲು, ದೇರಾಜಿ, ಕೊಡಂತಿ, ಮಾದಕ, ಪೆಡಮಾಲೆ, ಸುಣ್ಣಂಗಳ, ದೇರಳಕಟ್ಟೆ, ಉಳ್ಳಾಲ
ಉಡುಪಿ ವಿಭಾಗ	ಕಾಪು ತಾಲ್ಲೂಕು
	ಉಡುಪಿ ಜಿಲ್ಲೆ ಕಾಪು ತಾಲ್ಲೂಕಿನ ಕಟಪಾಡಿ ಏಣಗುಡ್ಡೆ ಸರ್ವೆ ನಂ. 63 (ಎಡಕ್ಕೆ) ರಾಷ್ಟ್ರೀಯ ಹೆದ್ದಾರಿ - 66ರಲ್ಲಿ ಕಿ.ಮೀ. 0.00 ರಿಂದ ಪ್ರಾರಂಭವಾಗಿ ಕಿ.ಮೀ. 28.90 ರಲ್ಲಿ ಅಂತ್ಯಗೊಂಡು ಮುಂದೆ ಕಾರ್ಕಳ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.
	ಓವರ್ ಲ್ಯಾಪ್: 1) ಕಿ.ಮೀ 10.64 ರಿಂದ ಕಿ.ಮೀ 12.39 ರವರೆಗೆ - ರಾಜ್ಯ ಹೆದ್ದಾರಿ 67 ರ ಮೇಲೆ 2) ಕಿ.ಮೀ 22.81 ರಿಂದ ಕಿ.ಮೀ 28.90 ರವರೆಗೆ - ರಾಜ್ಯ ಹೆದ್ದಾರಿ 01 ರ ಮೇಲೆ
ಉಡುಪಿ ವಿಭಾಗ	ಕಾರ್ಕಳ ತಾಲ್ಲೂಕು
	ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನಲ್ಲಿ ಕಿ.ಮೀ. 28.90 ರಿಂದ ಪ್ರಾರಂಭವಾಗಿ ಕಿ.ಮೀ. 42.11 ರಲ್ಲಿ ಅಂತ್ಯಗೊಂಡು ಮುಂದೆ ಮುಡಬಿದ್ರಿ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.
	ಓವರ್ ಲ್ಯಾಪ್: 1) ಕಿ.ಮೀ 28.90 ರಿಂದ ಕಿ.ಮೀ 31.04 ರವರೆಗೆ - ರಾಜ್ಯ ಹೆದ್ದಾರಿ 01 ರ ಮೇಲೆ

<b>2) ಕಿ.ಮೀ 31.04 ರಿಂದ ಕಿ.ಮೀ 38.06 ರವರೆಗೆ - ರಾಜ್ಯ ಹೆದ್ದಾರಿ 67 ರ ಮೇಲೆ</b>	
<b>ಮಂಗಳೂರು ವಿಭಾಗ</b>	<b>ಮುಡಬಿದ್ರಿ ತಾಲ್ಲೂಕು</b>
<p>ದಕ್ಷಿಣಕನ್ನಡ ಜಿಲ್ಲೆ ಮುಡಬಿದ್ರಿ ತಾಲ್ಲೂಕಿನಲ್ಲಿ ಕಿ.ಮೀ. 42.11 ರಿಂದ ಪ್ರಾರಂಭವಾಗಿ ಕಿ.ಮೀ. 63.86 ರಲ್ಲಿ ಅಂತ್ಯಗೊಂಡು ಮುಂದೆ ಬಂಟ್ವಾಳ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.</p> <p>ಓವರ್ ಲ್ಯಾಪ್: 1) ಕಿ.ಮೀ 53.58 ರಿಂದ ಕಿ.ಮೀ 55.18 ರವರೆಗೆ - ರಾಷ್ಟ್ರೀಯ ಹೆದ್ದಾರಿ 169ಎ ರ ಮೇಲೆ</p> <p style="text-align: center;"><b>2) ಕಿ.ಮೀ 55.18 ರಿಂದ ಕಿ.ಮೀ 56.03 ರವರೆಗೆ - ರಾಜ್ಯ ಹೆದ್ದಾರಿ 70 ರ ಮೇಲೆ</b></p>	
<b>ಮಂಗಳೂರು ವಿಭಾಗ</b>	<b>ಬಂಟ್ವಾಳ ತಾಲ್ಲೂಕು</b>
<p>ದಕ್ಷಿಣಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನಲ್ಲಿ ಕಿ.ಮೀ. 63.86 ರಿಂದ ಪ್ರಾರಂಭವಾಗಿ ಕಿ.ಮೀ. 91.39 ರಲ್ಲಿ ಅಂತ್ಯಗೊಂಡು ಮುಂದೆ ಉಳ್ಳಾಲ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.</p> <p>ಓವರ್ ಲ್ಯಾಪ್: 1) ಕಿ.ಮೀ 79.83 ರಿಂದ ಕಿ.ಮೀ 82.58 ರವರೆಗೆ - ರಾಷ್ಟ್ರೀಯ ಹೆದ್ದಾರಿ 73 ರ ಮೇಲೆ</p> <p style="text-align: center;">2) ಕಿ.ಮೀ 82.58 ರಿಂದ ಕಿ.ಮೀ 85.93 ರವರೆಗೆ - ರಾಷ್ಟ್ರೀಯ ಹೆದ್ದಾರಿ 75 ರ ಮೇಲೆ</p> <p style="text-align: center;">3) ಕಿ.ಮೀ 87.25 ರಿಂದ ಕಿ.ಮೀ 87.43 ರವರೆಗೆ - ರಾಜ್ಯ ಹೆದ್ದಾರಿ 101 ರ ಮೇಲೆ</p>	
<b>ಮಂಗಳೂರು ವಿಭಾಗ</b>	<b>ಉಳ್ಳಾಲ ತಾಲ್ಲೂಕು</b>
<p>ದಕ್ಷಿಣಕನ್ನಡ ಜಿಲ್ಲೆ ಉಳ್ಳಾಲ ತಾಲ್ಲೂಕಿನಲ್ಲಿ ಕಿ.ಮೀ. 91.39 ರಿಂದ ಪ್ರಾರಂಭವಾಗಿ ಕಿ.ಮೀ. 114.78 ರಲ್ಲಿ ಉಳ್ಳಾಲ ಗ್ರಾಮದ ಸರ್ವೆ ನಂ. ಬಲ ಮತ್ತು ಎಡಬದಿ 139 ರಲ್ಲಿ ಅಬ್ಬಕ್ಕ ಸರ್ಕಲ್ ಎಂಬಲ್ಲಿ ಅಂತ್ಯಗೊಳ್ಳುತ್ತದೆ.</p> <p>ಓವರ್ ಲ್ಯಾಪ್: ಕಿ.ಮೀ 112.46 ರಿಂದ ಕಿ.ಮೀ 112.79 ರವರೆಗೆ - ರಾಷ್ಟ್ರೀಯ ಹೆದ್ದಾರಿ 66ರ ಮೇಲೆ</p> <p>ರಾಜ್ಯ ಹೆದ್ದಾರಿ ಒಟ್ಟು ಉದ್ದ: 114.780 ಕಿ.ಮೀ</p> <p>ಒಟ್ಟು ಓವರ್ ಲ್ಯಾಪ್ ಉದ್ದ: 26.06 ಕಿ.ಮೀ</p> <p>ವಾಸ್ತವಿಕ ರಾಜ್ಯ ಹೆದ್ದಾರಿ-300 ರಸ್ತೆಯ ಒಟ್ಟು ಉದ್ದ: 88.72 ಕಿ.ಮೀ ಇರುವುದು</p>	

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ  
ಸಹಿ/-  
(ಶಾಂತಕುಮಾರ .ಕೆ)  
ಸರ್ಕಾರದ ಅಪರ ಕಾರ್ಯದರ್ಶಿ  
ಲೋಕೋಪಯೋಗಿ ಇಲಾಖೆ

**PR-1473**

**ಕರ್ನಾಟಕ ಸರ್ಕಾರ**

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/145 ಇಎಪಿ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ- 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ, 44) ಪ್ರಕರಣ, 3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-301 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-301	ಬದನವಾಳು (ರಾಷ್ಟ್ರೀಯ ಹೆದ್ದಾರಿ 150ಎ) ರಿಂದ ವೀರನಪುರಗೇಟ್ (ರಾಜ್ಯ ಹೆದ್ದಾರಿ81) ನ್ನು ಸಂಪರ್ಕಿಸುವ ರಸ್ತೆ, ಮಾರ್ಗ ಬಸವಟ್ಟಿಗೆ, ಹೆಮ್ಮರಗಾಲ, ಕೆಬ್ಬೇಪುರ, ಕುಲಗಾಣ, ಮಲೆಯೂರು, ಹರವೆ, ನಂಜದೇವನಪುರ, ವೀರನಪುರ.
ಮೈಸೂರು ವಿಭಾಗ	ನಂಜನಗೂಡು ತಾಲ್ಲೂಕು
	ಈ ರಾಜ್ಯ ಹೆದ್ದಾರಿಯು ಮೈಸೂರು ಜಿಲ್ಲೆ, ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮದ ಸರ್ವೆ ನಂ. ಎಡಭಾಗ 311/3ಎ5 ಮತ್ತು ಬಲಭಾಗ 331/2ರ ಸರಪಳಿ: 0.00 ಕಿ.ಮೀ. ರಿಂದ ಪ್ರಾರಂಭಗೊಂಡು ಬಸವಟ್ಟಿಗೆ ಮುಖಾಂತರ ಹಂಪಾಪುರ ಗ್ರಾಮದ ಎಡಭಾಗದ ಸರ್ವೆ ನಂ. 130 ಹಾಗೂ ಹೆಮ್ಮರಗಾಲ ಗ್ರಾಮದ ಬಲಭಾಗದ ಸರ್ವೆ ನಂ. 51ರ ಸ. 8.12 ಕಿ.ಮೀ.ರಲ್ಲಿ ಅಂತ್ಯಗೊಂಡು ತದನಂತರ ಚಾಮರಾಜನಗರ ಜಿಲ್ಲೆ ಚಾಮರಾಜನಗರ ತಾಲ್ಲೂಕಿನಲ್ಲಿ ಮುಂದುವರಿಯುತ್ತದೆ.
ಚಾಮರಾಜನಗರ ವಿಭಾಗ	ಚಾಮರಾಜನಗರ ತಾಲ್ಲೂಕು
	ಚಾಮರಾಜನಗರ ಜಿಲ್ಲೆ, ಚಾಮರಾಜನಗರ ತಾಲ್ಲೂಕಿನ ಕೆಬ್ಬೇಪುರ ಗ್ರಾಮದ ಸರ್ವೆ ನಂ. ಎಡಭಾಗ 14 ಮತ್ತು ಬಲಭಾಗ 13ರ ಸರಪಳಿ 8.12 ಕಿ.ಮೀ.ರಿಂದ ಪ್ರಾರಂಭಗೊಂಡು ಚಿಕ್ಕ ಬೇಗೂರು, ಹಿರೇಬೇಗೂರು, ಕುಲಗಾಣ, ಮಲೆಯೂರು, ಹರವೆ, ಹಳೇಪುರ, ನಂಜದೇವನಪುರ ಮುಖಾಂತರ ವೀರನಪುರ ಗ್ರಾಮದ ಸರ್ವೆ ನಂ. ಎಡಭಾಗ 19 ಮತ್ತು ಬಲಭಾಗ 20ರ ಸರಪಳಿ. 33.61 ಕಿ.ಮೀ.ರಲ್ಲಿ ಅಂತ್ಯಗೊಳ್ಳುತ್ತದೆ.
	ರಾಜ್ಯ ಹೆದ್ದಾರಿ ಒಟ್ಟು ಉದ್ದ: 33.61 ಕಿ.ಮೀ ಒಟ್ಟು ಓವರ್ ಲ್ಯಾಪ್ ಉದ್ದ: 0.00 ಕಿ.ಮೀ ವಾಸ್ತವಿಕ ರಾಜ್ಯ ಹೆದ್ದಾರಿ-301 ರಸ್ತೆಯ ಒಟ್ಟು ಉದ್ದ: 33.61 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ. ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

PR-1474

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/146 ಇಎಪಿ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ, 44) ಪ್ರಕರಣ, 3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-302 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-302	ಅಗ್ನೂರಯಿಂದ ಕೊಡ್ಲಣಿ ವರೆಗೆ ಸಂಪರ್ಕಿಸುವ ರಸ್ತೆ. ಮಾರ್ಗ ಉಲ್ಲಡೆ, ಶಿರಗುಂಜಿ, ಕೆಂದಿಗೆ
ಕಾರವಾರವಿಭಾಗ	ಅಂಕೋಲಾ ತಾಲ್ಲೂಕು

ಈ ರಾಜ್ಯ ಹೆದ್ದಾರಿಯು ಉತ್ತರಕನ್ನಡ ಜಿಲ್ಲೆ, ಅಂಕೋಲಾ ತಾಲ್ಲೂಕಿನ ಅಗಸೂರು ಗ್ರಾಮದ ಬಲಕ್ಕೆ ಸರ್ವೆ ನಂ: 188 ಹಾಗೂ ಎಡಕ್ಕೆ ಸರ್ವೆ ನಂ:180/1 ಕಿ.ಮೀ. 0.00 ರಲ್ಲಿ ಪ್ರಾರಂಭವಾಗಿ ಶಿರಗುಂಜಿ, ವಾಸರಕುದ್ರಿ ಗ್ರಾಮಗಳ ಮುಖಾಂತರ ಹಾಯ್ದು ಕೊಡ್ಲಣಿ ಗ್ರಾಮದ ಬಲಕ್ಕೆ ಸರ್ವೆ ನಂ: 5 ಹಾಗೂ ಎಡಕ್ಕೆ ಸರ್ವೆ ನಂ:7 ಕಿ.ಮೀ. 11.76ರಲ್ಲಿ ಅಂಕೋಲಾ ತಾಲ್ಲೂಕಿನಲ್ಲೇ ಅಂತ್ಯಗೊಳ್ಳುತ್ತದೆ.

ರಾಜ್ಯ ಹೆದ್ದಾರಿ ಒಟ್ಟು ಉದ್ದ: 11.76 ಕಿ.ಮೀ

ಒಟ್ಟು ಓವರ್ ಲ್ಯಾಪ್ ಉದ್ದ: 0.00ಕಿ.ಮೀ

ವಾಸ್ತವಿಕ ರಾಜ್ಯ ಹೆದ್ದಾರಿ-302 ರಸ್ತೆಯ ಒಟ್ಟು ಉದ್ದ: 11.76ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ .ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

PR-1475

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/147 ಇಎಪಿ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-303 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-303	ಮೋಡಹಳ್ಳಿ (ರಾಜ್ಯ ಹೆದ್ದಾರಿ-38) ರಿಂದ ಹೊಗೆನಕಲ್ ಪಾಲ್ಸಿಗೆ ಸಂಪರ್ಕಿಸುವ ರಸ್ತೆ, ಮಾರ್ಗದೊಡ್ಡಿದುವಾಡಿ, ಇಕ್ಕಡಹಳ್ಳಿ, ಮತ್ತಿಪುರ, ಕೊತ್ತನೂರು, ತೆಳ್ಳನೂರು, ಬಂಡಳ್ಳಿ, ಮಣಗಳ್ಳಿ ಹನೂರು (ರಾಜ್ಯ ಹೆದ್ದಾರಿ-79), ರಾಮಾಪುರ (ರಾಜ್ಯ ಹೆದ್ದಾರಿ-79), ದಿನ್ನಹಳ್ಳಿ, ಮೀಣ್ಯಂ, ಹೂಗ್ಯಂ, ಮಾರ್ತಳ್ಳಿ, ವಡಕೆಹಳ್ಳಿ(ರಾಜ್ಯ ಹೆದ್ದಾರಿ-79), ಪಾಲಾರ್ (ರಾಜ್ಯ ಹೆದ್ದಾರಿ-79), ಗೋಪಿನಾಥಂ.

ಚಾಮರಾಜನಗರ ವಿಭಾಗ	ಕೊಳ್ಳೇಗಾಲ ತಾಲ್ಲೂಕು
-----------------	--------------------

ಈ ರಾಜ್ಯ ಹೆದ್ದಾರಿಯು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ದೊಡ್ಡಿದುವಾಡಿ ಗ್ರಾಮದ ಸರ್ವೆ ನಂ 443 ರ ಸ: 0.10 ಕಿ.ಮೀ ರಿಂದ ಪ್ರಾರಂಭಗೊಂಡು ಇಕ್ಕಡಹಳ್ಳಿ, ಮತ್ತಿಪುರ, ಮೊಳಗನಕಟ್ಟಿ, ಪ್ರಕಾಶಪಾಳ್ಯ, ಕೊತ್ತನೂರು ಮುಖಾಂತರ ತೆಳ್ಳನೂರು ಗ್ರಾಮದ ಸರ್ವೆ ನಂ. 714 ರ ಸ.19.72 ಕಿ.ಮೀ. ರಲ್ಲಿ ಅಂತ್ಯಗೊಂಡು ತದನಂತರ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

ಸೂಚನೆ: ಕಿ. ಮೀ 0.00 ರಿಂದ ಕಿ. ಮೀ 0.10ರ ವರೆಗೆ 0.10 ಕಿ. ಮೀ. ಸರಪಳಿಯು ಹನೂರು ತಾಲ್ಲೂಕಿನ ಪರಿದಿಯಲ್ಲಿರುತ್ತದೆ. (ಚಾಮರಾಜನಗರಜಿಲ್ಲೆ, ಹನೂರು ತಾಲ್ಲೂಕಿನ ಮೋಡಹಳ್ಳಿ ಗ್ರಾಮದ ಸರ್ವೆ ನಂ.82 ರ ಸರಪಳಿ: 0.00 ಕಿ.ಮೀ. ರಿಂದ ಪ್ರಾರಂಭಗೊಂಡು ಅದೇ ಗ್ರಾಮದ ಅದೇ ಸರ್ವೆ ನಂ ಸ:0.10 ಕಿ.ಮೀ ರಲ್ಲಿ ಅಂತ್ಯಗೊಂಡು)

ಚಾಮರಾಜನಗರ ವಿಭಾಗ	ಹನೂರು ತಾಲ್ಲೂಕು
-----------------	----------------

ಚಾಮರಾಜನಗಂ ಜಿಲ್ಲೆ, ಹನೂರು ತಾಲ್ಲೂಕಿನ ಗ್ರಾಮದ ಸರ್ವೆ ನಂ.891ರ ಸರಪಳಿ: 24.12 ಕಿ.ಮೀ ರಿಂದ ಪ್ರಾರಂಭಗೊಂಡು ಮಣಗಲ್ಕಿ, ಗಣೇಶಪುರ, ಚಂಗವಾಡಿ, ಬಟಗುಪ್ಪೆ ಹನೂರು, ರಾಮಾಪುರ, ಕೊತ್ತಗುಳಿ, ದೊರೆದೊಡ್ಡಿ, ದಿನ್ನಳ್ಳಿ, ಗೊಲ್ಲರದಿಂಬ, ಮಾರಳ್ಳಿ, ಸತ್ಯಮಂಗಲ, ಕೊಪ್ಪ, ಗಾಜನೂರು, ಮೀಣ್ಯಂ, ನಕ್ಕಂದಿ, ಸೂಳೆಕೊಬೆ, ಯರಂಬಾಡಿ, ಹೂಗ್ಯಂ, ಕೂಡ್ಲೂರು, ಹಂಚಿಪಾಳ್ಯ, ಪೆದ್ದನಪಾಳ್ಯ, ನಲ್ಲೂರು, ನಾಲ್‌ರೋಡ್, ಸಂದನಪಾಳ್ಯ, ಸುಳ್ವಾಡಿ, ಹೊಸ ಮಾರ್ಟಳ್ಳಿ, ಹಳೇ ಮಾರ್ಟಳ್ಳಿ, ವಡ್ಡರದೊಡ್ಡಿ, ದೊರೆಸ್ವಾಮಿ ಮೇಡು, ಬಿದರಹಳ್ಳಿ, ವಡಕೆಹಳ್ಳಿ, ಪಾಲಾರ್, ಗೋಪಿನಾಥಂ, ಆತೂರು, ಹೊಗೇನಕಲ್ ಫಾಲ್ಸ್‌ನ ಮಲ್ಯೆ ಮಹದೇಶ್ವರ ವನ್ಯಜೀವಿ ಅರಣ್ಯ ಪ್ರದೇಶ ಮತ್ತಕಾವೇರಿ ನದಿ ಸರಪಳಿ 194.15 ಕಿ.ಮೀ. ರಲ್ಲಿ ಅಂತ್ಯಗೊಳ್ಳುತ್ತದೆ.

ಸೂಚನೆ: ಕಿ. ಮೀ 19.72 ರಿಂದ ಕಿ. ಮೀ 24.12ರ ವರೆಗೆ 4.40 ಕಿ. ಮೀ. ಸರಪಳಿಯು ಕೊತ್ತನೂರು ಅರಣ್ಯ ವಲಯದಲ್ಲಿರುತ್ತದೆ.

ಓವರ್ ಲ್ಯಾಪ್: 1) ಕಿ.ಮೀ 37.86 ರಿಂದ ಕಿ.ಮೀ 52.21 ರವರೆಗೆ - ರಾಜ್ಯ ಹೆದ್ದಾರಿ 79 ರ ಮೇಲೆ

2) ಕಿ.ಮೀ 125.08 ರಿಂದ ಕಿ.ಮೀ 165.89 ರವರೆಗೆ - ರಾಜ್ಯ ಹೆದ್ದಾರಿ 79 ರ ಮೇಲೆ

ರಾಜ್ಯ ಹೆದ್ದಾರಿ ಒಟ್ಟು ಉದ್ದ: 194.15 ಕಿ.ಮೀ

ಒಟ್ಟು ಓವರ್ ಲ್ಯಾಪ್ ಉದ್ದ: 55.16 ಕಿ.ಮೀ

ವಾಸ್ತವಿಕ ರಾಜ್ಯ ಹೆದ್ದಾರಿ-303 ರಸ್ತೆಯ ಒಟ್ಟು ಉದ್ದ: 138.99 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ .ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

PR-1476

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/148 ಇಎಪಿ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ, 44) ಪ್ರಕರಣ, 3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-304 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-304	ಬೇಲಿಕೆರಿ ಯಿಂದ ತದಡಿ ಬಂದರು ವರೆಗೆ ಸಂಪರ್ಕಿಸುವ ರಸ್ತೆ. ಮಾರ್ಗ ಅಗರ್‌ಕೊಪ್ಪ, ಅಂಕೋಲಾ, ಅಗಾರ್ಕೇರಿ, ಕೊಗ್ರೆ, ಮಂಜಗುಣಿ, ನಾಡುಮಾಸ್ಕೇರಿ, ಮಾದನಚಿಟ್ಟಿ, ಗೋಕರ್ಣ, ನರನಾಪುರ, ಕುಜನಿ
ಕಾರವಾರ ವಿಭಾಗ	ಅಂಕೋಲಾ ತಾಲ್ಲೂಕು
	ಈ ರಾಜ್ಯ ಹೆದ್ದಾರಿಯು ಉತ್ತರಕನ್ನಡ ಜಿಲ್ಲೆ, ಅಂಕೋಲಾ ತಾಲ್ಲೂಕಿನ ಬೇಲಿಕೇರಿ ಗ್ರಾಮದ ಬಲಕ್ಕೆ ಸರ್ವೆ ನಂ:512 ಹಾಗೂ ಎಡಕ್ಕೆ ಸರ್ವೆ ನಂ: 511 ಕಿ.ಮೀ. 0.00 ರಲ್ಲಿ ಪ್ರಾರಂಭವಾಗಿ ಬಾವಿಕೇರಿ, ಅಂಕೋಲಾ ಪೂಜಗೇರಿ ಬಾಸ್ಕೋಡ ಮುಖಾಂತರ ಮಂಜಗುಣಿ ಗ್ರಾಮದ ಬಲಕ್ಕೆ ಸರ್ವೆ ನಂ: 97 ಹಾಗೂ ಎಡಕ್ಕೆ ಸರ್ವೆ ನಂ:98 ಕಿ.ಮೀ. 13.58 ರಲ್ಲಿ ಅಂತ್ಯಗೊಂಡು ಕುಮಟಾ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.
ಕಾರವಾರ ವಿಭಾಗ	ಕುಮಟಾ ತಾಲ್ಲೂಕು
	ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ನಾಡುಮಾಸ್ಕೇರಿ ಗ್ರಾಮದ ಬಲಕ್ಕೆ ಸರ್ವೆ ನಂ:288 ಹಾಗೂ ಎಡಕ್ಕೆ ಸರ್ವೆ ನಂ:289/ಅ 13.58 ಕಿ.ಮೀ. ರಲ್ಲಿ ಪ್ರಾರಂಭಗೊಂಡು ಮಾದನಚಿಟ್ಟಿ, ಗೋಕರ್ಣ, ಚೌಡಗೇರಿಕ್ರಾಸ್, ಸಾಣಿಕಟ್ಟಾಕ್ರಾಸ್ ಮುಖಾಂತರ ತದಡಿ ಗ್ರಾಮದ ಬಲಕ್ಕೆ ಸರ್ವೆ ನಂ:1163/ಅ ಹಾಗೂ ಎಡಕ್ಕೆ ತದಡಿ ಬಂದರು/ಸಮುದ್ರ ಕಿ.ಮೀ. 24.32 ರಲ್ಲಿ ಅಂತ್ಯಗೊಳ್ಳುತ್ತದೆ.

ಓವರ್ ಲ್ಯಾಪ್: ಕಿ.ಮೀ 19.97 ರಿಂದ ಕಿ.ಮೀ 21.50 ರವರೆಗೆ ರಾಜ್ಯ ಹೆದ್ದಾರಿ 143 ರ ಮೇಲೆ

ರಾಜ್ಯ ಹೆದ್ದಾರಿ ಒಟ್ಟು ಉದ್ದ: 24.32 ಕಿ.ಮೀ

ಒಟ್ಟು ಓವರ್ ಲ್ಯಾಪ್ ಉದ್ದ: 1.53ಕಿ.ಮೀ

ವಾಸ್ತವಿಕ ರಾಜ್ಯ ಹೆದ್ದಾರಿ-304 ರಸ್ತೆಯ ಒಟ್ಟು ಉದ್ದ: 22.79 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ .ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

PR-1477

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/149 ಇಎಪಿ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ, 44) ಪ್ರಕರಣ, 3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-305 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-305	ಹರದನಹಳ್ಳಿ (ರಾಷ್ಟ್ರೀಯ ಹೆದ್ದಾರಿ-948) ರಿಂದ ಚಿನ್ನಮಲ್ಲಿಪುರ (ರಾಷ್ಟ್ರೀಯ ಹೆದ್ದಾರಿ-766) ನ್ನು ಸಂಪರ್ಕಿಸುವ ರಸ್ತೆ, ಮಾರ್ಗ ಅಮಚವಾಡಿ, ಹೊನ್ನಳ್ಳಿ, ಅರಕಲವಾಡಿ, ಯರಗನಹಳ್ಳಿ, ಬೊಮ್ಮನಹಳ್ಳಿ, ಮಾದಲವಾಡಿ, ಬೈಲುಕುಪ್ಪೆ, ದೇವಾಪುರ, ಕೊಡಸೋಗೆ, ಬೊಮ್ಮಲಾಪುರ, ಶಿವಪುರ, ಅಣ್ಣೂರುಕೇರಿ, ಗುಂಡ್ಲುಪೇಟೆಚೌನ್ (ರಾಷ್ಟ್ರೀಯ ಹೆದ್ದಾರಿ-81), ಗರಗನಹಳ್ಳಿ (ರಾಷ್ಟ್ರೀಯ ಹೆದ್ದಾರಿ-766), ಆಲತ್ತೂರು, ಬರಗಿ.
ಚಾಮರಾಜನಗರ ವಿಭಾಗ	ಚಾಮರಾಜನಗರ ತಾಲ್ಲೂಕು
	ಈ ರಾಜ್ಯ ಹೆದ್ದಾರಿಯು ಚಾಮರಾಜನಗರ ಜಿಲ್ಲೆ ಚಾಮರಾಜನಗರ ತಾಲ್ಲೂಕಿನ ಹರದನಹಳ್ಳಿ ಗ್ರಾಮದ ಸರ್ವೆ ನಂ. ಎಡಭಾಗ 538 ಮತ್ತು ಬಲಭಾಗ 616 ರ ಸ. 0.00 ಕಿ.ಮೀ ರಿಂದ ಪ್ರಾರಂಭಗೊಂಡು ಅಮಚವಾಡಿ-ಹೊನ್ನಹಳ್ಳಿ-ಅರಕಲವಾಡಿ-ಯಾನಗಲ್ಲಿ ಮುಖಾಂತರ ಯರಗನಹಳ್ಳಿ ಗ್ರಾಮದ ಸರ್ವೆ ನಂ.ಎಡಭಾಗ 95 ಮತ್ತು ಬಲಭಾಗ 77 ರ ಸರಪಳಿ.22.70 ಕಿ.ಮೀ. ರಲ್ಲಿ ಅಂತ್ಯಗೊಂಡು ತದನಂತರ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.
ಚಾಮರಾಜನಗರ ವಿಭಾಗ	ಗುಂಡ್ಲುಪೇಟೆ ತಾಲ್ಲೂಕು
	ಈ ರಾಜ್ಯ ಹೆದ್ದಾರಿಯು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ಸರ್ವೆ ನಂ. ಎಡಭಾಗ 82 ಹಾಗೂ ಬಲಭಾಗ 83 ರ ಸರಪಳಿ:22.70 ಕಿ.ಮೀ. ರಿಂದ ಪ್ರಾರಂಭವಾಗಿ ಅದೇ ಗ್ರಾಮದ ಸರ್ವೆ ನಂ ಎಡಭಾಗ 23 ಮತ್ತು ಬಲಭಾಗ 24 ರ ಸ:27.80 ಕಿ.ಮೀ. ರಲ್ಲಿ ಅಂತ್ಯಗೊಂಡು ತದನಂತರ ಚಾಮರಾಜನಗರ ಜಿಲ್ಲೆ ಚಾಮರಾಜನಗರ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.
ಚಾಮರಾಜನಗರ ವಿಭಾಗ	ಚಾಮರಾಜನಗರ ತಾಲ್ಲೂಕು
	ಈ ರಾಜ್ಯ ಹೆದ್ದಾರಿಯು ಚಾಮರಾಜನಗರ ತಾಲ್ಲೂಕಿನ ಮಾದಲವಾಡಿ ಗ್ರಾಮದ ಸರ್ವೆ ನಂ ಎಡಭಾಗ 78 ಹಾಗೂ ಬಲಭಾಗ 134 ರ ಸ:27.80 ಕಿ.ಮೀ. ರಿಂದ ಪ್ರಾರಂಭಗೊಂಡು ಅದೇ ಗ್ರಾಮದ ಸರ್ವೆ ನಂ ಎಡಭಾಗ 102 ಬಲಭಾಗ 14 ರ ಸ:29.69 ಕಿ.ಮೀ. ರಲ್ಲಿ ಅಂತ್ಯಗೊಂಡು ತದನಂತರ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.
ಚಾಮರಾಜನಗರ ವಿಭಾಗ	ಗುಂಡ್ಲುಪೇಟೆ ತಾಲ್ಲೂಕು
	ಈ ರಾಜ್ಯ ಹೆದ್ದಾರಿಯು ಗುಂಡ್ಲುಪೇಟೆ ತಾಲ್ಲೂಕಿನ ಬೈಲುಕುಪ್ಪೆ ಗ್ರಾಮದ ಸರ್ವೆ ನಂ. 70 ರ ಸ: 29.69 ಕಿ.ಮೀ.ರಿಂದ ಪ್ರಾರಂಭಗೊಂಡು ದೇವಾಪುರ, ಶೀಲವಂತಪುರ, ಸೋಮನಪುರ, ಕೆ.ಕೆ.ಹುಂಡಿ, ಕೊಡಸೋಗೆ, ಒಡೆಯನಪುರ, ಬೊಮ್ಮಲಾಪುರ, ಶಿವಪುರ, ಕೋಡಹಳ್ಳಿ, ಅಣ್ಣೂರುಕೇರಿ, ಗುಂಡ್ಲುಪೇಟೆಚೌನ್, ಗರಗನಹಳ್ಳಿ ಗೇಟ್, ಗರಗನಹಳ್ಳಿ, ಹಸಗೂಲಿ, ಶೆಟ್ಟಹಳ್ಳಿ, ಆಲತ್ತೂರು, ದೇಶಿಪುರ, ಬರಗಿ, ಹೊಂಗಹಳ್ಳಿ, ಮಾರ್ಗವಾಗಿ ಚಿನ್ನಮಲ್ಲಿಪುರ ಸ.ನಂ ಎಡಭಾಗ 49 ಬಲಭಾಗ 48 ರ ಸ: 95.75 ಕಿ.ಮೀ. ರಲ್ಲಿ ಅಂತ್ಯಗೊಳ್ಳುತ್ತದೆ.

ಲೂಫ್‌ರಸ್ತೆ: ಈ ಲೂಫ್ ರಸ್ತೆಯು ದೇವಾಪುರ (ರಾಜ್ಯ ಹೆದ್ದಾರಿ 305) ರಿಂದ ತೆರಕಣಾಂಬಿ (ರಾಜ್ಯ ಹೆದ್ದಾರಿ 81) ಗೆ ಸರಪಳಿ 0.00 ಕಿ.ಮೀ. ನಿಂದ ಸರಪಳಿ 2.58 ಕಿ.ಮೀ. ರಸ್ತೆಯ ವರೆಗೆ ಸಂಪರ್ಕಕಲ್ಪಿಸುತ್ತದೆ.

ಓವರ್ ಲ್ಯಾಪ್: 1)ಕಿ.ಮೀ 61.32 ರಿಂದ ಕಿ.ಮೀ 61.99 ರವರೆಗೆ, ರಾಜ್ಯಹೆದ್ದಾರಿ 81 ರ ಮೇಲೆ  
2)ಕಿ.ಮೀ 61.99 ರಿಂದ ಕಿ.ಮೀ 70.80 ರವರೆಗೆ, ರಾಷ್ಟ್ರೀಯಹೆದ್ದಾರಿ 766 ರ ಮೇಲೆ

ರಾಜ್ಯ ಹೆದ್ದಾರಿ ಒಟ್ಟು ಉದ್ದ: 98.33 ಕಿ.ಮೀ

ಒಟ್ಟು ಓವರ್ ಲ್ಯಾಪ್ ಉದ್ದ: 9.48 ಕಿ.ಮೀ

ವಾಸ್ತವಿಕ ರಾಜ್ಯ ಹೆದ್ದಾರಿ-305 ರಸ್ತೆಯ ಒಟ್ಟು ಉದ್ದ: 88.85 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ  
ಸಹಿ/-  
(ಶಾಂತಕುಮಾರ .ಕೆ)  
ಸರ್ಕಾರದ ಅಪರ ಕಾರ್ಯದರ್ಶಿ  
ಲೋಕೋಪಯೋಗಿ ಇಲಾಖೆ

PR-1478

### ಕರ್ನಾಟಕ ಸರ್ಕಾರ

ಸಂಖ್ಯೆ: ಸಿಆಸುಇ 30 ಸಉನಿ 2022

ಕರ್ನಾಟಕ ಸರ್ಕಾರ ಸಚಿವಾಲಯ,  
ವಿಧಾನ ಸೌಧ,  
ಬೆಂಗಳೂರು, ದಿನಾಂಕ: 06-11-2023.

### ಅಧಿಸೂಚನೆ

ಶ್ರೀ ಸಿದ್ದೇಶ್ ಪೋತಲಕಟ್ಟಿ, ನಿವೃತ್ತ ಸರ್ಕಾರದ ಜಂಟಿ ಕಾರ್ಯದರ್ಶಿ, ಕರ್ನಾಟಕ ಸರ್ಕಾರ ಸಚಿವಾಲಯ, ಇವರ ಸೇವಾ ಪುಸ್ತಕದಲ್ಲಿ ಆಂಗ್ಲ ಭಾಷೆಯಲ್ಲಿ ನಮೂದಾಗಿರುವ ಇವರ ಹೆಸರನ್ನು "Siddesha Potalakatti" ಎಂಬುದರ ಬದಲಾಗಿ "Pothalakatti Siddesha" ಎಂದು ಓದಿ ಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ,

(ಕೆ.ವಿ. ಅಶೋಕ)

ಸರ್ಕಾರದ ಅಧೀನ ಕಾರ್ಯದರ್ಶಿ,  
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ,  
(ಸೇವೆಗಳು-6)

PR-1479

ಕರ್ನಾಟಕ ಸರ್ಕಾರ

## ಜಿಲ್ಲಾಧಿಕಾರಿಯವರ ಕಾರ್ಯಾಲಯ, ಕೋಲಾರ ಜಿಲ್ಲೆ, ಕೋಲಾರ.

OFFICE OF THE DEPUTY COMMISSIONER, KOLAR DISTRICT, KOLAR.

ದೂರವಾಣಿ: 08152-243666

ಫ್ಯಾಕ್ಸ್ : 08152-243504

Email: [dcoffice.klr@gmail.com](mailto:dcoffice.klr@gmail.com)ನಮೂನೆ-29ಅಧಿಸೂಚನೆ

ಸಂಖ್ಯೆ ಎಲ್ ಎನ್ ಡಿ.ಸಿಆರ್ 48/2023-24. ದಿನಾಂಕ 16/11/2023

ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಂ 68(5) ರನ್ವಯ ಕರ್ನಾಟಕ ಭೂ ಕಂದಾಯ ನಿಯಮಗಳು 1966 ರ ನಿಯಮದಡಿ ಘೋಷಣೆ

ವಿಷಯ: ಕೋಲಾರ ಜಿಲ್ಲೆ, ಕೋಲಾರ ತಾಲ್ಲೂಕು, ಹುತ್ತೂರು ಹೋಬಳಿ, ಸೀಸಂದ್ರ ಗ್ರಾಮದ ಸನಂ 214 ರಲ್ಲಿ 1-37 ಎ/ಗುಂಟೆ ಜಮೀನನ್ನು ಮಾನ್ಯ ನ್ಯಾಯಾಧೀಶರ ವಸತಿ ಗೃಹಗಳ ನಿರ್ಮಾಣಕ್ಕಾಗಿ ಕಾಯ್ದಿರಿಸುವ ಕುರಿತು.

ಉಲ್ಲೇಖ: 1. ಮಾನ್ಯ ಸರ್ಕಾರದ ಪೂರ್ವಾನುಮತಿ ಪತ್ರದ ಸಂಖ್ಯೆ ಆರ್ ಡಿ 45 ಎಲ್ ಜಿ ಕೆ 2023 ದಿನಾಂಕ 12/09/2023.

2. ಈ ಕಛೇರಿಯ ಇದೇ ಸಮ ಸಂಖ್ಯೆಯ ಕಲಂ 68(1) ರಡಿ ಅಧಿ ಸೂಚನೆ ದಿನಾಂಕ 11/10/2023

\*\*\*\* \*\*

ಕರ್ನಾಟಕ ಭೂ ಕಂದಾಯ ಅಧಿನಿಯಮದ 1964 ರ 68 ನೇ ಪ್ರಕರಣದ (5) ನೇ ಉಪ ಪ್ರಕರಣದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಸದರಿ (1) ನೇ ಉಪ ಪ್ರಕರಣದ ಮೇರೆಗೆ ಹೊರಡಿಸಿದ ಸಂಖ್ಯೆ ಎಲ್ ಎನ್ ಡಿ/ಸಿಆರ್/ 48/2023-24 ದಿನಾಂಕ 20/09/2023 ರ ಅಧಿಸೂಚನೆಯ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಮತ್ತು ಕೆಳಗಿನ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಗುಂಡು ತೋಪು ಜಮೀನು ಸಾರ್ವಜನಿಕ ಉಪಯೋಗಕ್ಕೆ ಅಗತ್ಯವಿಲ್ಲವೆಂದು ವ್ಯವರಣೆಗಳ ದಾಖಲೆಗಳನ್ನು ಮತ್ತು ವರದಿಗಳನ್ನು ಪರಿಶೀಲಿಸಿದ ನಂತರ ಸರ್ಕಾರವು ನೀಡಿರುವ ಪೂರ್ವಾನುಮೋದನೆಯಂತೆ ಪ್ರಸ್ತಾಪಿತ ಗುಂಡು ತೋಪು ಜಮೀನು ಅಂಥ ಬಾಗದಲ್ಲಿನ ಅಥವಾ ಅದರ ಮೇಲಣ ಸಾರ್ವಜನಿಕರ ಹಾಗೂ ವ್ಯಕ್ತಿಗಳ ಎಲ್ಲ ಹಕ್ಕುಗಳು ಕೊನೆಗೊಳ್ಳತಕ್ಕದ್ದೆಂದು ಈ ಮೂಲಕ ಘೋಷಿಸಿದೆ.

ಅನುಸೂಚಿ

ಭಾಗ ಇತ್ಯಾದಿ ಇರುವ ಗ್ರಾಮಗಳು	ಸೀಸಂದ್ರ ಗ್ರಾಮ, ಹುತ್ತೂರು ಹೋಬಳಿ
ತಾಲ್ಲೂಕು	ಕೋಲಾರ
ಜಿಲ್ಲೆ	ಕೋಲಾರ
ಸ್ವತ್ತು ಮೊದಲಾದುದರ ಭಾಗ	ಸೀಸಂದ್ರ ಗ್ರಾಮದ ಸನಂ ಸನಂ 214 ರಲ್ಲಿ 3-21 ಎ/ಗುಂಟೆ ಜಮೀನು ಗುಂಡು ತೋಪು ಎಂಬುದಾಗಿ ವರ್ಗೀಕರಿಸಲಾಗಿದೆ.
ಸ್ವತ್ತಿನ ಭಾಗ ಅಥವಾ ಭಾಗಗಳ ಸರಿಸುಮಾರು ವಿಸ್ತೀರ್ಣ	3-21 ಎ/ಗುಂಟೆ
ಮೇರೆ	ನಕ್ಷೆಯಂತೆ

	ಫೂರ್ವಕ್ಕೆ:- ಸನಂ 188 ಪಶ್ಚಿಮಕ್ಕೆ:- ಆಯುಷ್ ಆಸ್ಪತ್ರೆ ಮತ್ತು ಸನಂ 215 ಉತ್ತರಕ್ಕೆ:- ಸನಂ 187 ದಕ್ಷಿಣಕ್ಕೆ:- ರಾಷ್ಟ್ರೀಯ ಹೆದ್ದಾರಿ.
ಸಾರ್ವಜನಿಕ ಸ್ವತ್ತು ಅಥವಾ ಅದರ ಭಾಗ	1-37 ಎ/ಗುಂಟೆ

ಈ ಮೇಲ್ಕಂಡ ಜಮೀನಿನ ವಿವರಣೆ 1-37 ಎಕರೆ (ಒಂದು ಎಕರೆ ಮುವತ್ತೇಳು ಗುಂಟೆ) ಸಾರ್ವಜನಿಕರಿಗೆ ಹಕ್ಕು ನಿವೃತ್ತಿಗಾಗಿ ಪ್ರಸ್ತಾಪಿಸಲಾಗಿದೆ.

(ಅಕ್ಷಂ ಪಾಷ.ಬಾ.ಆ.ಸೇ)  
 ಜಿಲ್ಲಾಧಿಕಾರಿಗಳು  
 ಕೋಲಾರ ಜಿಲ್ಲೆ, ಕೋಲಾರ

PR-1480

### ಕರ್ನಾಟಕ ಸರ್ಕಾರ

ಸಂಖ್ಯೆ: ನಅಇ 119 ಬಿಎಂಆರ್ 2023 (ಇ)

ಕರ್ನಾಟಕ ಸರ್ಕಾರದ ಸಚಿವಾಲಯ,  
 4ನೇ ಮಹಡಿ, ವಿಕಾಸ ಸೌಧ,  
 ಬೆಂಗಳೂರು, ದಿನಾಂಕ: 18.11.2023.

### ಅಧಿಸೂಚನೆ

ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 104 ಬಿಎಂಆರ್ 2014 ದಿನಾಂಕ: 03.06.2016ರಲ್ಲಿ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಅಧಿನಿಯಮ 1961ರ ಕಲಂ 4(ಎ)(1) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ರಾಮನಗರ ಜಿಲ್ಲೆಯ ಬಿಡದಿ ಮತ್ತು ಸುತ್ತಮುತ್ತಲಿನ 38 ಗ್ರಾಮಗಳನ್ನೊಳಗೊಂಡಂತೆ ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್ ಸಿಟಿ ಸ್ಥಳೀಯ ಯೋಜನಾ ಪ್ರದೇಶವನ್ನು ಘೋಷಿಸಲಾಗಿರುತ್ತದೆ.

ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 104 ಬಿಎಂಆರ್ 2014 ದಿನಾಂಕ: 21.10.2016ರಲ್ಲಿ ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್ ಸಿಟಿ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿನ ಅಭಿವೃದ್ಧಿಗಳನ್ನು ನಿಯಂತ್ರಿಸಲು ಮತ್ತು ಮಹಾಯೋಜನೆ ತಯಾರಿಸಲು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 4(ಸಿ)(1)ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರವನ್ನು ರಚಿಸಿ ಆದೇಶಿಸಲಾಗಿರುತ್ತದೆ.

ನಗರಗಳನ್ನು ಯೋಜನಾಬದ್ಧವಾಗಿ ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಹಾಗೂ ಸದರಿ ಪ್ರದೇಶದ ವ್ಯಾಪ್ತಿಯಲ್ಲಿನ ಅಭಿವೃದ್ಧಿಗಳನ್ನು ನಿಯಂತ್ರಿಸಲು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಅಧಿನಿಯಮ 1987ರ ಕಲಂ 3ರ ಉಪ ಕಲಂ (1) ರಡಿಯಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರದೇಶಕ್ಕೆ ರಚಿಸಲಾಗಿರುವ ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರವನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನಾಗಿ ಮೇಲ್ದರ್ಜೆಗೇರಿಸಿ, ದಿನಾಂಕ:18-11-2023 ರಿಂದ ಜಾರಿಗೆ ಬರುವಂತೆ ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್ ಸಿಟಿ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯ ಅಭಿವೃದ್ಧಿಗಾಗಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿ ಆದೇಶಿಸಿದೆ.

ಸದರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ, 1987ರ ಕಲಂ12(1) ರನ್ವಯ ಮಹಾನಗರ ಆಯುಕ್ತರು, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಇವರನ್ನು ಆಯುಕ್ತರನ್ನಾಗಿ ಹಾಗೂ ಕಲಂ3(3)(b)ರನ್ವಯ ಮಹಾನಗರ ಯೋಜಕರು, ಬೆಂಗಳೂರು

ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಇವರನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ,

(**ರಾಜೇಶ್ ಎಸ್.ಸೂಳಿಕೇರಿ**)  
ಸರ್ಕಾರದ ಅಧೀನ ಕಾರ್ಯದರ್ಶಿ,  
ನಗರಾಭಿವೃದ್ಧಿ ಇಲಾಖೆ.

PR-1481

ಕರ್ನಾಟಕ ಸರ್ಕಾರ

**ಜಿಲ್ಲಾಧಿಕಾರಿಗಳ ಕಾರ್ಯಾಲಯ, ದಾವಣಗೆರೆ ಜಿಲ್ಲೆ, ದಾವಣಗೆರೆ.**

ನಂ.ಆರ್.ಆರ್.ಟಿ/ಹೊ.ತಾ/ಎಂ.ಹನುಮನಹಳ್ಳಿ/ಸಿಆರ್/240/2017-18

ದಿನಾಂಕ:27.10.2023.

**ತಿದ್ದುಪಡಿ 2ಇ ಅಧಿಸೂಚನೆ**

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕು **ಬೇವಿನಹಳ್ಳಿ** ಗ್ರಾಮ ವ್ಯಾಪ್ತಿಯಲ್ಲಿ ಬರುವ **ಎಂ.ಹನುಮನಹಳ್ಳಿ** ದಾಖಲೆ ರಹಿತ ಜನವಸತಿ ಪ್ರದೇಶವನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸುವ ಸಂಬಂಧ ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961 ರ ಕಲಂ 38ಎ ರಡಿ ಕೆಳಕಂಡ **ಕೋಷ್ಟಕ-1** ರಂತೆ ಪ್ರದೇಶವನ್ನು **ಎಂ.ಹನುಮನಹಳ್ಳಿ** ಎಂದು ಸರ್ಕಾರಕ್ಕೆ ನಿಹಿತಗೊಳಿಸಿಕೊಳ್ಳಲು ಅಧಿಸೂಚನೆ ಹೊರಡಿಸಿ ದಿನಾಂಕ:27.10.2021 ರಂದು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿತ್ತು.

ಪ್ರಸ್ತುತ ತಹಶೀಲ್ದಾರ್, ಹೊನ್ನಾಳಿ ತಾಲ್ಲೂಕು ಮತ್ತು ಭೂದಾಖಲೆಗಳ ಸಹಾಯಕ ನಿರ್ದೇಶಕರು, ಹೊನ್ನಾಳಿ ಇವರುಗಳು ಜನವಸತಿಗೆ ಒಳಪಡುವ ಖಾಸಗಿ ಮಾಲೀಕತ್ವದ ಜಮೀನುಗಳ ವಿಸ್ತೀರ್ಣ, ಜನವಸತಿ ಪ್ರದೇಶದ ಜಮೀನುಗಳ ಪೋಷಣೆ, ಸರ್ಕಾರದ ಸುತ್ತೋಲೆ ಮತ್ತು ಕರ್ನಾಟಕ ಭೂ ಸುಧಾರಣೆ ನಿಯಮ 9(ಬಿ) ರಡಿ ಒಳಪಡುವ ಸ್ಪಷ್ಟ ವಿಸ್ತೀರ್ಣದ ಕುರಿತು ಮರುಪರಿಶೀಲಿಸಿ, ಪರಿಷ್ಕೃತ ವರದಿ ಸಲ್ಲಿಸಿರುವುದರಿಂದ **ಕೋಷ್ಟಕ-2** ರಲ್ಲಿರುವಂತೆ ಪ್ರದೇಶವನ್ನು **ಎಂ.ಹನುಮನಹಳ್ಳಿ** ಜನವಸತಿ ಪ್ರದೇಶವೆಂದು ಓದಿಕೊಳ್ಳಲು ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961 ರ ಕಲಂ 38 ಎ ರಡಿ ಈ ತಿದ್ದುಪಡಿ ಅಧಿಸೂಚನೆ ಹೊರಡಿಸಿದೆ.

**ಕೋಷ್ಟಕ-1**

ತಾಲ್ಲೂಕು	ದಾಖಲೆ ರಹಿತ ಜನವಸತಿ ಹೆಸರು ಮತ್ತು ಅದು ಬರುವ ಮೂಲ ಗ್ರಾಮದ ಹೆಸರು	ಸರ್ವೇ ನಂಬರ್	ಎಂ ಹನುಮನಹಳ್ಳಿ ದಾಖಲೆ ರಹಿತ ಜನವಸತಿ ಸ್ಥಾಪಿತವಾಗಿರುವ ಒಟ್ಟು ಭೂ ವಿಸ್ತೀರ್ಣ (4)		ಗಡಿ			
			ಎಕರೆ	ಗುಂಟೆ	ಉತ್ತರ	ದಕ್ಷಿಣ	ಪೂರ್ವ	ಪಶ್ಚಿಮ
1	2	3	4(i)	4(ii)	5	6	7	8
ಹೊನ್ನಾಳಿ	ದಾಖಲೆ ರಹಿತ ಜನವಸತಿ ಹೆಸರು: <b>ಎಂ ಹನುಮನಹಳ್ಳಿ</b> ಮೂಲ ಗ್ರಾಮದ ಹೆಸರು: <b>ಬೇವಿನಹಳ್ಳಿ</b>	4	0	15	ಸ.ನಂ.51	ಸ.ನಂ.04	ಸ.ನಂ.03	ಸ.ನಂ.05
		5	0	37	ಸ.ನಂ.51	ಸ.ನಂ.05	ಸ.ನಂ.4 ಗ್ರಾಮರಾಣಾ	ಸ.ನಂ.6 ಗ್ರಾಮರಾಣಾ
		6	2	18	ಸ.ನಂ.9 ಗ್ರಾಮರಾಣಾ	ಸ.ನಂ.6	ಸ.ನಂ.5 ಗ್ರಾಮರಾಣಾ	ಸ.ನಂ.7 & 9

		9	1	15	ಸ.ನಂ. 10	ಸ.ನಂ.6 ಗ್ರಾಮಶಾಖಾ	ಸ.ನಂ.51	ಸ.ನಂ.9
	ಒಟ್ಟು ವಿಸ್ತೀರ್ಣ	5	05					

## ಕೋಷ್ಟಕ-2

ತಾಲ್ಲೂಕು	ದಾಖಲೆ ರಹಿತ ಜನವಸತಿ ಹೆಸರು ಮತ್ತು ಅದು ಬರುವ ಮೂಲ ಗ್ರಾಮದ ಹೆಸರು	ಸರ್ವೆ ನಂಬರ್	ಎಂ ಹನುಮನಹಳ್ಳಿ ದಾಖಲೆ ರಹಿತ ಜನವಸತಿ ಸ್ಥಾಪಿತವಾಗಿರುವ ಒಟ್ಟು ಭೂ ವಿಸ್ತೀರ್ಣ (4)		ಗಡಿ			
			ಎಕರೆ	ಗುಂಟೆ	ಉತ್ತರ	ದಕ್ಷಿಣ	ಪೂರ್ವ	ಪಶ್ಚಿಮ
1	2	3	4(i)	4(ii)	5	6	7	8
ಹೊನ್ನಾಳಿ	ದಾಖಲೆ ರಹಿತ ಜನವಸತಿ ಹೆಸರು: ಎಂ ಹನುಮನಹಳ್ಳಿ ಮೂಲ ಗ್ರಾಮದ ಹೆಸರು: ಬೇವಿನಹಳ್ಳಿ	5/2	0	18	ಸ.ನಂ.9	ಸ.ನಂ.5/2	ಸ.ನಂ.4	ಸ.ನಂ.5/3
		6/1	2	02	ಸ.ನಂ.8/3	ಸ.ನಂ.6/3	ಸ.ನಂ.5/3	ಸ.ನಂ.7
		6/3	1	04	ಸ.ನಂ.6/1	ಸ.ನಂ.6/3	ಸ.ನಂ.5/3	ಸ.ನಂ.7
	ಒಟ್ಟು ವಿಸ್ತೀರ್ಣ		3	24				

ಸಹಿ/-

(ಡಾ:ವೆಂಕಟೇಶ್ ಎಂ.ವಿ.ಭಾ.ಆ.ಸೇ)

ಜಿಲ್ಲಾಧಿಕಾರಿಗಳು,  
ದಾವಣಗೆರೆ ಜಿಲ್ಲೆ.

PR-1482

ಕರ್ನಾಟಕ ಸರ್ಕಾರ

**ಜಿಲ್ಲಾಧಿಕಾರಿಗಳ ಕಾರ್ಯಾಲಯ, ದಾವಣಗೆರೆ ಜಿಲ್ಲೆ, ದಾವಣಗೆರೆ.**

ನಂ.ಆರ್.ಆರ್.ಟಿ/ದಾ.ತಾ/ಚಂದ್ರಗಿರಿ/ಸಿಆರ್/240/2017-18

ದಿನಾಂಕ:31.10.2023.

**ತಿದ್ದುಪಡಿ 2ಇ ಅಧಿಸೂಚನೆ**

ದಾವಣಗೆರೆ ಜಿಲ್ಲೆ ದಾವಣಗೆರೆ ತಾಲ್ಲೂಕು ಬಸವನಾಳು ಗ್ರಾಮದ ವ್ಯಾಪ್ತಿಯಲ್ಲಿ ಬರುವ ಚಂದ್ರಗಿರಿ ದಾಖಲೆ ರಹಿತ ಜನವಸತಿ ಪ್ರದೇಶವನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸುವ ಸಂಬಂಧ ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961 ರ ಕಲಂ 38ಎ ರಡಿ ಕೆಳಕಂಡ ಕೋಷ್ಟಕ-1 ರಂತೆ ಪ್ರದೇಶವನ್ನು ಚಂದ್ರಗಿರಿ ಎಂದು ಸರ್ಕಾರಕ್ಕೆ ನಿಹಿತಗೊಳಿಸಿಕೊಳ್ಳಲು ಅಧಿಸೂಚನೆ ಹೊರಡಿಸಿ, ರಾಜ್ಯಪತ್ರ ಪ್ರಕಟಣೆ ದಿನಾಂಕ: 14.05.2020ರಲ್ಲಿ ಪ್ರಕಟಿಸಲಾಗಿತ್ತು.

ಪ್ರಸ್ತುತ ತಹಶೀಲ್ದಾರ್, ದಾವಣಗೆರೆ ತಾಲ್ಲೂಕು ಮತ್ತು ಭೂದಾಖಲೆಗಳ ಸಹಾಯಕ ನಿರ್ದೇಶಕರು, ದಾವಣಗೆರೆ ಇವರುಗಳು ಜನವಸತಿಗೆ ಒಳಪಡುವ ಖಾಸಗಿ ಮಾಲೀಕತ್ವದ ಜಮೀನುಗಳ ವಿಸ್ತೀರ್ಣ, ಜನವಸತಿ ಪ್ರದೇಶದ ಜಮೀನುಗಳ ಪೋಡುಗಳು, ಸರ್ಕಾರದ ಸುತ್ತೋಲೆ ಮತ್ತು ಕರ್ನಾಟಕ ಭೂ ಸುಧಾರಣೆ ನಿಯಮ 9(ಬಿ) ರಡಿ ಒಳಪಡುವ ಸ್ಪಷ್ಟ ವಿಸ್ತೀರ್ಣದ ಕುರಿತು ಮರುಪರಿಶೀಲಿಸಿ, ಪರಿಷ್ಕೃತ ವರದಿ ಸಲ್ಲಿಸಿರುವುದರಿಂದ ಕೋಷ್ಟಕ-2 ರಲ್ಲಿರುವಂತೆ ಪ್ರದೇಶವನ್ನು

ಉಂಟು

ಕರ್ನಾಟಕ ರಾಜ್ಯಪತ್ರ, ಗುರುವಾರ, ೨೩, ನವೆಂಬರ್, ೨೦೨೩

ಭಾಗ ೩

ಚಂದ್ರಗಿರಿ ಜನವಸತಿ ಪ್ರದೇಶವೆಂದು ಓದಿಕೊಳ್ಳಲು ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961 ರ ಕಲಂ 38 ಎ ರಡಿ ಈ ತಿದ್ದುಪಡಿ ಅಧಿಸೂಚನೆ ಹೊರಡಿಸಿದೆ

**ಕೋಷ್ಟಕ-1**

ತಾಲ್ಲೂಕು	ದಾಖಲೆ ರಹಿತ ಜನವಸತಿ ಹೆಸರು ಮತ್ತು ಅದು ಬರುವಮೂಲ ಗ್ರಾಮದ ಹೆಸರು	ಸರ್ವೆ ನಂಬರ್	ಚಂದ್ರಗಿರಿದಾಖಲೆ ರಹಿತ ಜನವಸತಿ ಸ್ಥಾಪಿತವಾಗಿರುವ ಒಟ್ಟು ಭೂ ವಿಸ್ತೀರ್ಣ (4)		ಗಡಿ			
			ಎಕರೆ	ಗುಂಟೆ	ಉತ್ತರ	ದಕ್ಷಿಣ	ಪೂರ್ವ	ಪಶ್ಚಿಮ
1	2	3	4(i)	4(ii)	5	6	7	8
ದಾವಣಗೆರೆ	ದಾಖಲೆ ರಹಿತ ಜನವಸತಿ ಹೆಸರು: ಚಂದ್ರಗಿರಿ ಮೂಲ ಗ್ರಾಮದ ಹೆಸರು: ಬಸವನಾಳು	17	0	34	ಸ.ನಂ.46	ಸ.ನಂ. 18	ಸ.ನಂ. 17 ರ ಉಳಿಕೆ ವಿಸ್ತೀರ್ಣ	ಸ.ನಂ. 18
	ಒಟ್ಟು ವಿಸ್ತೀರ್ಣ		0	34				

**ಕೋಷ್ಟಕ-2**

ತಾಲ್ಲೂಕು	ದಾಖಲೆ ರಹಿತ ಜನವಸತಿ ಹೆಸರು ಮತ್ತು ಅದು ಬರುವಮೂಲ ಗ್ರಾಮದ ಹೆಸರು	ಸರ್ವೆ ನಂಬರ್	ಚಂದ್ರಗಿರಿ ದಾಖಲೆ ರಹಿತ ಜನವಸತಿ ಸ್ಥಾಪಿತವಾಗಿರುವ ಒಟ್ಟು ಭೂ ವಿಸ್ತೀರ್ಣ (4)		ಗಡಿ			
			ಎಕರೆ	ಗುಂಟೆ	ಉತ್ತರ	ದಕ್ಷಿಣ	ಪೂರ್ವ	ಪಶ್ಚಿಮ
1	2	3	4(i)	4(ii)	5	6	7	8
ದಾವಣಗೆರೆ	ದಾಖಲೆ ರಹಿತ ಜನವಸತಿ ಹೆಸರು: ಚಂದ್ರಗಿರಿ ಮೂಲ ಗ್ರಾಮದ ಹೆಸರು: ಬಸವನಾಳು	17	00	12	ಸ.ನಂ. 17 ರ ಉಳಿಕೆ ಜಮೀನು	ಸ.ನಂ. 17ರ ಉಳಿಕೆ ಜಮೀನು	ಸ.ನಂ.44	ಸ.ನಂ.17 ರ ಉಳಿಕೆ ಜಮೀನು
	ಒಟ್ಟು ವಿಸ್ತೀರ್ಣ		00	12				

**ಸಹಿ/-**  
(ಡಾ:ವೆಂಕಟೇಶ್ ಎಂ.ವಿ.ಭಾ.ಆ.ಸೇ)  
ಜಿಲ್ಲಾಧಿಕಾರಿಗಳು,  
ದಾವಣಗೆರೆ ಜಿಲ್ಲೆ.

PR-1483